



V Semester B.Com. N. Examination, Nov./Dec. 2015  
(Revised New Scheme)  
**COMMERCE**  
**Advanced Financial Accounting**

Time : 3 Hours

Max. Marks : 80

**Instruction :** Answers should be written completely in **English** or **Kannada**.

SECTION – A

Answer **any ten** questions. Each question carries **2** marks : (2×10=20)

1. a) Define a Holding Co.
- b) How do you calculate the ratio of holding between Holding Co. and Minority interest ?
- c) How do you treat cost of control in Holding Company Accounts ?
- d) What is minority interest ?
- e) What is statutory reserve ?
- f) What is money at call and short notice ?
- g) What is consideration for annuities granted ?
- h) How do you treat profit on revaluation of fixed assets in preparation of consolidated BIS ?
- i) What is General Insurance ? Give example.
- j) State in which schedule the following are shown in Bank Final Accounts :
  - i) Borrowings from Banks
  - ii) Investment in Shares.
- k) State the items (any four) that fall under schedule 16 of a Banking Company.
- l) Give the meaning of Reversionary Bonus.

SECTION – B

Answer **any three** questions. Each question carries **five** marks : (3×5=15)

2. Write short notes on the following :
  - a) Reinsurance claims
  - b) Surrenders adjusted against loans on policies.

P.T.O.



8. Following are the Balance Sheet of 'H' and 'S' Ltd., as on 31-12-2015.

| Liabilities             | 'H' Ltd.        | 'S' Ltd.        | Asset                                  | 'H' Ltd.        | 'S' Ltd.        |
|-------------------------|-----------------|-----------------|--|-----------------|-----------------|
|                         | Rs.             | Rs.             |  | Rs.             | Rs.             |
| Share capital (Rs. 100) | 5,00,000        | 2,00,000        | Fixed Asset                            | 3,42,000        | 3,20,000        |
| General Reserve         | 60,000          | 40,000          | Debtors                                | 60,000          | 30,000          |
| P/L A/c                 | 30,000          | 10,000          | Stock                                  | 35,000          | 15,000          |
| 1000, 12% Debenture     | —               | 1,00,000        | B/R                                    | 10,000          | 8,000           |
| Creditors               | 80,000          | 45,000          | Investment                             |                 |                 |
| B/P                     | 12,000          | 8,000           | 1500 shares at<br>120 each in 'S' Ltd. | 1,80,000        | —               |
|                         |                 |                 | 400, 12%<br>Debentures @ par           | 40,000          | —               |
|                         |                 |                 | Cash                                   | 15,000          | 30,000          |
|                         | <b>6,82,000</b> | <b>4,03,000</b> |  | <b>6,82,000</b> | <b>4,03,000</b> |

H Ltd., acquired the shares in 'S' Ltd., on 1-7-2015. The General Reserve and P/L A/c of 'S' Ltd., were showing on 1-1-2015 the balances of Rs. 30,000 and Rs. 4,000 respectively.

The creditors of 'S' Ltd., include Rs. 10,000 for goods supplied by H Ltd., at a profit of 20% on sales. Half of such goods were still in stock in 'S' Ltd., on 31-12-2015.

The B/P accepted by H Ltd., are all in favour of 'S' Ltd.

Prepare consolidated Balance Sheet.

9. From the following Trial Balance and other information given below :

Prepare Final Accounts of Grameena Bank Ltd., as on 31-3-2015.

| Particulars       | Debit    | Credit |
|-------------------|----------|--------|
|                   | Rs.      | Rs.    |
| Non Banking Asset | 60,000   | —      |
| Term Loans        | 3,00,000 | —      |
| Gold              | 2,50,000 | —      |
| Silver            | 40,000   | —      |
| Cash in hand      | 2,00,000 | —      |





3. The following figures relates to the United General Insurance Co. Ltd., for the year ended 31-12-2015.

| Particulars                   | Rs.         |
|-------------------------------|-------------|
| Claims                        | 5,60,000    |
| Management Expenses           | 2,50,000    |
| Life fund 1-1-2015            | 1,20,00,000 |
| Premium                       | 85,000      |
| Bonus in reduction of premium | 25,000      |

**Adjustments :**

- Further Bonus in reduction of premium Rs. 6,000
- Claims recovered under reinsurance Rs. 56,000

Prepare Revenue Account.

4. H Ltd., acquired 4000 shares of Rs. 100 each of S Ltd., out of 5000 shares of S Ltd., at a market value of Rs. 180 per share. On the date of acquisition of shares by H Ltd., S had a Profit and Loss A/c credit Balance of Rs. 80,000 and Reserve of Rs. 30,000.

Calculate cost of control.

5. While preparing the final accounts of a Banking Company under which schedule the following items are shown.
- Loans and overdrafts
  - Unclaimed dividend
  - Pension fund
  - Interest and discount
  - Govt. Securities.

6. From the following particulars of Dynamic Bank. Prepare Profit and Loss Account as on 31-3-2015.

| Particulars                   | Rs.       |
|-------------------------------|-----------|
| Interest and Discount         | 18,47,500 |
| Commission and Exchange (Cr.) | 1,00,000  |
| Directors fee                 | 27,500    |



|                              |           |
|------------------------------|-----------|
| Postage and stationery       | 27,500    |
| Interest on deposits         | 10,00,000 |
| Rent received                | 50,000    |
| Salary and allowances        | 2,50,000  |
| Profit on sale of investment | 1,00,000  |
| Depreciation on Building     | 15,000    |
| Audit fees                   | 5,000     |

## SECTION – C

Answer any three questions. Each question carries fifteen marks : (3×15=45)

7. Following are the B/S as on 31-12-2015.

| Liabilities                     | 'H' Ltd.        | 'S' Ltd.        | Assets  | 'H' Ltd.        | 'S' Ltd.        |
|---------------------------------|-----------------|-----------------|---|-----------------|-----------------|
| Share capital<br>(Rs. 100 each) | 5,00,000        | 2,00,000        | Fixed Asset   | 3,50,000        | 1,50,000        |
| Profit and Loss                 | 80,000          | –               | Stock   | 90,000          | 40,000          |
| General Reserve                 | 1,00,000        | –               | Debtors   | 60,000          | 30,000          |
| 8% Debentures                   | –               | 1,00,000        | 8% Debenture<br>in 'S' Ltd.                         | 60,000          | –               |
| Sundry Creditors                | 75,000          | 45,000          | Shares in 'S' Ltd.<br>1500 shares<br>of Rs. 80 each | 1,20,000        | –               |
|                                 |                 |                 | Cash  | 75,000          | 25,000          |
|                                 |                 |                 | Profit and Loss                                     | –               | 1,00,000        |
|                                 | <b>7,55,000</b> | <b>3,45,000</b> |   | <b>7,55,000</b> | <b>3,45,000</b> |

**Adjustments :**

- 'H' Ltd., acquired shares in 'S' Ltd., on 1-4-2015. The Profit and Loss A/c of 'S' Ltd., showed a debit balance of Rs. 1,50,000 on 1-1-2015.
- 'S' creditors of 'S' include Rs. 20,000 for goods supplied by 'H' Ltd., on which 'H' Ltd., made a profit of Rs. 2,000. Half of the goods were still in stock on 31-12-2015.

Prepare consolidated Balance Sheet.





|                                |                  |                  |
|--------------------------------|------------------|------------------|
| Cash at Bank                   | 3,00,000         | -                |
| Equity share capital (Rs. 100) | -                | 5,00,000         |
| Share premium                  | -                | 10,000           |
| Fixed Deposit                  | -                | 4,00,000         |
| Statutory Reserve              | -                | 50,000           |
| Bal. with RBI                  | 2,50,000         | -                |
| Money at call and short notice | 1,50,000         | -                |
| 10% Govt. Bonds                | 2,50,000         | -                |
| Current deposits               | -                | 3,50,000         |
| Gifts cheques issued           | -                | 10,000           |
| P/L A/c 1-4-2014               | -                | 1,20,000         |
| Saving Deposits                | -                | 5,50,000         |
| Shares in ABC Ltd.             | 1,20,000         | -                |
| Cash credit and O. D.          | 2,25,000         | -                |
| Bills purchased and Discounted | 1,10,000         | -                |
| Premises                       | 1,10,000         | -                |
| Furniture                      | 20,000           | -                |
| Loss on exchange transaction   | 5,000            | -                |
| Int. on Borrowing              | 20,000           | -                |
| Int. on Deposits               | 1,00,000         | -                |
| Audit fee                      | 10,000           | -                |
| Borrowing from other Banks     | -                | 2,00,000         |
| Unclaimed dividend             | -                | 10,000           |
| Provision for tax              | -                | 20,000           |
| Int. and Discount              | -                | 3,00,000         |
| Commission and Exchange        | -                | 40,000           |
| Profit on sale of Investment   | -                | 15,000           |
| Locker Rent                    | -                | 5,000            |
| Employees P.F.                 | -                | 35,000           |
| Salaries to employees          | 60,000           | -                |
| General charges                | 12,000           | -                |
| Printing and Stationery        | 8,000            | -                |
| Director fee                   | 5,000            | -                |
| Bad debts                      | 10,000           | -                |
|                                | <b>26,15,000</b> | <b>26,15,000</b> |

**Adjustments :**

- 1) Rebate on Bills Discounted Rs. 30,000.
  - 2) Acceptance, Endorsements and other obligations on behalf of customers Rs. 2,00,000.
  - 3) Directors proposed 15% dividend on equity capital.
  - 4) Depreciate premises and furniture by 10% and 5% respectively.
10. The following Trial balance was extracted from the books of perfect Life Insurance Co. as on 31-3-2015.

| Debit                         | Rs.             | Credit                              | Rs.             |
|-------------------------------|-----------------|-------------------------------------|-----------------|
| Dividend paid                 | 1,500           | 1000 shares of Rs. 10 each          | 10,000          |
| Bonus in Reduction of premium | 3,150           | Life Assurance fund 1-4-2014        | 2,97,230        |
| Claims paid                   | 19,700          | O/S claims 1-4-2014                 | 700             |
| Commission                    | 930             | Premium less reinsurance            | 16,150          |
| Management Exp.               | 3,230           | Int. and Dividend Received          | 11,270          |
| Mortgage in India             | 49,220          | Consideration for annuities granted | 1,000           |
| Agent Bal.                    | 930             |                                     |                 |
| Free hold property            | 4,000           |                                     |                 |
| Investment                    | 2,30,500        |                                     |                 |
| Loans on policies             | 17,360          |                                     |                 |
| Cash on Deposit               | 2,700           |                                     |                 |
| Cash on Current A/c           | 730             |                                     |                 |
| Surrenders                    | 700             |                                     |                 |
| Medical fees                  | 700             |                                     |                 |
| Annuities                     | 1,000           |                                     |                 |
|                               | <b>3,36,350</b> |                                     | <b>3,36,350</b> |



V Semester B.Com.N. Examination, November/December 2015  
(Revised New Scheme)  
**COMMERCE**  
**Auditing (5.5)**

Time : 3 Hours

Max. Marks : 80

**Instruction :** Answer should be written **completely** either in **English** or **Kannada**.

SECTION – A

ವಿಭಾಗ - ಎ

1. Answer **any 10** sub-questions. **Each** sub-question carries **2** marks. **(10x2=20)**

ಈ ವಿಭಾಗದಲ್ಲಿನ **10** ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ **2** ಅಂಕಗಳು.

a) Who is a company auditor ?

ಕಂಪನಿಯ ಲೆಕ್ಕಪರಿಶೋಧಕನೆಂದರೆ ಯಾರು ?

b) What is audit programme ?

ಲೆಕ್ಕಪರಿಶೋಧನೆಯ ಕಾರ್ಯಕ್ರಮವೆಂದರೇನು ?

c) State two constraints of computerised audit.

ಗಣಕೀಕೃತ ಲೆಕ್ಕಪರಿಶೋಧನೆಯ ಎರಡು ತೊಡಕುಗಳನ್ನು ತಿಳಿಸಿ.

d) Give the meaning of audit working papers.

ಲೆಕ್ಕಪರಿಶೋಧನೆಯ ಕಾರ್ಯಪತ್ರಗಳ ಅರ್ಥ ತಿಳಿಸಿ.

e) What is external audit ?

ಬಾಹ್ಯ ಲೆಕ್ಕಪರಿಶೋಧನೆ ಎಂದರೇನು ?

f) Define internal control.

ಆಂತರಿಕ ನಿಯಂತ್ರಣವನ್ನು ವ್ಯಾಖ್ಯಾನಿಸಿ.

g) What is a clean report ?

ಸ್ವಚ್ಛ ವರದಿ ಎಂದರೇನು ?

h) What is meant by verification ?

ಪರಿಶೀಲನೆ ಎಂದರೇನು ?

P.T.O.



i) State the meaning of error of principle.

ತಾತ್ವಿಕ ತಪ್ಪಿನ ಅರ್ಥ ತಿಳಿಸಿ.

j) What do you mean by valuation ?

ಮೌಲ್ಯೀಕರಣ ಎಂದರೇನು ?

k) What is tally ?

Tally ಎಂದರೇನು ?

l) State the essentials aspects of internal check.

ಆಂತರಿಕ ತಡೆಯ ಅವಶ್ಯಕ ಅಂಶಗಳನ್ನು ತಿಳಿಸಿ.

### SECTION – B

#### ವಿಭಾಗ - ಬಿ

Answer any 3 questions. Each question carries 5 marks.

(3×5=15)

ಈ ವಿಭಾಗದಲ್ಲಿನ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

2. Briefly explain the objectives of auditing.

ಲೆಕ್ಕಪರಿಶೋಧನೆಯ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

3. Distinguish between internal check and internal control.

ಆಂತರಿಕ ತಡೆ ಮತ್ತು ಆಂತರಿಕ ನಿಯಂತ್ರಣಕ್ಕಿರುವ ವ್ಯತ್ಯಾಸಗಳನ್ನು ತಿಳಿಸಿ.

4. State the advantages of audit programme with brief explanation.

ಸಂಕ್ಷಿಪ್ತ ವಿವರಣೆಯೊಂದಿಗೆ ಲೆಕ್ಕಪರಿಶೋಧನೆ ಕಾರ್ಯಕ್ರಮದ ಅನುಕೂಲಗಳನ್ನು ತಿಳಿಸಿ.

5. What are the objectives of verification of assets and liabilities ?

ಆಸ್ತಿ ಮತ್ತು ಜವಾಬ್ದಾರಿಗಳ ಪರಿಶೀಲನೆಯ ಉದ್ದೇಶಗಳಾವುವು ?

6. Discuss the uses of computerised audit.

ಗಣಕೀಕೃತ ಲೆಕ್ಕಪರಿಶೋಧನೆಯ ಉಪಯೋಗಗಳನ್ನು ಚರ್ಚಿಸಿ.





## SECTION - C

## ವಿಭಾಗ - ಸಿ

Answer any 3 questions. Each question carries 15 marks.

(3×15=45)

ಈ ವಿಭಾಗದಲ್ಲಿನ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

7. Explain the different kinds of audit.

ವಿವಿಧ ರೀತಿಯ ಲೆಕ್ಕಪರಿಶೋಧನೆಯನ್ನು ವಿವರಿಸಿ.

8. Explain the rights and duties of a company auditor.

ಕಂಪನಿ ಲೆಕ್ಕಪರಿಶೋಧಕನ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವಿವರಿಸಿ.

9. Give a specimen of a qualified report.

ಟೀಕಾತ್ಮಕ ವರದಿಯ ನಮೂನೆಯನ್ನು ಕೊಡಿ.

10. Suggest a suitable system of internal check regarding wages.

ಕೂಲಿಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ಆಂತರಿಕ ಪ್ರತಿಬಂಧ ಪದ್ಧತಿಯನ್ನು ವಿವರಣೆಯೊಂದಿಗೆ ಸೂಚಿಸಿ.

11. How should the auditor verify trade creditors, bills payables and patent rights ?

ಸ್ವಾಮ್ಯ ಸನ್ನದು ಹಕ್ಕುಗಳು, ಕೊಡಬೇಕಾದ ಹುಂಡಿಗಳು ಮತ್ತು ಧನಗಳನ್ನು ಲೆಕ್ಕಪರಿಶೋಧಕನು ಹೇಗೆ ಪರಿಶೀಲನೆ ಮಾಡಬೇಕು ?

Sri Siddharth First Grade College Tumkur

**Fifth Semester B.Com. Degree Examination,  
October/November 2018**

(CBCS Scheme)

**Commerce**

**Paper 5.1 – INCOME TAX – 1**

Time : 3 Hours]

[Max. Marks : 90

Instructions to Candidates : Answer should be written completely either in English or in Kannada.

SECTION – A/ವಿಭಾಗ – ಎ

Answer any **TEN** sub-questions. Each sub-question carries **2** marks : (10×2=20)

ಕೆಲಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Define Assessment year.  
ತೆರಿಗೆ ವರ್ಷ ಅರ್ಥವನ್ನು ವ್ಯಾಖ್ಯಾನಿಸಿ.
- (b) Define Person u/s 2(31) of Income Tax Act.  
ಆದಾಯ ತೆರಿಗೆ ಕಾಯಿದೆ ಪರಿಚ್ಛೇದ 2(31)ರ ಪ್ರಕಾರ ವ್ಯಕ್ತಿಯನ್ನು ವ್ಯಾಖ್ಯಾನಿಸಿ.
- (c) Who is an assessee?  
ತೆರಿಗೆದಾರ ಎಂದರೆ ಯಾರು?
- (d) What is Agricultural Income?  
ಕೃಷಿ ಆದಾಯ ಎಂದರೇನು?
- (e) What do you mean by assessee-in-default?  
ಬೇಪಾವತಿ ತೆರಿಗೆದಾರ ಎಂದರೆ ಯಾರು?
- (f) Write any four fully exempted income u/s 10 of IT Act.  
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10ರ ಯಾವುದಾದರೂ ನಾಲ್ಕು ತೆರಿಗೆ ಮುಕ್ತ ಆದಾಯಗಳಾವುವು?
- (g) Mention two differences Capital and Revenue Receipts.  
ಬಂಡವಾಳ ಆದಾಯ ಮತ್ತು ರೆವಿನ್ಯೂ ಆದಾಯದ ಇವುಗಳ ಎರಡು ವ್ಯತ್ಯಾಸಗಳನ್ನು ತಿಳಿಸಿ.
- (h) Who can be resident under Income Tax?  
ಆದಾಯ ತೆರಿಗೆ ಕೆಲಗ ಬರುವ ಸಾಮಾನ್ಯ ನಿವಾಸಿ ಎಂದರೆ ಯಾರು?



**Q.P. Code - 53501**

- (i) What is Annual Value?  
ವಾರ್ಷಿಕ ಮೌಲ್ಯ ಎಂದರೇನು?
- (j) State the meaning of Composite Rent?  
ಸಂಯುಕ್ತ ಬಾಡಿಗೆ ಎಂದರೇನು?
- (k) How do you treat professional tax paid by employer on behalf of an employee?  
ಉದ್ಯೋಗಿಯ ವೃತ್ತಿ ತೆರಿಗೆಯನ್ನು ಉದ್ಯೋಗದಾತ ನೀಡಿದಾಗ ಆದಾಯ ಲೆಕ್ಕಾಚಾರವೇನು?
- (l) What is meant by an allowance? Give two examples.  
ಭತ್ಯೆ ಎಂದರೇನು? ಎರಡು ಉದಾಹರಣೆ ನೀಡಿ.

**SECTION - B/ವಿಭಾಗ - ಬಿ**

Answer any **FIVE** of the following questions. Each question carries **5** marks :  
(5 × 5 = 25)

ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. State whether the following incomes from Land situated in India are agricultural income or not :
- (a) Income from sale of forest trees of spontaneous growth.
- (b) Income from growing flowers and creepers.
- (c) Income from sale of earth for brick-making.
- (d) Income from dairy farming
- (e) Income derived from lease of land for grazing of cattle required for agricultural operations.

ಭಾರತದಲ್ಲಿನ ಕೃಷಿ ಭೂಮಿ ಆದಾಯಗಳಲ್ಲಿ ಕೃಷಿ ಹಾಗೂ ಕೃಷಿಯೇತರ ಆದಾಯಗಳು ಯಾವುದೆಂದು ಕಾರಣದೊಂದಿಗೆ ತಿಳಿಸಿ :

- (a) ಸ್ವಯಂ ಪ್ರೇರಣೆಯಿಂದ ಬೆಳೆದ ಕಾಡು ಮರಗಳ ಮಾರಾಟದಿಂದ ಬಂದ ಆದಾಯ.
- (b) ಹೂ ಮತ್ತು ಬಳ್ಳಿ ಬೆಳೆಯುವುದರಿಂದ ಬಂದ ಆದಾಯ.
- (c) ಇಟ್ಟಿಗೆ ಮಾಡಲು ಭೂಮಿಯನ್ನು ಮಾರಾಟ ಮಾಡುವುದರಿಂದ ಬಂದ ಆದಾಯ.
- (d) ಪಶು ಸಂಗೋಪನೆಯಿಂದ ಬಂದ ಆದಾಯ.
- (e) ಪಶು ಅಭಿವೃದ್ಧಿಯಿಂದ ಬಂದ ಆದಾಯ.

3. Determine the residential status of Mr. Khali for the Previous Year 2017-18 who left in India for the first time on 15.09.2013 and came back on 1.9.16 he again left for Dubai on 15.6.2017 and came back on February 14, 2018 to settle in India for ever.

ವಾಸದ ನೆಲೆಯನ್ನು ಕಂಡು ಹಿಡಿಯಿರಿ. ಮಿ. ಕಲಿಯ ಹಣಕಾಸು ವರ್ಷ 2017-18 ಆತನು ಪ್ರಥಮ ಬಾರಿಗೆ ಭಾರತವನ್ನು ಬಿಟ್ಟು ತಾ. 15.09.2013 ಬಿಡುತ್ತಾನೆ. ಆತನು ಭಾರತಕ್ಕೆ ತಾ. 1.9.16 ರಂದು ಬಂದು, ಆತನು ದುಬಾಯಿಗೆ ತೆರಳುತ್ತಾನೆ. ದಿ. 15.6.2017 ಆತನು ದುಬಾಯಿಯಿಂದ 14.2.18 ರಂದು ಭಾರತಕ್ಕೆ ಮರಳುತ್ತಾನೆ.

4. Anand Shankar (resident) retired from service in Mysore Minerals Ltd. on 31 December 2017. In this company he put in 33 years and 9 months of services, on retirement, the company paid him a Gratuity of Rs.3,25,000. His monthly salary at the time of retirement (since 1.10.12) was Rs.12,000. DA Rs.3,000 and HRA Rs.2,000. Find out the exempted amount of Gratuity of he is

- (a) covers under Payment of Gratuity Act, 1972  
(b) not covers under Payment of Gratuity Act, 1972.

ಮೆ. ಆನಂದ ಶಂಕರ ಭಾರತೀಯ ನಿವಾಸಿ ಮೈಸೂರು ಮಿನರಲ್ ಕಂಪನಿಯಲ್ಲಿ 33 ವರ್ಷ 9 ತಿಂಗಳು ಸೇವೆ ಸಲ್ಲಿಸಿ 31 ಡಿಸೆಂಬರ್ 2017 ರಂದು ನಿವೃತ್ತಿ ಹೊಂದುತ್ತಾನೆ. ಆತನಿಗೆ ಕಂಪನಿ ಗ್ರಾಚ್ಯುಯಿಟಿ ರೂ. 3,25,000 ಪಡೆಯುತ್ತಾನೆ. ಆತನ ನಿವೃತ್ತಿಯ ಸಮಯದಲ್ಲಿ ಸಂಬಳ ತಿಂಗಳಿಗೆ ರೂ. 12,000, ತುಟ್ಟಿ ಭತ್ಯೆ ರೂ. 3,000 ಮತ್ತು ಮನೆ ಬಾಡಿಗೆ ಭತ್ಯೆ ರೂ. 2,000 ಗಳು ಇದ್ದು ಆತನ ತೆರಿಗೆಗೆ ಒಳಪಡದ ಗ್ರಾಚ್ಯುಯಿಟಿಯನ್ನು ತೆರಿಗೆ ವರ್ಷ 2018-19 ರಂದು ಕಂಡು ಹಿಡಿಯಿರಿ :

- (a) ಗ್ರಾಚ್ಯುಯಿಟಿ ಕಾಯ್ದೆ 1972ರ ಒಳಪಡುವ ನೌಕರ  
(b) ಗ್ರಾಚ್ಯುಯಿಟಿ ಕಾಯ್ದೆ 1972ರ ಒಳಪಡದ ನೌಕರ ಎಂದು ಪರಿಗಣಿಸಿ.

5. Mr. Mohan is an non-government employee who receives Rs.28,000 as earned leave salary at the time of retirement on 10.3.2018. On the basis of the following information determine amount of taxable earned leave salary :

- (a) Basic pay Rs.4,000 p.m. since 1.1.2017.  
(b) Duration of services 16 years 4 months.  
(c) Leave at the credit of employee at the time of retirement is 7 months.  
(d) Entitlement of leave salary 45 days for every completed year of service.  
(e) Leave availed while in service is 17 months.

ಮೆ. ಮೋಹನ್ ಖಾಸಗಿ ಕಂಪನಿ ನೌಕರನಾಗಿದ್ದು ತಾ. 10.3.2018 ರಂದು ನಿವೃತ್ತಿ ಸಮಯದಲ್ಲಿ ಗಳಿಕೆ ರಜೆ ಸಂಬಳ ರೂ. 28,000 ವನ್ನು ಪಡೆದಿರುತ್ತಾನೆ. ಈ ಕೆಳಗಿನ ಮಾಹಿತಿಯಿಂದ ತೆರಿಗೆ ಒಳಪಡುವ ಗಳಿಕೆ ರಜೆ ನಗದೀಕರಣವನ್ನು 2018-19ಕ್ಕೆ ಕಂಡು ಹಿಡಿಯಿರಿ :

- (a) ಮೂಲ ವೇತನ ರೂ. 4,000 ತಿಂಗಳಿಗೆ 1.1.2017.  
(b) ಪೂರ್ಣ ಸೇವೆಯ ವರ್ಷಗಳು 16 ವರ್ಷ 4 ತಿಂಗಳು.  
(c) ನಿವೃತ್ತಿ ಹೊಂದುವ ಸಮಯದಲ್ಲಿ ಗಳಿಕೆ ರಜೆ 7 ತಿಂಗಳ ಹೊಂದಿರುತ್ತಾನೆ.  
(d) ಪ್ರತಿ ವರ್ಷ ಸೇವೆಗೆ 45 ದಿನಗಳಂತೆ ಗಳಿಕೆ ರಜೆ ಗಳಿಸಿರುತ್ತಾನೆ.  
(e) ಆತನು ಸೇವೆಯಲ್ಲಿ ಇರುವ ಸಮಯದಲ್ಲಿ 17 ತಿಂಗಳ ಗಳಿಕೆ ರಜೆ ಪಡೆದಿರುತ್ತಾನೆ.



## Q.P. Code - 53501

6. Determine the Annual Value of House Property from the following details :

|  | Rs.      |
|--|----------|
| 1. Municipal value                         | 90,000   |
| 2. Standard Rent                           | 1,00,000 |
| 3. Fair Rent                               | 1,10,000 |
| 4. Annual Rent                             | 1,12,000 |
| 5. Municipal tax paid 10% municipal value  |          |
| 6. Municipal tax paid in the previous year | 6,000    |

ಈ ಕೆಳಗಿನ ಮಾಹಿತಿಯಿಂದ ಸ್ಥೂಲ ವಾರ್ಷಿಕ ಮೌಲ್ಯವನ್ನು ಕಂಡು ಹಿಡಿಯಿರಿ :

|  | ರೂ.      |
|--|----------|
| 1. ಮುನಿಸಿಪಲ್ ಮೌಲ್ಯ                               | 90,000   |
| 2. ಶಿಷ್ಟ ಬಾಡಿಗೆ                                  | 1,00,000 |
| 3. ನ್ಯಾಯಯುತ ಬಾಡಿಗೆ                               | 1,10,000 |
| 4. ಬಾಡಿಗೆ  | 1,12,000 |
| 5. ಮುನಿಸಿಪಲ್ ತೆರಿಗೆ ಶೇ. 10 ಮುನಿಸಿಪಲ್ ಮೌಲ್ಯದ ಮೇಲೆ |          |
| 6. ಹಿಂದಿನ ವರ್ಷದ ಮುನಿಸಿಪಲ್ ತೆರಿಗೆ ಕಟ್ಟಿರುವುದು     | 6,000    |

7. Explain the different types of Assessment under the Income Tax Act.

ಆದಾಯ ತೆರಿಗೆ ಕಾಯಿದೆಯ ಪ್ರಕಾರ ಇರುವ ಅಸೆಸ್‌ಮೆಂಟ್‌ಗಳಾವುವು?

8. Explain deduction u/s 24 of IT Act 1961.

ಆದಾಯ ತೆರಿಗೆ ಕಾಯಿದೆ 1961 ಸೆಕ್ಷನ್ 24 ಪ್ರಕಾರ ಕಡಿತಗಳನ್ನು ವಿವರಿಸಿ.

### SECTION - C/ವಿಭಾಗ - ಸಿ

Answer any **THREE** of the following. Each question carries **15** marks :

(3 × 15 = 45)

ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

9. From the following particulars of Mr. Manjunath, compute his Gross to income for the Assessment Year 2018-19 :

(a) Resident

(b) Not ordinarily Resident

(c) Non-Resident

1. Income from business in Chennai, business managed from Srilaran ₹ 25,000.

2. Income from House property in Mysore ₹ 1,00,000.

3. Income from salary in Japan ₹ 1,60,000.

4. Income from business in Kuwait, business being controlled from Mumbai (₹ 25,000 is received in India) ₹ 65,000.



5. Income from agriculture in Punjab, received in Mumbai ₹ 30,000.
6. Income from agriculture in Bangladesh remitted to India ₹ 10,000.
7. Profit from sale of building in India ₹ 2,50,000.
8. Profit from business in Indonesia, this business controlled from Delhi ₹ 40,000.
9. Income from Indian partnership firm ₹ 5,000.
10. Interest on Savings Bank Deposits in SBI ₹ 1,000.
11. Dividend from Foreign Company received in England ₹ 10,000.
12. Interest on German Development Bonds (1/3 received in India) ₹ 51,000.

ಮಂಜುನಾಥ್ ಸೂಲ ಆದಾಯ ಕಂಡು ಹಿಡಿಯಿರಿ. 2018-19ನೇ ತೆರಿಗೆ ವರ್ಷಕ್ಕೆ ಈ ಕೆಳಕಂಡ ಸಂದರ್ಭದಲ್ಲಿ

(a) ನಿವಾಸಿ

(b) ಸಾಮಾನ್ಯ ನಿವಾಸಿ

(c) ಅನಿವಾಸಿಯಾಗಿದ್ದಾಗ

1. ಚೆನ್ನೈಯ ವ್ಯಾಪಾರದಿಂದ ಬಂದ ಆದಾಯ ಅದು ತ್ರೀಲಂಕಾದಿಂದ ನಿಯಂತ್ರಿಸಿದ ₹ 25,000.
2. ಮೈಸೂರಿನ ಮನೆಯಿಂದ ಬಂದ ಆದಾಯ ₹ 1,00,000.
3. ಜಪಾನಿನಿಂದ ಬಂದ ಸಂಬಳದ ಆದಾಯ ₹ 1,60,000.
4. ಕೊಯತ್‌ನ ವ್ಯಾಪಾರದಿಂದ ಬಂದ ಆದಾಯ ಆದರೆ ಅದನ್ನು ಮುಂಬೈಯಿಂದ ನಿಯಂತ್ರಿಸುತ್ತಿದೆ (₹ 25,000 ಭಾರತದಲ್ಲಿ ಸ್ವೀಕೃತವಾಗಿದೆ) ₹ 65,000.
5. ಪಂಜಾಬ್ ಕೃಷಿಯಿಂದ ಬಂದ ಆದಾಯ ಅದನ್ನು ಮುಂಬೈಯಲ್ಲಿ ಸ್ವೀಕೃತವಾಗಿದೆ ₹ 30,000.
6. ಬಂಗ್ಲಾ ದೇಶದಿಂದ ಬಂದ ಕೃಷಿ ಆದಾಯ ಆದರೆ ಭಾರತದಲ್ಲಿ ಜಮಾ ಮಾಡಲಾಗಿದೆ ₹ 10,000.
7. ಭಾರತದಲ್ಲಿ ಕಟ್ಟಡ ಮಾರಾಟದಿಂದ ಬಂದ ಆದಾಯ ₹ 2,50,000.
8. ಇಂಡೋನೇಷಿಯಾದ ವ್ಯಾಪಾರದಿಂದ ಬಂದ ಆದಾಯ ಆದರೆ ಈ ವ್ಯಾಪಾರವನ್ನು ದೆಹಲಿಯಿಂದ ನಿಯಂತ್ರಿಸಿದ ₹ 40,000.
9. ಕೂಡು ಬಂಡವಾಳದಿಂದ ಬಂದ ಲಾಭಾಂಶ ₹ 5,000.
10. ಭಾರತೀಯ ಸ್ಟೇಟ್ ಬ್ಯಾಂಕಿನ ಉಳಿತಾಯ ಖಾತೆಯಿಂದ ಬಂದ ಬಡ್ಡಿ ₹ 1,000.
11. ಹೊರ ದೇಶದ ಕಂಪನಿಯಿಂದ ಬಂದ ಲಾಭಾಂಶವನ್ನು ಇಂಗ್ಲೆಂಡ್‌ನಲ್ಲಿ ಸ್ವೀಕರಿಸಲಾಗಿದೆ ₹ 10,000.
12. ಜರ್ಮನ್ ಅಭಿವೃದ್ಧಿ ಬಾಂಡ್‌ನಿಂದ ಬಂದ ಬಡ್ಡಿ (1/3 ಭಾರತದಲ್ಲಿ ಸ್ವೀಕರಿಸಲಾಗಿದೆ) ₹ 51,000.

## Q.P. Code – 53501

10. Smt. Rama is an employee of Private company, she furnishes the following information for computation of her taxable salary for the Assessment Year 2018-19 :

1. Basic salary ₹ 12,500-500-18,000 p.m. from 1.1.2013.
2. Dearness allowance @ 15% of salary.
3. Entertainment allowance ₹ 250 p.m., Bonus ₹ 4,000, Children Education allowance for her three children and ₹ 200 p.m. per child and traveling allowance for Tour ₹ 15,000 (during the year she spent ₹ 14,000 on these travels).
4. She and her family members took medical treatment in a private hospital during the year. The company reimbursed ₹ 25,000 regarding these expenditure.
5. The company has provided her an accommodation by deducting ₹ 1,000 p.m. from her salary, but the company is paying a rent of ₹ 5,000 p.m. to the owner of this house. Furniture costing ₹ 30,000 is also provided in this house by the bank.
6. Employee and employer contributed 15% of her salary and DA towards the RPF. The interest credited to the RPF A/c is ₹ 3,300 @ 10% during the year.
7. During the year the company has paid her employment tax of ₹ 2,000, income tax of ₹ 8,000 and Health Insurance Premium of ₹ 1,500.

ಶ್ರೀಮತಿ ರಮಾ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು ಈ ಕೆಳಕಂಡ ಮಾಹಿತಿಯಿಂದ ತೆರಿಗೆ ವರ್ಷದ 2018-19ರ ವೇತನ ವರಮಾನವನ್ನು ಕಂಡು ಹಿಡಿಯಿರಿ :

1. ಮೂಲ ವೇತನ ₹ 12,500-500-18,000 ತಿಂಗಳಿಗೆ 1.1.2013 ರಿಂದ.
2. ತುಟ್ಟ ಭತ್ಯೆ ಶೇ.15ರ ಮೂಲ ವೇತನ.
3. ಮನರಂಜನೆ ಭತ್ಯೆ ₹ 250 ತಿಂಗಳಿಗೆ, ಬೋನಸ್ ₹ 4,000, ಶಿಕ್ಷಣ ಭತ್ಯೆ ಅತನ 3 ಮಕ್ಕಳಿಗೆ ಪ್ರತಿ ಮಗುವಿಗೆ ತಿಂಗಳಿಗೆ ₹ 200 ಮತ್ತು ಸಾರಿಗೆ ಭತ್ಯೆ ₹ 15,000 (ಈತ 2017-18 ಮಾಡಿದ ಖರ್ಚು ಪ್ರವಾಸಕ್ಕೆ ₹ 14,000).
4. ಆಕೆ ಮತ್ತು ಆಕೆಯ ಕುಟುಂಬದ ಸದಸ್ಯರುಗಳು ಖಾಸಗಿ ಆಸ್ಪತ್ರೆಯಲ್ಲಿ ಆರೈಕೆ ಪಡೆದಿರುತ್ತಾರೆ. ಅದಕ್ಕೆ ಕಂಪನಿಯಿಂದ ಮರು ಜಮೆಯಾದ ಹಣ ₹ 25,000.
5. ಕಂಪನಿಯ ನೌಕರನಿಗೆ ಬಾಡಿಗೆ ರಹಿತ ಮನೆಯನ್ನು ನೀಡಲಾಗಿದ್ದು ಬಾಡಿಗೆಯ ರೂಪದಲ್ಲಿ ರಮಾರಿಂದ ತಿಂಗಳಿಗೆ ₹ 1,000 ಕಟಾಯಿಸಿದ್ದು. ಆದರೆ ಕಂಪನಿಯ ಮಾಲೀಕನಿಗೆ ಪ್ರತಿ ತಿಂಗಳು ₹ 5,000 ಬಾಡಿಗೆ ನೀಡುತ್ತಿದ್ದು ಜೊತೆಗೆ ಆ ಮನೆಯ ಪೀಠೋಪಕರಣದ ವೆಚ್ಚ ₹ 30,000 ಒದಗಿಸಿದ್ದಾರೆ.
6. ಉದ್ಯೋಗಿ ಹಾಗೂ ಉದ್ಯೋಗದಾತರ ವಂತಿಗೆ ಶೇ. 15 ಸಂಬಳ ಮತ್ತು ತುಟ್ಟ ಭತ್ಯೆ ಸೇರಿ ಭವಿಷ್ಯ ನಿಧಿಗೆ ವಂತಿಗೆ ನೀಡಿರುತ್ತಾರೆ. ಭವಿಷ್ಯ ನಿಧಿಗೆ ಶೇ. 10 ರಂತೆ ಬಡ್ಡಿ ₹ 3,300 ನಮೂದಾಗಿದೆ.
7. ಕಂಪನಿಯ ಉದ್ಯೋಗಿಯ ವೃತ್ತಿ ತೆರಿಗೆ ₹ 2,000 ಮತ್ತು ಆದಾಯ ತೆರಿಗೆ ₹ 8,000ವನ್ನು ಭರಿಸಿದ ಹಾಗೂ ಆರೋಗ್ಯ ವಿಮೆಯ ಪ್ರೀಮಿಯಂ ಸಹ ₹ 1,500 ಭರಿಸಿದೆ.



11. Mr. Kumar is a Manager in a private firm, provide the following information. Compute income from salary for the Assessment Year 2018-19 :

1. Basic pay ₹ 16,000 p.m.
2. Dearness pay – 10% of basic pay.
3. Dearness allowance (75% enter to retirement benefit) 20% of basic pay.
4. Children education allowance for 4 children ₹ 250 p.m. each.
5. Bonus ₹ 10,000.
6. Commission – 2% on turnover (total Turnover achieved ₹ 4,00,000)
7. Fees received – ₹ 300 p.m.
8. Medical allowance ₹ 500 p.m. (actual expenses spent ₹ 200 p.m.)
9. Employer and employee contribute to RPF ₹ 32,000 each.
10. Interest on accumulated balance on RPF @ 14% ₹ 15,000.
11. Employer provided with a rent free accommodation in Bangalore.
12. Gardner facility provided by the employer ₹ 400 p.m.
13. Furniture provided by the employer ₹ 60,000 (₹ 40,000 own and ₹ 20,000 hired for rent).
14. Credit card facility ₹ 10,000.
15. He has taken an interest free loan of ₹ 15,000 to purchase refrigerator.
16. The Electricity bill of employee ₹ 3,400 was paid by employer.
17. The income tax of ₹ 4,600 was paid by the employer.
18. The professional tax of ₹ 200 p.m. is paid by employer.

ಮಿ. ಕುಮಾರ್ ಮೇನೇಜರ್ ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆತನ ಆದಾಯ ವಿವರಗಳನ್ನು ಒದಗಿಸಿದ್ದಾರೆ 2018-19ನೇ ತೆರಿಗೆ ವರ್ಷಕ್ಕೆ ತೆರಿಗೆ ಸಂಬಳ ಕಂಡು ಹಿಡಿಯಿರಿ :

1. ಮೂಲ ವೇತನ ₹ 16,000 ತಿಂಗಳಿಗೆ.
2. ತುಟ್ಟಿ ಭತ್ಯೆ – ಶೇ. 10 ಮೂಲ ವೇತನ.
3. ತುಟ್ಟಿ ಭತ್ಯೆ (ಶೇ. 75 ನಿವೃತ್ತಿ ವೇತನಕ್ಕೆ ಸೇರುತ್ತೆ) ಶೇ. 20 ಮೂಲ ವೇತನ.
4. ಶಿಕ್ಷಣ ಭತ್ಯೆ 4 ಮಕ್ಕಳಿಗೆ ಪ್ರತಿ ಮಗುವಿಗೆ ₹ 250 ಪ್ರತಿ ತಿಂಗಳಿಗೆ.
5. ಬೋನಸ್ ₹ 10,000.
6. ದಲ್ಲಾಳಿ – ಶೇ. 2 ಮಾರಾಟದ ಮೇಲೆ (ಒಟ್ಟು ಮಾರಾಟ ₹ 4,00,000)
7. ಫೀ ಪಡೆದಿರುವುದು – ₹ 300 ತಿಂಗಳಿಗೆ.



## Q.P. Code - 53501

8. ವೈದ್ಯಕೀಯ ಭತ್ಯೆ ₹ 500 ತಿಂಗಳಿಗೆ (ತಿಂಗಳಿಗೆ ₹ 200 ರಂತೆ ಖರ್ಚು ಮಾಡಲಾಗಿದೆ).
9. ಮಾಲೀಕನ ಮತ್ತು ಉದ್ಯೋಗಿಯ ಅಧಿಕೃತ ಭವಿಷ್ಯ ನಿಧಿಗೆ ₹ 32,000.
10. ಅಧಿಕೃತ ಭವಿಷ್ಯ ನಿಧಿಗೆ ಕೆ. 14ರ ಬಡ್ಡಿ ₹ 15,000 ನಮೂದಾಗಿದೆ.
11. ಮಾಲೀಕನು ಬಾಡಿಗೆ ರಹಿತ ಮನೆಯನ್ನು ಬೆಂಗಳೂರಿನಲ್ಲಿ ಒದಗಿಸಿದ್ದಾನೆ.
12. ಮಾಲೀಕನು ಮಾಲಿಯನ್ನು ನೀಡಿರುತ್ತಾನೆ ಸಂಬಳ ತಿಂಗಳಿಗೆ ₹ 400.
13. ಪೀಠೋಪಕರಣಗಳನ್ನು ಮಾಲೀಕನು ಒದಗಿಸಿದ್ದಾನೆ ₹ 60,000 (₹ 40,000 ಸ್ವಂತ ಖರ್ಚಿನಿಂದ ₹ 20,000 ಬಾಡಿಗೆ ಪಡೆದು ನೀಡಿರುತ್ತಾನೆ).
14. ಕ್ರೆಡಿಟ್ ಕಾರ್ಡ್ ಸೌಲಭ್ಯ ₹ 10,000.
15. ರೀಫ್ರಿಜರೇಟರ್ ಖರೀದಿಸಲು ಬಡ್ಡಿ ರಹಿತ ಸಾಲ ಪಡೆದಿರುತ್ತಾರೆ ₹ 15,000.
16. ಮಾಲೀಕನು ಉದ್ಯೋಗಿಯ ಮನೆಯ ವಿದ್ಯುತ್ ಬಿಲ್ಲು ಪಾವತಿಸಿರುತ್ತಾನೆ ₹ 3,400.
17. ಆದಾಯ ತೆರಿಗೆಯನ್ನು ಮಾಲೀಕರೇ ಭರಿಸಿದ್ದಾರೆ ₹ 4,600.
18. ವೃತ್ತಿ ತೆರಿಗೆಯನ್ನು ಮಾಲೀಕರೇ ಭರಿಸಿದ್ದಾರೆ ₹ 200 ತಿಂಗಳಿಗೆ.

12. Mr. Girish is the owner of the following house property in Mysore. Particulars in respect of which for the year ended 31.3.2018 are as follows :

|   | I House<br>₹ | II House<br>₹ | III House<br>₹    |
|---|--------------|---------------|-------------------|
|   |              |               | Dwelling<br>House |
| 1. Annual rent for (12 months)  | 24,000       | 18,000        | -                 |
| 2. Standard rent  | 18,000       | 12,000        | -                 |
| 3. Municipal value  | 16,000       | 14,000        | 35,600            |
| 4. Total municipal tax  | 1,600        | 1,400         | 3,560             |
| 5. Municipal tax paid by Girish   | 1,600        | 700           | 3,560             |
| 6. Municipal tax paid by Tenant   | -            | 700           | -                 |
| 7. Repairs  | 1,000        | 500           | 2,000             |
| 8. Vacancy period   | 2 months     | -             | -                 |
| 9. Interest on loan for repairing house   | 800          | 600           | 2,000             |
| 10. Unrealized rent allowed in the A.Y.<br>2014-15 recovered during the year<br>for the first house | 4,000        | -             | -                 |

ಮಿ. ಗಿರೀಶ್ ಮೈಸೂರು ಮನೆ ಮಾಲೀಕನಾಗಿದ್ದು ಹಣಕಾಸು ವರ್ಷ ಕೊನೆಗೊಳ್ಳುವ ದಿನಾಂಕ 31.3.2018 ರಂದು ಮನೆ ಆಸ್ತಿ ಆದಾಯವನ್ನು ಕಂಡು ಹಿಡಿಯಿರಿ :

|  | ಮನೆ-I<br>₹ | ಮನೆ-II<br>₹ | ಮನೆ-III<br>₹ |
|--|------------|-------------|--------------|
| 1. ವಾರ್ಷಿಕ ಬಾಡಿಗೆ (12 ತಿಂಗಳಿಗೆ)                                      | LOP        | LOP         | ಸ್ವಂತಕ್ಕೆ    |
| 2. ಶಿಷ್ಯ ಬಾಡಿಗೆ  | 24,000     | 18,000      | -            |
| 3. ಮುನಿಸಿಪಲ್ ಮೌಲ್ಯ   | 18,000     | 12,000      | -            |
| 4. ಒಟ್ಟು ಮುನಿಸಿಪಲ್ ತೆರಿಗೆ  | 16,000     | 14,000      | 35,600       |
| 5. ಮುನಿಸಿಪಲ್ ತೆರಿಗೆ ಮಾಲೀಕ  | 1,600      | 1,400       | 3,560        |
| 6. ಮುನಿಸಿಪಲ್ ತೆರಿಗೆ ಬಾಡಿಗೆದಾರ  | 1,600      | 700         | 3,560        |
| 7. ರಿಪೇರಿ  | -          | 700         | -            |
| 8. ಮನೆ ಖಾಲಿ ಇದ್ದ ಅವಧಿ  | 1,000      | 500         | 2,000        |
| 9. ಮನೆ ರಿಪೇರಿ ಮಾಡಿದ ಸಾಲದ ಮೇಲಿನ ಬಡ್ಡಿ                                 | 2 ತಿಂಗಳು   | -           | -            |
| 10. ಆರ್ಥಿಕ ವರ್ಷ 2014-15ನೇ ಸಾಲಿನ ಕೈಗೊಂಡದ ಬಾಡಿಗೆ ಕೈಗೊಂಡಿರುವುದು ಮೊದಲ ಸಲ | 800        | 600         | 2,000        |
|  | 4,000      | -           | -            |

13. Mr. Raj is the owner of three properties in Bangaluru. Particulars in respect of which for the year ending 31.3.2018 are as follows :

Compute the income from House property for Assessment Year 2018-19.

|  | ₹        | ₹        | ₹         |
|--|----------|----------|-----------|
|  | House I  | House II | House III |
| Municipal valuation                                    | 60,000   | 30,000   | 90,000    |
| Fair rent  | 85,000   | 32,000   | 95,000    |
| Standard rent  | 65,000   | 36,000   | 85,000    |
| Municipal taxes paid                                   | 10% M.V. | 10% M.V. | 10% M.V.  |
| Vacancy period   | -        | -        | 2 months  |
| Loss due to vacancy                                    | -        | -        | 16,000    |
| Interest on capital borrowed for construction of house | 1,41,600 | -        | -         |

(₹ 9,44,000 is borrowed @ 15% per annum on April 10, 2016. Construction is completed on March 10, 2017 and loan is yet to be repaid)

Mr. Raj could not occupy House II for two months commencing from 1st December 2017. The particulars are relating to financial year 2017-18 and Mr. Raj owns 3 house properties. House-I and House-II are used for his residential purposes and House-III is let out on a monthly rent of ₹ 8,000.

**Q.P. Code – 53501**

ಶ್ರೀಯುತ ರಾಜು ಬೆಂಗಳೂರಿನಲ್ಲಿ ಮೂರು ಮನೆಗಳನ್ನು ಹೊಂದಿದ್ದು ಅದರ ವಿವರಗಳನ್ನು ದಿನಾಂಕ 31.3.2018 ಸಲ್ಲಿಸಿರುತ್ತಾನೆ.

ತೆರಿಗೆ ವರ್ಷ 2018-19ಕ್ಕೆ ಇವರ ಮನೆ ಆಸ್ತಿ ಆದಾಯವನ್ನು ಕಂಡು ಹಿಡಿಯಿರಿ :

|                          | ₹           | ₹           | ₹           |
|--------------------------|-------------|-------------|-------------|
|                          | ಮನೆ I       | ಮನೆ II      | ಮನೆ III     |
| ಮುನಿಸಿಪಲ್ ಮೌಲ್ಯ          | 60,000      | 30,000      | 90,000      |
| ನ್ಯಾಯತರ ಬಾಡಿಗೆ           | 85,000      | 32,000      | 95,000      |
| ಶಿಷ್ಟ ಬಾಡಿಗೆ             | 65,000      | 36,000      | 85,000      |
| ಮುನಿಸಿಪಲ್ ತೆರಿಗೆ         | ₹e. 10 M.V. | ₹e. 10 M.V. | ₹e. 10 M.V. |
| ಮನೆ ಖಾಲಿ ಇದ್ದ ಅವಧಿ       | -           | -           | 2 ತಿಂಗಳು    |
| ಮನೆ ಖಾಲಿಯಿಂದ ಆರ್ಥಿಕ ನಷ್ಟ | -           | -           | 16,000      |
| ಮನೆ ಸಾಲ ಬಡ್ಡಿ            | 1,41,600    | -           | -           |

(₹ 9,44,000 ಸಾಲ ₹e. 15 ವಾರ್ಷಿಕ ದಿನಾಂಕ 10 ಏಪ್ರಿಲ್ 2016 ರಿಂದ ಮನೆ ಕಟ್ಟುವ ಕೆಲಸ ಪೂರ್ಣವಾಗಿದ್ದು ದಿನಾಂಕ 10 ಮಾರ್ಚ್ 2017 ಸಾಲ ಇನ್ನೂ ಕಟ್ಟಲು ಪ್ರಾರಂಭವಾಗಿಲ್ಲ).

ಶ್ರೀಯುತ ರಾಜುರವರು ಎರಡನೇ ಮನೆಯನ್ನು 2 ತಿಂಗಳು ಖಾಲಿ ಇರಿಸಿದ್ದರು ದಿನಾಂಕ 1 ಡಿಸೆಂಬರ್ 2017 ರಿಂದ ಆರ್ಥಿಕ ವರ್ಷ 2017-18 ರಲ್ಲಿ ರಾಜು ಮೂರು ಮನೆಯ ಮಾಲೀಕರಾಗಿದ್ದು ಮನೆ-I ಹಾಗೂ ಮನೆ-IIನ್ನು ಸ್ವಂತಕ್ಕೆ ಬಳಸಿದ್ದರು. ಮನೆ-IIIನ್ನು ತಿಂಗಳ ₹ 8,000 ಬಾಡಿಗೆಗೆ ನೀಡಿದ್ದರು.





V Semester B.Com.N. Examination, November/December 2015  
(Revised Semester Scheme)  
COMMERCE  
Income Tax – I

Time : 3 Hours

Max. Marks : 80

**Instruction :** Answer should be written completely either in **English** or in **Kannada**.

SECTION – A

1. Answer **any ten** sub-questions. **Each** sub-question carries **2** marks. (10×2=20)
- Define 'Assessment Year'.
  - Give the meaning of Total Income.
  - What is a casual income ? Give an example.
  - Who is deemed assessee ?
  - What is Transferred balance ?
  - Write the Income Tax provision regarding employer's contribution to recognised provident fund.
  - Mention the additional conditions while determining the residential status of an individual.
  - Who is a specified employee ?
  - State the rules relating to payment of municipal tax in house property.
  - State the different kinds of provident funds.
  - What are the deductions allowed U/s – 24 ?
  - What is salary for the purpose of calculating exemption from HRA received ?

SECTION – B

Answer **any three** of the following questions. **Each** question carries **5** marks. (3×5=15)

2. Determine the status of following persons :

- Mysore University.
- Mr. Arun Jetly, the Finance Minister of India.
- The Gram Panchayath.
- A Reddy Parivar, consisting of Mr. X his brother 'Y'. Mrs. X and Y and his children's.
- Reliance Industries Limited.

P.T.O.



3. Mr. John a citizen of England came to India for the first time on 01-05-2008. He stayed here without any break for 3 years and left for Singapur on 01-05-2011. He returned to India on 01-04-2012 and went back to England on 01-12-2012. He was returned back to India on 20-01-2015.  
Determine his residential status for the A/Y 2015 – 16.
4. Mr. Rajesh resides in Kolkata. During the p/y 2014 – 15. He get Rs. 12,000 p.m. as basic salary. He gets D.A. at 20 % Basic salary (enters for retirement benefits) He has also received a commission of Rs. 15,000 (calculated at 2 % on turnover achieved by him) HRA received by him is Rs. 11,800 p.a. But rent paid is Rs. 14,800 p.a.  
Calculate the taxable HRA for the A/y – 2015 – 16.
5. Calculate gross annual value of Mr. Vijay from the following particulars given below :
- |                 |                 |
|-----------------|-----------------|
| Annual rent     | Rs. 8,500 p.m.  |
| Municipal value | Rs. 65,000 p.a. |
| FRV             | Rs. 69,000 p.a. |
| Standard rent   | Rs. 55,000      |
- The assessee could not realise rent one month and the house also remained vacant for three months during the previous year 2014 – 15.
6. Mr. Karanth retired on 1<sup>st</sup> January 2015 after serving for 34 years and 9 months in private Ltd. From 1-1-2014 to 31-12-2014 his salary was Rs. 8,000 p.m. He was entitled  $1\frac{1}{2}$  months earned leave for every year of service. Leave availed by him in service was 30 months. Leave salary received at the time of retirement was Rs. 1,08,000.  
Compute the taxable amount of encashment of earned leave for the A/y 2015 – 16.

### SECTION – C

Answer any three of the following questions. Each question carries 15 marks. (3×15=45)

7. Mr. Nischal furnishes the following particulars of his income during the p/y 2014 – 15
- Profit from business in Chennai, Rs. 50,000
  - Income from agriculture in Sri Lanka Rs. 1,50,000
  - Income from property in Maxico, received there Rs. 2,00,000
  - Income from business in Kuwait controlled from Mumbai Rs. 85,000 (Rs. 35,000 received in India)
  - Dividend from domestic company Rs. 1,000





- f) Profit on sale of building in Bangalore received in Nepal Rs. 50,000
- g) Income from agriculture in Punjab Rs. 1,00,000
- h) Profit on sale of plant at London Rs. 50,000 (50 % is received in India)
- i) Rent from house property in Nepal received there Rs. 20,000
- j) Profit from business in Mysore received in Mandya Rs. 25,000
- k) Dividends from UK based company received in UK Rs. 27,000.

Compute his gross Total Income for the A/y 2015 – 16, if he is

- a) Resident
- b) Not ordinary resident
- c) Non-resident.

8. The following particulars relates to the Income of Mr. Pavan for the P/y 2014 – 15.

He is employed in a cotton textile mill at Bangalore on a monthly salary of Rs. 25,000. He is also entitled to a commission at 1 % of sales effected by him. The sales effected by him during the previous year amounts to Rs. 40,00,000. He received the following allowances and perquisites during previous year.

- a) Dearness pay at Rs. 6,000 p.m.
- b) Bonus at two months basic salary.
- c) Entertainment allowance Rs. 2,000 p.m.
- d) HRA Rs. 5,000 p.m. (Rent payable Bangalore Rs. 6,000 p.m.)
- e) The employer paid Rs. 10,000 towards the Income Tax liability of Mr. Pavan.
- f) The employer provided a telephone at his residence by meeting all expenses amounting to Rs. 6,000 for the year.
- g) He and his employer contributed 15 % of his salary to his RPF and interested credited to this fund at 10 % amounted to Rs. 30,000 during the previous year.
- h) He paid professional Tax of Rs. 250 p.m.

Compute his taxable salary income for the A/y 2015 – 16.

9. Mr. Vikas is an employee of HCL Ltd. He supplies you the following particulars of his Income.

- a) Basic salary Rs. 20,000 p.m.
- b) Dearness allowance Rs. 5,000 p.m. (50 % enters into salary)
- c) Fixed medical allowance Rs. 1,000 p.m.
- d) Education allowance Rs. 500 p.m. per child for his three children.
- e) Transport allowance Rs. 1,200 p.m.
- f) City compensatory allowance Rs. 100 p.m.





- g) Employer's contribution to RPF at 15 % of salary.  
 h) Interest credited to RPF at 9.5 % p.a. is Rs. 28,000.  
 i) He is provided with free lunch in office the cost per meal is Rs. 50  
 j) The employer has given him the use of a small car, which he uses for both personal and office purposes.  
 k) He was also provided with Rent-free furnished house at Bangalore for which the employer paid a rent of Rs. 9,000 p.m., he was allowed the use of furniture costing 28,000 respectively.  
 l) LIC premium Rs. 12,000 was paid by employer on behalf of Vikas.

Compute his taxable salary for the A/y 2015 – 16.

10. Mr. Manjunath owns a big house, the construction of which was completed in May – 2007, 50 % of the floor area is let-out for residential purposes on a monthly rent of Rs. 3,200. However, this portion remained vacant for one month during 2014 – 15. 25 % of the floor area is used by the owner for the purpose of his profession. While remaining 25 % of the floor area is utilised for the purpose of his residence. Other particulars of the house are as follows :

|  |            |
|--|------------|
| Municipal valuation                      | Rs. 60,000 |
| Standard Rent                            | Rs. 90,000 |
| Municipal Taxes Paid                     | Rs. 12,000 |
| Repairs                                  | Rs. 3,000  |
| Interest on capital borrowed for repairs | Rs. 28,000 |
| Ground Rent                              | Rs. 4,000  |
| Annual charges                           | Rs. 6,000  |
| Fire insurance premium                   | Rs. 1,200  |

Compute the Income from house property for the A/y 2015 – 16.

11. Mr. Bharath owns two houses in Bangalore. He has let-out both the houses throughout the year for residential purpose.

|                             | House – I | House – II |
|-----------------------------|-----------|------------|
| Municipal value             | 4,00,000  | 12,00,000  |
| Rent received               | 4,80,000  | 8,00,000   |
| Fair rental value           | 7,20,000  | 7,20,000   |
| Standard Rent               | 6,00,000  | 6,00,000   |
| Repairs                     | 72,000    | 1,00,000   |
| Municipal Tax paid          | 40,000    | 1,20,000   |
| Fire Insurance premium paid | 48,000    | 70,000     |



On 1<sup>st</sup> April 2014, he bought residential house for self-occupation for Rs. 10,00,000 by taking a housing loan in State Bank of India.  
 Loan amount was Rs. 7,00,000 and rate of Interest 12 % p.a.  
 Compute taxable Income from House property for the A/y 2015 – 16.

ಕನ್ನಡ ಆವೃತ್ತಿ

ವಿಭಾಗ - ಎ

1. ಕೆಳಗಿನ ಯಾವುದಾದರೂ 10 ಉಪಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು. (10×2=20)
- ತೆರಿಗೆ ವರ್ಷದ ಅರ್ಥವನ್ನು ವ್ಯಾಖ್ಯಾನಿಸಿ.
  - ಒಟ್ಟು ಆದಾಯದ ಅರ್ಥವನ್ನು ಬರೆಯಿರಿ.
  - ಆಕಸ್ಮಿಕ ಆದಾಯ ಎಂದರೇನು? ಉದಾಹರಣೆ ನೀಡಿ.
  - ಡೀಮ್ ತೆರಿಗೆದಾರ ಎಂದರೆ ಯಾರು?
  - ವರ್ಗಾವಣೆಯಾದ ಶಿಲ್ಕು ಎಂದರೇನು?
  - ಮಾಲೀಕರ ಅಧಿಕೃತ ಭವಿಷ್ಯನಿಧಿ ವಂತಿಗೆಯ ತೆರಿಗೆ ನಿಯಮಾವಳಿಯನ್ನು ತಿಳಿಸಿ.
  - ನಿವಾಸಿ ಸ್ಥಾನವನ್ನು ನಿರ್ಧರಿಸುವಾಗ ಅನುಸರಿಸುವ ತರುವಾಯದ ನಿಯಮಗಳನ್ನು ಹೆಸರಿಸಿ.
  - ನಿರ್ದಿಷ್ಟ ಉದ್ಯೋಗಿ ಎಂದರೆ ಯಾರು?
  - ಮನೆ ಆಸ್ತಿ ಮುನಿಸಿಪಲ್ ತೆರಿಗೆ ಪಾವತಿಸುವಾಗ ನಿಯಮಗಳನ್ನು ಹೆಸರಿಸಿ.
  - ವಿವಿಧ ಬಗೆಯ ಭವಿಷ್ಯನಿಧಿಗಳನ್ನು ತಿಳಿಸಿ.
  - ಸೆಕ್ಷನ್ 24 ರ ರೀತ್ಯಾ ನೀಡಲಾಗುವ ಕಡಿತಗಳು ಯಾವುವು?
  - ಮನೆ ಬಾಡಿಗೆ ಭತ್ಯೆಯಲ್ಲಿ ವಿನಾಯಿತಿ ನಿರ್ಧರಿಸುವಾಗ ಸಂಬಳ ಎಂದರೇನು?

ವಿಭಾಗ - ಬಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳನ್ನು ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು. (3×5=15)

2. ಕೆಳಗಿನ ವ್ಯಕ್ತಿಗಳ ನೆಲೆಯನ್ನು ನಿರ್ಧರಿಸಿ:
- ಮೈಸೂರು ವಿಶ್ವವಿದ್ಯಾಲಯ
  - ಅರುಣ್ ಜೇಟ್ಲಿ - ಭಾರತದ ಹಣಕಾಸು ಮಂತ್ರಿಗಳು
  - ಗ್ರಾಮ ಪಂಚಾಯತಿ
  - ರೆಡ್ಡಿ ಪರಿವಾರದಲ್ಲಿ X, ಅವನ ಅಣ್ಣ Y ಅವರ ಪತ್ನಿಯರು ಮತ್ತು ಅವರ ಮಕ್ಕಳು
  - ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
3. ಶ್ರೀ ಜಾನ್ ಎಂಬ ಇಂಗ್ಲೆಂಡ್ ಪ್ರಜೆ, ಪ್ರಥಮ ಬಾರಿಗೆ ದಿನಾಂಕ 01-05-2008 ಭಾರತಕ್ಕೆ ಬಂದಿದ್ದು 3 ವರ್ಷಗಳ ಕಾಲ ನಿರಂತರವಾಗಿ ಉಳಿದು, ತದನಂತರ 01-05-2011 ರಂದು ಸಿಂಗಾಪುರಕ್ಕೆ ಹೋಗಿರುತ್ತಾರೆ. ತದನಂತರ ಪುನಃ ಭಾರತಕ್ಕೆ 01-04-2012 ರಂದು ವಾಪಸಾಗಿದ್ದು ಪುನಃ 01-12-2012 ರಂದು ಇಂಗ್ಲೆಂಡ್‌ಗೆ ಹೋಗಿರುತ್ತಾರೆ. 20-01-2015 ರಂದು ಮತ್ತೆ ಭಾರತಕ್ಕೆ ಬಂದಿರುತ್ತಾರೆ.  
 ತೆರಿಗೆ ವರ್ಷ 2015-16 ಕ್ಕೆ ಸಂಬಂಧಿಸಿದಂತೆ ವಾಸದ ನೆಲೆಯನ್ನು ಕಂಡುಹಿಡಿಯಿರಿ.





13502

V Semester B.Com. N Examination, Nov./Dec. 2015  
(Revised New Scheme)  
**COMMERCE**

**Law and Practice of Banking**

Time : 3 Hours

Max. Marks : 80

**Instruction : Answer should be written completely either in English or in Kannada.**

**SECTION – A**

Answer any ten of the following sub-questions. Each sub-question carries two marks.

(10x2=20)

1. a) Define the term customer.
- b) What is Minor's Account ?
- c) Give the meaning of payment-in-due-course.
- d) Define cheque.
- e) Who is paying banker ?
- f) Give the meaning of Standing Instruction.
- g) What is Teller system ?
- h) What is unsecured loan ?
- i) What do you mean by Liquidity ?
- j) Expand :
  - i) RTGS
  - ii) ATM.
- k) What is the difference between CC and OD ?
- l) Name all the parties to a cheque.

P.T.O.



## SECTION – B

Answer **any three** questions. **Each** question carries **five** marks. **(3×5=15)**

2. Why should a banker maintain secrecy of customer's account and when he should disclose ?
3. What are the precautions taken by a banker in case of accounts of minor ?
4. Explain the meaning and uses of letters of credit.
5. Discuss the various modes of remittance of funds by bank.
6. Explain different types of securities given for bank loan.

## SECTION – C

Answer **any three** questions. **Each** question carries **fifteen** marks. **(3×15=45)**

7. Analyse the special relationship between a banker and a customer.
8. Explain the procedure and precautions to be taken by a banker while opening an account in the name of :
  - a) Joint Account
  - b) Partnership firm
  - c) Joint Stock Companies.
9. Explain the principles of lending and factors to be considered while making advances.
10. Write a note on :
  - i) MICR
  - ii) Debit Card
  - iii) E-banking
  - iv) Credit Card
  - v) NPA.
11. What are the duties of paying banker ? Discuss consequences of wrongful dishonour of cheques.



V Semester B.Com.N. Examination, November/December 2015  
(Semester Scheme)  
COMMERCE  
5.7 : Management Accounting

Time : 3 Hours

Max. Marks : 80

**Instruction :** Answer should be written **completely** either in **English** or **Kannada**.

## SECTION – A

Answer any ten sub-questions. Each carries two marks.

(10×2=20)

1. a) Define Marginal costing.

'ಸೀಮಾಂತ ವೆಚ್ಚ ಲೆಕ್ಕಿಸುವಿಕೆ' ವ್ಯಾಖ್ಯಾನಿಸಿ.

b) What is margin of safety ?

ರಕ್ಷಣಾ ಸೀಮಾಂತ ಎಂದರೇನು ?

c) What is cost variance analysis ?

ವೆಚ್ಚ ವ್ಯತ್ಯಾಸ ವಿಶ್ಲೇಷಣೆ ಎಂದರೇನು ?

d) What is material usage variance ?

ಕಚ್ಚಾ ವಸ್ತುವಿನ ಬಳಕೆಯ ವ್ಯತ್ಯಾಸ ವಂದರೇನು ?

e) State any two combined ratios.

ಯಾವುದಾದರೂ ಎರಡು ಮಿಶ್ರಿತ ಪ್ರಮಾಣಗಳನ್ನು ತಿಳಿಸಿ.

f) Gross profit ratio of a firm is 25% Gross profit is Rs. 60,000. Calculate the sales.

ಸಂಸ್ಥೆಯ ಒಟ್ಟು ಲಾಭ ಪ್ರಮಾಣ ಶೇಕಡ 25% ಒಟ್ಟು ಲಾಭ ರೂ. 60,000. ಮಾರಾಟದ ಮೊತ್ತವನ್ನು ಕಂಡುಹಿಡಿಯಿರಿ.

g) State any two differences between funds flow statement and Balance Sheet.

ನಿಧಿ ಚಲನೆ ಪಟ್ಟಿ ಮತ್ತು ಆಸ್ತಿ-ಜವಾಬ್ದಾರಿ ಪಟ್ಟಿಗಿರುವ ಯಾವುದಾದರೂ ಎರಡು ವ್ಯತ್ಯಾಸಗಳನ್ನು ತಿಳಿಸಿ.

P.T.O.



h) Mention any four sources of funds.

ಯಾವುದಾದರೂ ನಾಲ್ಕು ನಿಧಿಯ ಮೂಲಗಳನ್ನು ತಿಳಿಸಿ.

i) Mention any four functional budgets.

ಯಾವುದಾದರೂ ನಾಲ್ಕು ಕಾರ್ಯಪರ ಆಯವ್ಯಯಗಳನ್ನು ತಿಳಿಸಿ.

j) State any two objectives of Budgetary control.

ಆಯವ್ಯಯ ನಿಯಂತ್ರಣದ ಎರಡು ಉದ್ದೇಶಗಳನ್ನು ತಿಳಿಸಿ.

k) List out any four types of report to management.

ನಿರ್ವಹಣಾ ವರದಿಯ ನಾಲ್ಕು ವಿಧಗಳನ್ನು ತಿಳಿಸಿ.

l) To produce a product, Std. quantity fixed is 12 units, Actual quantity consumed is 16 units, the Std. price per unit is Rs. 3. Compute material usage variance.

ಒಂದು ವಸ್ತುವನ್ನು ಉತ್ಪಾದಿಸಲು 12 ಶಿಷ್ಟಮಾನ ಯೂನಿಟ್‌ಗಳು ನಿಗದಿಯಾಗಿದೆ. ಬಳಸಲಾದ ಯೂನಿಟ್‌ಗಳ ಸಂಖ್ಯೆ 16, ಪ್ರತಿ ಯೂನಿಟ್‌ಗೆ ಶಿಷ್ಟಮಾನ ದರ ರೂ. 3 ಆದರೆ ವಸ್ತುಗಳ ಬಳಕೆಯ ವ್ಯತ್ಯಾಸವನ್ನು ಕಂಡುಹಿಡಿಯಿರಿ.

### SECTION - B

Answer any three questions. Each question carries 5 marks.

(3×5=15)

2. What is budgetary control ? What are the advantages and disadvantages of budgetary control ?

ಆಯವ್ಯಯ ನಿಯಂತ್ರಣ ಎಂದರೇನು ? ಇದರ ಅನುಕೂಲ ಮತ್ತು ಅನಾನುಕೂಲಗಳಾವುವು ?

3. Mention the Balance Sheet ratios and Income statement ratios.

ಆಸ್ತಿ-ಜವಾಬ್ದಾರಿ ಮತ್ತು ಆದಾಯ ಪಟ್ಟಿ ಪ್ರಮಾಣಗಳನ್ನು ಉಲ್ಲೇಖಿಸಿ.

4. Determine the amount of fixed expenses from the following particulars.

Sales Rs. 2,40,000, Direct Materials Rs. 80,000, Direct Labour Rs. 50,000, Variable overhead Rs. 20,000, Profit Rs. 50,000.

ಕೆಳಗಿನ ಮಾಹಿತಿಯಿಂದ ಸ್ಥಿರ ವೆಚ್ಚವನ್ನು ಕಂಡುಹಿಡಿಯಿರಿ. ಮಾರಾಟ ರೂ. 2,40,000, ನೇರ ಸರಕು ವೆಚ್ಚ ರೂ. 80,000, ನೇರ ಶ್ರಮದ ವೆಚ್ಚ ರೂ. 50,000, ಚರ ಮೇಲು ವೆಚ್ಚ ರೂ. 20,000, ಲಾಭ ರೂ. 50,000.





5. The Standard materials required for producing 100 units is 120 kgs.

Standard price of 0.50 per Kg is fixed. 2,40,000 units were produced during the period Actual material purchased were 3,00,000 Kgs at a cost of Rs. 1,65,000. Calculate 1) MCV 2) MPV 3) MUV.

100 ಯೂನಿಟ್‌ಗಳನ್ನು ಉತ್ಪಾದಿಸಲು 120 kgs ಕಚ್ಚಾ ಸರಕು ಬೇಕಾಗುತ್ತದೆ. ನಿಗದಿಯಾದ ಶಿಷ್ಟಮಾನ ದರ 0.50 ಪೈಸೆಗಳು, ನಿರ್ದಿಷ್ಟ ಅವಧಿಯಲ್ಲಿ 2,40,000 ಯೂನಿಟ್‌ಗಳನ್ನು ಉತ್ಪಾದಿಸಲಾಗಿದೆ. ನಿರವಾಗಿ ಬಳಸಲಾದ 3,00,000 ಕೆ.ಜಿ. ಕಚ್ಚಾ ಸರಕನ್ನು ರೂ. 1,65,000 ವೆಚ್ಚದಲ್ಲಿ ಖರೀದಿಸಲಾಗಿದೆ. ಈ ಮೇಲಿನ ಎಲ್ಲಾ ಮಾಹಿತಿಯಿಂದ 1) MCV 2) MPV ಮತ್ತು 3) MUV ಗಳನ್ನು ಕಂಡುಹಿಡಿಯಿರಿ.

6. From the following details, calculate funds from operation.

|                                  | Rs.    |
|----------------------------------|--------|
| Salaries                         | 5,000  |
| Rent                             | 3,000  |
| Refund of Tax                    | 3,000  |
| Provision for Tax                | 4,000  |
| Profit on sale of building       | 5,000  |
| Depreciation on plant            | 5,000  |
| Loss on sale of plant            | 2,000  |
| Closing balance of P/L A/c       | 60,000 |
| Opening balance of P/L A/c       | 25,000 |
| Discount on issue of debenture   | 2,000  |
| Provision for bad debt           | 1,000  |
| Transfer to general reserve      | 1,000  |
| Preliminary expenses written off | 3,000  |
| Goodwill written off             | 2,000  |
| Dividend received                | 5,000  |
| Proposed dividend                | 6,000  |



ಕೆಳಗಿನ ವಿವರಗಳಿಂದ ಕಾರ್ಯಾಚರಣೆ ಮೂಲಕ ಬಂದಿರುವ ನಿಧಿಯನ್ನು ಕಂಡುಹಿಡಿಯಿರಿ.

|                                | ರೂ.    |
|--------------------------------|--------|
| ವೇತನ                           | 5,000  |
| ಬಾಡಿಗೆ                         | 3,000  |
| ತೆರಿಗೆ ವಾಪಸಾತಿ                 | 3,000  |
| ತೆರಿಗೆ ಮೀಸಲು                   | 4,000  |
| ಕಟ್ಟಡ ಮಾರಾಟ ಲಾಭ                | 5,000  |
| ಸ್ಥಾವರ ಮೇಲಿನ ಸವಕಳಿ             | 5,000  |
| ಸ್ಥಾವರ ಮಾರಾಟದ ಮೇಲಿನ ನಷ್ಟ       | 2,000  |
| ಲಾಭ-ನಷ್ಟಖಾತೆಯ ಅಂತಿಮ ಶಿಲ್ಕು     | 60,000 |
| ಲಾಭ-ನಷ್ಟಖಾತೆಯ ಪ್ರಾರಂಭಿಕ ಶಿಲ್ಕು | 25,000 |
| ಡಿಬೆಂಚರ್ ಮೇಲಿನ ಸೋಡಿ            | 2,000  |
| ಅನುಮಾನ ಸಾಲ ಮೀಸಲು               | 1,000  |
| ಸಾಮಾನ್ಯ ಮೀಸಲು ಮೊತ್ತ            | 1,000  |
| ಪ್ರಾರಂಭಿಕ ಖರ್ಚು ಕಡಿತ           | 3,000  |
| ಸುನಾಮೆ ಕಡಿತ                    | 2,000  |
| ಲಾಭಾಂಶ ಬಂದಿರುವುದು              | 5,000  |
| ಪ್ರಾಸ್ಥಾವಿಕ ಲಾಭಾಂಶ             | 6,000  |

### SECTION - C

Answer any three questions. Each question carries fifteen marks.

(3×15=45)

7. From the following data, prepare flexible budget for the production of 4,000 units and 7,500 units separately showing the variable cost and fixed cost as well as the total cost.

Budgeted output is 10,000 units and budgeted cost per unit is as follows :

| Particulars                    | Cost per unit |
|--------------------------------|---------------|
|                                | Rs.           |
| Direct Materials               | 95.00         |
| Direct labour                  | 50.00         |
| Production overhead (variable) | 40.00         |
| Production overhead (fixed)    | 5.00          |





|                                   |               |
|-----------------------------------|---------------|
| Administration expenses (fixed)   | 5.00          |
| Selling expenses (10% fixed)      | 10.00         |
| Distribution Expenses (20% fixed) | 15.00         |
| <b>Total</b>                      | <b>220.00</b> |

10,000 ಯಂತ್ರಗಳನ್ನು ತಯಾರಿಸಲು ಈ ಕೆಳಕಂಡಂತೆ ಅಂದಾಜಿನ ಪಟ್ಟಿಯನ್ನು ಕೊಡಲಾಗಿದೆ. ಇದರಿಂದ 4,000 ಮತ್ತು 7,500 ಯಂತ್ರಗಳನ್ನು ತಯಾರಿಸಲು ತಗಲಬಹುದಾದ ಅಂದಾಜು ಪಟ್ಟಿಯನ್ನು ತಯಾರಿಸಿ. ಚಲನ ವೆಚ್ಚ, ಸ್ಥಿರ ವೆಚ್ಚ ಮತ್ತು ಒಟ್ಟು ವೆಚ್ಚವನ್ನು ಪ್ರತ್ಯೇಕವಾಗಿ ತೋರಿಸಿ.

| ವಿವರಗಳು                    | ಪ್ರತಿಯೂನಿಟ್‌ನ ವೆಚ್ಚ |
|----------------------------|---------------------|
|                            | ರೂ.                 |
| ನೇರ ಸರಕುಗಳ ವೆಚ್ಚ           | 95.00               |
| ನೇರ ಶ್ರಮ ವೆಚ್ಚ             | 50.00               |
| ಉತ್ಪಾದನಾ ಮೇಲುವೆಚ್ಚ (ಚಲನ)   | 40.00               |
| ಉತ್ಪಾದನಾ ಮೇಲುವೆಚ್ಚ (ಸ್ಥಿರ) | 5.00                |
| ಆಡಳಿತ ವೆಚ್ಚ (ಸ್ಥಿರ)        | 5.00                |
| ಮಾರಾಟ ಖರ್ಚು (10% ಸ್ಥಿರ)    | 10.00               |
| ವಿತರಣಾ ಖರ್ಚು (20% ಸ್ಥಿರ)   | 15.00               |
| <b>ಒಟ್ಟು</b>               | <b>220.00</b>       |

8. Following data are available from the records of Ramkrishna Company Ltd.

|               | Rs.      |
|---------------|----------|
| Sales         | 1,20,000 |
| Variable cost | 60,000   |
| Fixed cost    | 30,000   |

**Calculate :**

- P/V ratio, BEP and margin of safety.
- Sales to earn a profit of Rs. 1,00,000.
- Profit at sales of Rs. 4,00,000.
- The effect of 10% increase in sales price on BEP.
- The effect of 10% decrease in sales price on BEP.



ರಾಮಕೃಷ್ಣ ಕಂಪನಿ ಲಿಮಿಟೆಡ್‌ನ ವಿವರ ಕೆಳಕಂಡಂತಿದೆ:

|               | ರೂ.      |
|---------------|----------|
| ಮಾರಾಟ         | 1,20,000 |
| ಬದಲಾಗುವ ವೆಚ್ಚ | 60,000   |
| ಸ್ಥಿರ ವೆಚ್ಚ   | 30,000   |

ಮೇಲಿನ ಅಂಶಗಳಿಂದ ಕೆಳಗಿನವುಗಳನ್ನು ಕಂಡುಹಿಡಿಯಿರಿ.

- P/V ಪ್ರಮಾಣ, ಸಮತೋಲನ ಬಿಂದು ಮತ್ತು ರಕ್ಷಣಾ ಅಂಚು.
- ರೂ. 1,00,000 ಲಾಭ ಗಳಿಸಲು ಬೇಕಾಗುವ ಮಾರಾಟ.
- ರೂ. 4,00,000 ಮಾರಾಟವಿದ್ದಾಗ ಲಾಭ.
- ಮಾರಾಟ ಬೆಲೆಯು ಶೇ. 10 ಹೆಚ್ಚಾದರೆ ಸಮತೋಲನ ಬಿಂದುವಿನ ಮೇಲಾಗುವ ಪರಿಣಾಮ.
- ಮಾರಾಟ ಬೆಲೆಯು ಶೇ. 10 ಕಡಿಮೆಯಾದರೆ ಸಮತೋಲನ ಬಿಂದುವಿನ ಮೇಲಾಗುವ ಪರಿಣಾಮ.

9. From the following ratios and further information given below, compute the Trading and P/L Account and Balance Sheet of Tumkur Trading Company Ltd.

G/P ratio = 25%

N/P ratio = 20%

Sales/Inventory ratio = 8

Fixed assets/Total current assets =  $\frac{3}{4}$

Fixed assets/Total capital =  $\frac{3}{2}$

Capital/Total outsiders liabilities =  $\frac{2}{5}$

Fixed assets Rs. 15,00,000

Closing Stock Rs. 2,00,000

ಕೆಳಗೆ ಕೊಟ್ಟಿರುವ ಪ್ರಮಾಣಗಳು ಮತ್ತು ಇತರೆ ಮಾಹಿತಿಯಿಂದ, ತುಮಕೂರು ಟ್ರೇಡಿಂಗ್ ಕಂ. ಯ ವ್ಯಾಪಾರ, ಲಾಭ-ನಷ್ಟ ಮತ್ತು ಆಸ್ತಿ-ಜವಾಬ್ದಾರಿ ಪಟ್ಟಿಗಳನ್ನು ತಯಾರಿಸಿ.

ಸ್ಥೂಲ ಲಾಭ ಪ್ರಮಾಣ = 25%

ನಿವ್ವಳ ಲಾಭ ಪ್ರಮಾಣ = 20%

ಮಾರಾಟ/ದಾಸ್ತಾನು ಪ್ರಮಾಣ = 8





ಸ್ಥಿರ ಆಸ್ತಿ/ಒಟ್ಟು ಚಲನಾ ಆಸ್ತಿ ಪ್ರಮಾಣ =  $\frac{3}{4}$

ಸ್ಥಿರ ಆಸ್ತಿ/ಒಟ್ಟು ಬಂಡವಾಳ ಪ್ರಮಾಣ =  $\frac{3}{2}$

ಬಂಡವಾಳ/ಒಟ್ಟು ಇತರೆ ಜವಾಬ್ದಾರಿ =  $\frac{2}{5}$

ಸ್ಥಿರ ಆಸ್ತಿ ಮೊತ್ತ ರೂ. 15,00,000

ಅಂತಿಮ ದಾಸ್ತಾನು ರೂ. 2,00,000.

10. Balance Sheets of Dharbar India Ltd. are as follows :

| Liabilities            | 2013            | 2014            | Assets              | 2013            | 2014            |
|------------------------|-----------------|-----------------|---------------------|-----------------|-----------------|
| S. Creditors           | 39,500          | 41,135          | Cash at Bank        | 2,500           | 2,700           |
| Bills payable          | 33,780          | 11,525          | S. Debtor           | 87,490          | 73,360          |
| Reserve                | 50,000          | 50,000          | Stock               | 1,11,040        | 97,370          |
| Bank overdraft         | 59,510          | -               | Plant and Machinery | 1,12,950        | 1,16,200        |
| Provision for taxation | 40,000          | 50,000          | Land and Building   | 1,48,500        | 1,44,250        |
| P/L A/c                | 39,690          | 41,220          | Goodwill            | -               | 20,000          |
| Share capital          | 2,00,000        | 2,60,000        |                     |                 |                 |
|                        | <b>4,62,480</b> | <b>4,53,880</b> |                     | <b>4,62,480</b> | <b>4,53,880</b> |


**Additional Information :**

- During the year 2014 an interim dividend of Rs. 26,000 was paid.
- The assets of another company were purchased for Rs. 60,000 payable in fully paid shares of the company.  
The assets consists of stock Rs. 22,000, Plant and Machinery Rs. 18,000 and G/W Rs. 20,000.
- Purchase of Plant and Machinery for cash Rs. 5,600 was made during the year 2014.
- Tax paid during the year 2014 was Rs. 25,000.

Prepare funds flow statement and statement showing changes in working capital.

ದರ್ಬಾರ್ ಇಂಡಿಯಾ ಲಿಮಿಟೆಡ್ ಕಂಪನಿಯ 2013 ಮತ್ತು 2014ರ ಆಸ್ತಿ ಮತ್ತು ಜವಾಬ್ದಾರಿ ಪಟ್ಟಿಯನ್ನು ಕೆಳಕಂಡಂತೆ ನೀಡಲಾಗಿದೆ.

| ಜವಾಬ್ದಾರಿ      | 2013   | 2014   | ಆಸ್ತಿ           | 2013   | 2014   |
|----------------|--------|--------|-----------------|--------|--------|
| ಧನಿಗಳು         | 39,500 | 41,135 | ಬ್ಯಾಂಕಿನ ಶಿಲ್ಕು | 2,500  | 2,700  |
| ಕೊಡಬೇಕಾದ ಹುಂಡಿ | 33,780 | 11,525 | ಋಣಿಗಳು          | 87,490 | 73,360 |



|                       |                 |                 |                    |                 |                 |
|-----------------------|-----------------|-----------------|--------------------|-----------------|-----------------|
| ಸಾಮಾನ್ಯ ಮೀಸಲು         | 50,000          | 50,000          | ದಾಸ್ತಾನು           | 1,11,040        | 97,370          |
| ಬ್ಯಾಂಕ್ ಒವರ್ ಡ್ರಾಫ್ಟ್ | 59,510          | -               | ಸ್ಥಾವರ ಮತ್ತು ಯಂತ್ರ | 1,12,950        | 1,16,200        |
| ತೆರಿಗೆ ಮೀಸಲು          | 40,000          | 50,000          | ಭೂಮಿ ಮತ್ತು ಕಟ್ಟಡ   | 1,48,500        | 1,44,250        |
| ಲಾಭ-ನಷ್ಟ ಖಾತೆ         | 39,690          | 41,220          | ಸುನಾಮೆ             | -               | 20,000          |
| ಶೇರು ಬಂಡವಾಳ           | 2,00,000        | 2,60,000        |                    |                 |                 |
|                       | <b>4,62,480</b> | <b>4,53,880</b> |                    | <b>4,62,480</b> | <b>4,53,880</b> |

ಇತರೆ ಮಾಹಿತಿ :

- 2014ರಲ್ಲಿ ಮಧ್ಯಂತರ ಲಾಭಾಂಶ ರೂ. 26,000ನ್ನು ಕೊಡಲಾಗಿದೆ.
- ಬೇರೆ ಕಂಪನಿಯ ಆಸ್ತಿಯನ್ನು ಕೊಂಡು ಅದಕ್ಕೆ ಬದಲಾಗಿ ರೂ. 60,000 ಬೆಲೆಯ ಶೇರುಗಳನ್ನು ನೀಡಲಾಗಿದೆ. ಕೊಂಡ ಆಸ್ತಿಯ ವಿವರ : ದಾಸ್ತಾನು ರೂ. 22,000, ಸ್ಥಾವರ ಮತ್ತು ಯಂತ್ರಗಳು ರೂ. 18,000 ಮತ್ತು ಸುನಾಮೆ ರೂ. 20,000.
- 2014ರಲ್ಲಿ ರೂ. 5,600 ಬೆಲೆಯ ಸ್ಥಾವರ ಮತ್ತು ಯಂತ್ರಗಳನ್ನು ಕೊಳ್ಳಲಾಗಿದೆ.
- 2014ರಲ್ಲಿ ರೂ. 25,000 ತೆರಿಗೆಯನ್ನು ಕೊಡಲಾಗಿದೆ.

ಮೇಲಿನ ಎಲ್ಲಾ ವಿವರಗಳಿಂದ ಚಾಲ್ತಿ ಬಂಡವಾಳದ ಪಟ್ಟಿ ಮತ್ತು ನಿಧಿ ಚಲನಾ ಪಟ್ಟಿಯನ್ನು ತಯಾರಿಸಿ.

11. Write short notes :

- Reporting to management
- Standard costing
- i) Operating profit ratio ii) current ratio.

ಟಿಪ್ಪಣಿ ಬರೆಯಿರಿ :

- ನಿರ್ವಹಣಾ ವರದಿ
- ಶಿಷ್ಟಮಾನ ವೆಚ್ಚ ಲೆಕ್ಕಿಸುವಿಕೆ
- i) ಕಾರ್ಯಾಚರಣೆ ಲಾಭ ಪ್ರಮಾಣ  
ii) ಚಾಲ್ತಿ ಪ್ರಮಾಣ.





V Semester B.Com.N. Examination, November/December 2016  
(Revised New Semester Scheme)  
COMMERCE (Elective I and V)  
Paper – 5.7 : Management Accounting

Time : 3 Hours

Max. Marks : 80

**Instruction :** Answer should be written **completely** either in **English** or in **Kannada**.

SECTION – A

Answer **any 10** of the following sub questions. **Each** question carries **2** marks. (10×2=20)


1. a) What is contribution ?
- b) What do you mean by margin of safety ?
- c) Give the meaning of Budgetary control.
- d) State any two limitations of Budgetary control.
- e) Define standard costing.
- f) What is material price variances ?
- g) What is management reporting ?
- h) What is variance analysis ?
- i) Give the meaning of flow of fund.
- j) What do you mean by Ratio analysis ?
- k) Mention any two differences between absorption costing and marginal costing.
- l) What is proprietary ratio ?

SECTION – B

Answer **any 3** of the following questions. **Each** question carries **5** marks. (3×5=15)

2. State the differences between standard costing and Budgetary control.
3. The standard material required for producing 200 units is 250 kgs. Standard price is 60 paise per kg. 2,50,000 units were produced during the period. Actual materials purchased were 3,20,000 kgs at a cost of ₹ 1,95,200. From these details calculate:
  - a) Material cost variance
  - b) Material price variance
  - c) Material usage variance.

P.T.O.



4. The turnover and Profit during two years were as follows :

| Year | Sales<br>₹ | Profit<br>₹ |
|------|------------|-------------|
| 2014 | 1,40,000   | 15,000      |
| 2015 | 1,60,000   | 20,000      |

You are required to calculate :

- P/v ratio
  - Sales required to earn a Profit of ₹ 50,000.
5. Calculate funds from operation from the following Income Statement.

#### Income Statement

| Particulars                    | Amounts         | Particulars                 | Amounts         |
|--------------------------------|-----------------|-----------------------------|-----------------|
| To Rent paid                   | 25,000          | By Gross income             | 5,00,000        |
| To Salary paid                 | 1,00,000        | By Profit on sale of assets | 3,000           |
| To Provision for depreciation  | 50,000          | By Refund of Tax            | 2,000           |
| To Commission paid             | 5,000           | By Dividend received        | 10,000          |
| To Provision for taxation      | 1,50,000        |                             |                 |
| To General reserve             | 3,000           |                             |                 |
| To Loss on sale of investments | 10,000          |                             |                 |
| To Preliminary Expenses W. off | 2,000           |                             |                 |
| To Provision for legal damages | 5,000           |                             |                 |
| To Net Income                  | 1,65,000        |                             |                 |
|                                | <b>5,15,000</b> |                             | <b>5,15,000</b> |

6. Given below is the Balance Sheet of a limited company as on 31-3-2015.

#### Balance Sheet

| Liabilities                  | Amounts          | Assets              | Amounts          |
|------------------------------|------------------|---------------------|------------------|
| Equity share capital         | 3,00,000         | Land and Buildings  | 3,00,000         |
| 6% preference shares capital | 1,50,000         | Plant and Machinery | 3,50,000         |
| Reserve fund                 | 1,50,000         | Goodwill            | 1,00,000         |
| Dividend equalisation fund   | 50,000           | Stock               | 2,00,000         |
| 5% Debentures                | 4,00,000         | Sundry Debtors      | 1,50,000         |
| Current liabilities          | 1,00,000         | Cash @ Bank         | 35,000           |
|                              |                  | O/s Income          | 15,000           |
|                              | <b>11,50,000</b> |                     | <b>11,50,000</b> |

Find out :

- Debt equity ratio
- Proprietary ratio
- Solvency ratio
- Current ratio
- Liquid ratio.





## SECTION – C

Answer any 3 of the following questions. Each question carries 15 marks. (3×15=45)

7. From the following Balance Sheet of 'A' Ltd. for the year ending 31-3-2015 and 31-3-2016. Prepare funds flow statement and statement of changes in working capital.

| <b>Balance Sheet</b>                   |                  |                  |                      |                  |                  |
|--|------------------|------------------|----------------------|------------------|------------------|
| <b>Liabilities</b>                     | <b>31-3-2015</b> | <b>31-3-2016</b> | <b>Assets</b>        | <b>31-3-2015</b> | <b>31-3-2016</b> |
| Equity share capital                   | 3,00,000         | 4,00,000         | Goodwill             | 60,000           | 55,000           |
| 6% redeemable preference share capital | 80,000           | 50,000           | Land and Building    | 1,25,000         | 85,000           |
| capital reserve                        | –                | 20,000           | Plant and Machinery  | 1,20,000         | 2,25,000         |
| General reserve                        | 30,000           | 40,000           | Furniture            | 15,000           | 12,000           |
| Profit and Loss A/c                    | 26,000           | 35,000           | Trade Investments    | 12,000           | 48,000           |
| Sundry creditors                       | 30,000           | 58,000           | Sundry Debtors       | 65,000           | 1,05,000         |
| Bills payable                          | 12,000           | 8,000            | Stocks               | 90,000           | 84,000           |
| O/s Expenses                           | 6,000            | 5,000            | Bills Receivable     | 16,000           | 30,000           |
| Proposed dividend                      | 30,000           | 42,000           | Cash in hand         | 13,000           | 20,000           |
| Provision for Taxation                 | 32,000           | 36,000           | Cash at Bank         | 15,000           | 20,000           |
|  | <b>5,46,000</b>  | <b>6,94,000</b>  | Preliminary Expenses | 15,000           | 10,000           |
|  |                  |                  |                      | <b>5,46,000</b>  | <b>6,94,000</b>  |

**Additional Information :**

- A piece of land has been sold out in 2016 and the balance has been revalued, Profits on sale and revaluation being transferred to Capital Reserve A/c.
  - Depreciation on plant and machinery has been written off ₹ 24,000 in 2016 and no depreciation has been charged on land and buildings.
  - A machinery was sold for ₹ 16,000 (WDV ₹ 20,000) and no furniture has been sold during the year.
  - An interim dividend of ₹ 20,000 has been paid in 2016.
  - ₹ 3,000 has been received as dividend on trade investments.
8. The following data are available from the records of a company.

|               | ₹         |
|---------------|-----------|
| Sales         | 20,00,000 |
| Fixed Cost    | 5,00,000  |
| Variable Cost | 10,00,000 |

You are required to calculate :

- P/v ratio, break even point, and margin of safety.
- Profit when sales ₹ 35,00,000.
- Sales to earn a profit ₹ 4,00,000.
- The effect of 12% increase in sales price on BEP.
- The effect of 12% decrease in sales price on BEP.



9. The following data are available in manufacturing company for yearly period.

| <b>Fixed Expenses :</b>                        | <b>₹ (in lakhs)</b> |
|--|---------------------|
| Wages and Salaries                             | 9.50                |
| Rent, Rates and Taxes                          | 6.60                |
| Depreciation                                   | 7.40                |
| Administration Expenses                        | 6.50                |
| <b>Semi variable Expenses (50% capacity) :</b> |                     |
| Repairs and maintenance                        | 3.50                |
| Indirect labour                                | 7.90                |
| Sales department salaries                      | 3.80                |
| Sundry administrative expenses                 | 2.80                |
| <b>Variable Expenses (50% capacity) :</b>      |                     |
| Materials                                      | 21.70               |
| Labour   | 20.40               |
| Other expenses                                 | 7.90                |
| <b>Total</b>                                   | <b>98.00</b>        |

Assume that fixed expenses remain constant at all the levels and production, semi variable expenses remain constant between 45% and 65% of capacity, increasing by 10% between 65% and 80% of capacity and 20% between 80% and 100% capacity.

Prepare flexible budget for the year and forecast total cost at 60%, 75% and 90% capacity.

10. The following information is given :

Current ratio : 2.5

Liquidity ratio : 1.5

Networking capital : ₹ 3,00,000

Stock turnover ratio : 6 times

(cost of sales/closing stock)

Gross profit ratio : 20%.

Fixed assets turnover ratio : 2 times.

Average debt collection period : 2 months.

Fixed assets : shareholders network : 1 : 1.

Reserves : share capital : 0.5 : 1.

Draw up Balance Sheet from the above information.

11. Define management reporting. Mention the types of reports and briefly explain the essentials of good report.





13504

V Semester B.Com.N. Examination, November/December 2016

(Revised New Scheme)

COMMERCE

Paper – 5.4 : Soft Skills for Personality Development

Time : 3 Hours

Max. Marks : 80

**Instruction :** Answers should be written in **English only**.

SECTION – A

Answer **any ten** sub-questions. **Each** sub-question carries **two** marks. (10×2=20)

1. a) Give the meaning of attitude.
- b) State the meaning of empathy.
- c) What are soft skills ?
- d) What are stress boosters ?
- e) Expand TIPS.
- f) What is meant by escapism ?
- g) What is intrinsic motivation ?
- h) Give the meaning of Job Satisfaction.
- i) What is depression ?
- j) Give the meaning of encoding.
- k) What is mind mapping ?
- l) Give the meaning of innovation.

SECTION – B

Answer **any three** of the following. **Each** question carries **five** marks. (3×5=15)

2. Explain various methods of developing positive attitude.
3. Describe the principles of effective listening.
4. Explain the features of stress management.
5. Suggest ways to avoid time wasters.
6. Explain the process of Communication.

P.T.O.



## SECTION – C

Answer **any three** of the following. **Each** question carries **fifteen** marks. (3×15=45)

7. What is goal setting ? Explain its advantages and disadvantages.
8. What is emotional intelligence ? Explain its components.
9. Explain the steps in creative problem solving.
10. Describe the barriers of communication. Suggest remedies to overcome them.
11. Write short notes on :
  - a) Brain storming
  - b) Bodh language
  - c) Conflict management.

Sri Siddharth First Grade College-Tumkur



**Fifth Semester B.Com. Degree Examination,  
October/November 2019**

(Non-CBCS – Revised New Scheme)

**Commerce  
AUDITING**

Time : 3 Hours]

[Max. Marks : 80

Instructions to Candidates : Answer should be written completely either in English or Kannada.

SECTION – A/ವಿಭಾಗ – ಎ

Answer any **TEN** of the following sub-questions. Each sub-question carries 2 marks : (10 × 2 = 20)

ಕೆಳಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Define the term Auditing.  
ಲೆಕ್ಕ ಪರಿಶೋಧನೆ ಪದವನ್ನು ವ್ಯಾಖ್ಯಾನಿಸಿ.
- (b) What do you mean by continuous audit?  
ನಿರಂತರ ಲೆಕ್ಕ ಪರಿಶೋಧನೆ ಎಂದರೇನು?
- (c) What is an Audit Note Book?  
ಲೆಕ್ಕ ಪರಿಶೋಧನಾ ಟಿಪ್ಪಣಿ ಪುಸ್ತಕ ಎಂದರೇನು?
- (d) Define the term Internal check.  
ಆಂತರಿಕ ಪ್ರತಿಬಂಧ ಪದವನ್ನು ವ್ಯಾಖ್ಯಾನಿಸಿ.
- (e) State any two advantages of Internal audit.  
ಆಂತರಿಕ ಲೆಕ್ಕ ಪರಿಶೋಧನೆಯ ಎರಡು ಅನುಕೂಲಗಳನ್ನು ತಿಳಿಸಿ.
- (f) Give the meaning of Routine checking.  
ದೈನಂದಿನ ತನಿಖೆಯ ಅರ್ಥವನ್ನು ತಿಳಿಸಿ.
- (g) What do you mean by verification?  
ಪರಿಶೀಲನೆ ಎಂದರೇನು?

**Q.P. Code – 13505**

- (h) Define the term contingent liabilities.  
ಸಂಭಾವನೀಯ ಹೊಣೆಗಾರಿಕೆಗಳು ಪದವನ್ನು ವ್ಯಾಖ್ಯಾನಿಸಿ.
- (i) State two disqualifications of a Company Auditor.  
ಕಂಪನಿಯ ಲೆಕ್ಕ ಪರಿಶೋಧಕನ ಎರಡು ಅನರ್ಹತೆಗಳನ್ನು ತಿಳಿಸಿ.
- (j) What is an Audit report?  
ಲೆಕ್ಕ ಪರಿಶೋಧನೆಯ ವರದಿ ಎಂದರೇನು?
- (k) State two disadvantages of computerized audit.  
ಗಣಕೀಕೃತ ಲೆಕ್ಕ ಪರಿಶೋಧನೆಯ ಎರಡು ಅನಾನುಕೂಲಗಳನ್ನು ತಿಳಿಸಿ.
- (l) What do you mean by Errors of Omission?  
ಬರೆಯದೇ ಬಿಟ್ಟ ತಪ್ಪುಗಳು ಎಂದರೇನು?

**SECTION – B/ವಿಭಾಗ – ಬಿ**

Answer any **THREE** of the following questions. Each question carries **5** marks :  
**(3 × 5 = 15)**

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Briefly explain the general qualification of an Auditor.  
ಲೆಕ್ಕ ಪರಿಶೋಧಕನ ಸಾಮಾನ್ಯ ಅರ್ಹತೆಗಳನ್ನು ಸಂಕ್ಷಿಪ್ತವಾಗಿ ಬರೆಯಿರಿ.
3. Distinguish between Internal Audit and External Audit.  
ಆಂತರಿಕ ಲೆಕ್ಕ ಪರಿಶೋಧನೆ ಮತ್ತು ಬಾಹ್ಯ ಲೆಕ್ಕ ಪರಿಶೋಧನೆಯ ನಡುವಿನ ವ್ಯತ್ಯಾಸಗಳನ್ನು ಬರೆಯಿರಿ.
4. Briefly explain the advantages of Audit programme.  
ಲೆಕ್ಕ ಪರಿಶೋಧನೆ ಕಾರ್ಯಕ್ರಮದ ಅನುಕೂಲಗಳನ್ನು ಸಂಕ್ಷಿಪ್ತವಾಗಿ ಬರೆಯಿರಿ.
5. Briefly explain the general principles of verification.  
ಸಾಮಾನ್ಯ ಪರಿಶೀಲನೆಯಲ್ಲಿನ ತತ್ವಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
6. Briefly explain the characteristics of Computerised Auditing.  
ಗಣಕೀಕೃತ ಲೆಕ್ಕ ಪರಿಶೋಧನೆಯ ಗುಣಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.



SECTION – C/ವಿಭಾಗ – ಸಿ

Answer any **THREE** of the following questions. Each question carries **15** marks :  
(3 × 15 = 45)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. Explain the different types of Audit.  
ಲೆಕ್ಕ ಪರಿಶೋಧನೆಯ ವಿವಿಧ ಬಗೆಗಳನ್ನು ವಿವರಿಸಿ.
8. Explain the duties of a Company Auditor.  
ಕಂಪನಿಯ ಲೆಕ್ಕ ಪರಿಶೋಧಕನ ಕರ್ತವ್ಯಗಳನ್ನು ವಿವರಿಸಿ.
9. How should an Auditor verify and value the following assets :  
ಕೆಳಗಿನ ಆಸ್ತಿಗಳನ್ನು ಲೆಕ್ಕ ಪರಿಶೋಧಕನು ಯಾವ ರೀತಿಯಲ್ಲಿ ಪರಿಶೀಲನೆ ಮತ್ತು ಮೌಲ್ಯಮಾಪನವನ್ನು ಮಾಡುವನು :
  - (a) Land and Building  
ಭೂಮಿ ಮತ್ತು ಕಟ್ಟಡ
  - (b) Plant and Machinery  
ಯಂತ್ರ ಮತ್ತು ಸ್ಥಾವರ
10. Explain the Audit of educational institutions.  
ಶಿಕ್ಷಣ ಸಂಸ್ಥೆಗಳ ಲೆಕ್ಕ ಪರಿಶೋಧನೆಯನ್ನು ವಿವರವಾಗಿ ಬರೆಯಿರಿ.
11. Explain the suitable system of Internal check regarding payment of wages.  
ಮಜೂರಿ ಪಾವತಿಗೆ ಸಂಬಂಧಿಸಿದಂತೆ ಆಂತರಿಕ ಪರಿಶೀಲನೆಯನ್ನು ವಿವರಿಸಿ.

**Fifth Semester B.Com. Degree Examination,  
October/November 2019**

(CBCS Scheme)

**Commerce**

**ADVANCED FINANCIAL ACCOUNTING**

Time : 3 Hours]

[Max. Marks : 90

Instructions to Candidates : Answer should be written completely either in English or in Kannada.

SECTION - A/ವಿಭಾಗ - ಎ

Answer any **TEN** sub-questions. Each sub-question carries **2** marks :

(10 × 2 = 20)

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Distinguish between Capital profit and Revenue profit.  
ಬಂಡವಾಳ ಲಾಭ ಮತ್ತು ರೆವಿನ್ಯೂ ಲಾಭಕ್ಕೆ ಇರುವ ವ್ಯತ್ಯಾಸ ತಿಳಿಸಿ.
- (b) What do you mean by unrealized profit?  
'ವಿಲೇವಾರಿಯಾಗಿಲ್ಲದ ಲಾಭ' ಎಂದರೇನು?
- (c) Define Holding company as per section 4 of the Companies Act.  
ಕಂಪನಿ ಕಾನೂನಿನ ಪರಿಚ್ಛೇದ 4ರ ಪ್ರಕಾರ ಹಿಡುವಳಿ ಕಂಪನಿಯನ್ನು ವ್ಯಾಖ್ಯಾನಿಸಿ.
- (d) Give the meaning of rebate on bills discounted in Banking company.  
ಬ್ಯಾಂಕಿಂಗ್ ಕಂಪನಿಯಲ್ಲಿ ಸೋಡೀಕರಿಸಿರುವ ಬಿಲ್ಲುಗಳ ಅರ್ಥ ತಿಳಿಸಿ.
- (e) How do you treat 'Telegraphic transfers' in Bank Accounts?  
ಬ್ಯಾಂಕ್ ಖಾತೆಗಳಲ್ಲಿ 'ಟೆಲಿಗ್ರಾಫಿಕ್ ಹಣ ವರ್ಗಾವಣೆಯನ್ನು' ಹೇಗೆ ಪರಿಗಣಿಸಲಾಗುವುದು?
- (f) State any four items that fall under Schedule-16 of Banking company.  
ಬ್ಯಾಂಕಿಂಗ್ ಕಂಪನಿಯ ಕಲಂ 16ರ ಕೆಳಗೆ ಬರುವ ನಾಲ್ಕು ಅಂಶಗಳನ್ನು ಬರೆಯಿರಿ.
- (g) Give the meaning of reversionary bonus.  
ರಿವರ್ಷನರಿ ಬೋನಸ್ ಅರ್ಥ ನೀಡಿ.



**Q.P. Code – 53506**

- (h) How do you treat 'Premium outstanding' appeared as an adjustment, in final accounts of Life insurance companies?  
ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ 'ಪ್ರೀಮಿಯಂ ಬಾಕಿಯನ್ನು' ಹೊಂದಾಣಿಕೆಗಳಲ್ಲಿ ಕೊಟ್ಟಿದ್ದರೆ ಹೇಗೆ ಪರಿಗಣಿಸುವಿರಿ?
- (i) What do you mean by General Insurance?  
ಸಾಮಾನ್ಯ ವಿಮೆ ಎಂದರೇನು?
- (j) What is Re-Insurance Premium?  
ಮರು ವಿಮೆ ಪ್ರೀಮಿಯಂ ಎಂದರೇನು?
- (k) What is Visitors Ledger?  
ವಿಸಿಟರ್ಸ್ ಲೆಡ್ಜರ್ ಎಂದರೇನು?
- (l) How would you calculate Room rent?  
ಕೋಣೆಗಳ ಬಾಡಿಗೆ ದರವನ್ನು ಹೇಗೆ ಕಂಡು ಹಿಡಿಯುತ್ತೀರಿ?

**SECTION – B/ವಿಭಾಗ - ಬಿ**

Answer any **FIVE** of the following questions. Each question carries **5** marks :  
**(5 × 5 = 25)**

ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. What are the steps involved in the preparation of Consolidated Balance Sheet.  
ಕ್ರೋಢೀಕೃತ ಅಥಾವೆ ಪಟ್ಟಿಯ ಹಂತಗಳನ್ನು ತಿಳಿಸಿ.
3. While preparing final accounts of Banking company under which schedule the following items are shown :
- (a) Silver  
(b) Cash with other banks  
(c) Endorsements on behalf of customers  
(d) Pension fund  
(e) Term loans in India
- ಬ್ಯಾಂಕಿಂಗ್ ಕಂಪನಿಯ ಅಂತಿಮ ಲೆಕ್ಕಗಳನ್ನು ತಯಾರಿಸುವಾಗ ಈ ಕೆಳಗಿನವುಗಳನ್ನು ಯಾವ ಕಲಂನಲ್ಲಿ ತೋರಿಸುವಿರಿ :
- (a) ಬೆಳ್ಳಿ  
(b) ಬೇರೆ ಬ್ಯಾಂಕಿನಲ್ಲಿರುವ ನಗದು  
(c) ಗಿರಾಕಿ ಪರವಾಗಿ ಹಿಂಬರಹ  
(d) ನಿವೃತ್ತಿ ನಿಧಿ  
(e) ಇಂಡಿಯಾದಲ್ಲಿದ್ದ ದೀರ್ಘಾವಧಿ ಸಾಲಗಳು

4. The following are the balances of Manju Bank Ltd. for the year ended 31<sup>st</sup> March 2019.

|                                   | Amount   |
|-----------------------------------|----------|
|                                   | Rs.      |
| Interest on loans                 | 5,18,000 |
| Interest on fixed deposits        | 5,50,000 |
| Commission received               | 16,000   |
| Salaries and allowances           | 1,08,000 |
| Discount on bills discounted      | 2,92,000 |
| Rebate on bills discounted        | 98,000   |
| Interest on cash credits          | 4,46,000 |
| Interest on current accounts      | 84,000   |
| Rent and taxes                    | 36,000   |
| Interest on overdrafts            | 3,08,000 |
| Directors and Auditors fees       | 8,000    |
| Interest on Savings bank deposits | 1,36,000 |
| Postage and Telegram              | 9,000    |
| Lockers rent                      | 3,000    |
| Depreciation on bank properties   | 14,000   |

Other information :

- (a) Provision for bad debts Rs. 80,000.  
 (b) Provision for income tax Rs. 3,00,000.

From the above information, prepare the Profit and Loss Account of Manju Bank Limited for the year ended 31<sup>st</sup> March 2019. Note : Transfer to statutory reserve 20% of profit for the year.

31.3.2019, ವರ್ಷಾಂತಕ್ಕೆ ಕೆಳಗಿನ ವಿವರಗಳಿಂದ ಮಂಜು ಬ್ಯಾಂಕಿನ ಲಾಭ/ನಷ್ಟ ಖಾತೆಯನ್ನು ತಯಾರಿಸಿ :

|                           | ಮೊತ್ತ    |
|---------------------------|----------|
|                           | ರೂ.      |
| ಸಾಲದ ಮೇಲಿನ ಬಡ್ಡಿ          | 5,18,000 |
| ನಿಶ್ಚಿತ ರೇವಣೆ ಮೇಲಿನ ಬಡ್ಡಿ | 5,50,000 |
| ದಲ್ಲಾಳಿ                   | 16,000   |
| ಸಂಬಳ ಮತ್ತು ಭತ್ಯೆಗಳು       | 1,08,000 |
| ಸೋಡೀಕರಿಸಿದ ಹುಂಡಿಗಳು       | 2,92,000 |
| ಸೋಡೀಕರಿಸಿರುವ ಬಿಲ್ಲುಗಳು    | 98,000   |
| ನಗದು ಸಾಲದ ಮೇಲಿನ ಬಡ್ಡಿ     | 4,46,000 |



**Q.P. Code – 53506**

|                                       | ಮೊತ್ತ<br>ರೂ. |
|---------------------------------------|--------------|
| ಬಾಲ್ಟಿ ಖಾತೆಯ ಬಡ್ಡಿ                    | 84,000       |
| ಬಾಡಿಗೆ ಮತ್ತು ತೆರಿಗೆಗಳು                | 36,000       |
| ಓವರ್ಡ್ರಾಫ್ಟ್ ಮೇಲಿನ ಬಡ್ಡಿ              | 3,08,000     |
| ನಿರ್ದೇಶಕರ ಮತ್ತು ಲೆಕ್ಕ ಪರಿಶೋಧಕರ ಶಿಲ್ಕು | 8,000        |
| ಉಳಿತಾಯ ಖಾತೆ ಠೇವಣಿ ಮೇಲಿನ ಬಡ್ಡಿ         | 1,36,000     |
| ಪೋಸ್ಟೇಜ್ ಮತ್ತು ಟೆಲಿಗ್ರಾಮ್             | 9,000        |
| ಭದ್ರತಾ ಪೆಟ್ಟಿಗೆಯ ಬಾಡಿಗೆ               | 3,000        |
| ಬ್ಯಾಂಕ್ ಆಸ್ತಿಯ ಸವಕಳಿ                  | 14,000       |

ಇತರೆ ಮಾಹಿತಿಗಳು :

(a) ಕಾಯ್ದಿರಿಸಿದ ಕರಡು ಸಾಲಗಳು ರೂ. 80,000.

(b) ಕಾಯ್ದಿರಿಸಿದ ಆದಾಯ ತೆರಿಗೆ ರೂ. 3,00,000.

ಟಿಪ್ಪಣಿ : ಪ್ರಸ್ತುತ ವರ್ಷದ ಲಾಭದಲ್ಲಿ 20% ನ್ನು ಕಾಯ್ದಿರಿಸಲು ನಿಧಿಗೆ ವರ್ಗಾಯಿಸಿ.

31 ಮಾರ್ಚ್ 2019ಕ್ಕೆ ಮೇಲಿನ ಮಾಹಿತಿಗಳಿಂದ ಲಾಭ ಮತ್ತು ನಷ್ಟ ಖಾತೆಯನ್ನು ಮಂಜು ಬ್ಯಾಂಕ್ ಲಿ. ತಯಾರಿಸಿ.

5. On 31.3.2019 the Balance Sheets of 'H' Ltd and its subsidiary 'S' Ltd. stood as follows :

| Particulars             | 'H' Ltd.<br>Rs.  | 'S' Ltd.<br>Rs. |
|-------------------------|------------------|-----------------|
| Equity share capital    | 10,00,000        | 3,00,000        |
| Reserves                | 2,00,000         | 1,05,000        |
| Profit and Loss A/c     | 1,35,000         | 82,500          |
| Creditors               | 1,80,000         | 1,20,000        |
|                         | <u>15,15,000</u> | <u>6,07,500</u> |
| Fixed assets            | 6,25,000         | 1,50,000        |
| Shares in S Ltd. @ cost | 4,20,000         | -               |
| Current assets          | 4,70,000         | 4,57,500        |
|                         | <u>15,15,000</u> | <u>6,07,500</u> |

'H' Ltd. acquired 75% of shares. 'S' Ltd. earned a profit of Rs. 67,500 for the year ended 31.3.2019.

Find out Minority Interest.

ದಿನಾಂಕ 31.03.2019 ರಂದು 'H' ಲಿ ಮತ್ತು ಅದರ ಅಧೀನ ಕಂ. 'S' ಲಿ. ಅಥಾವೆ ಪಟ್ಟಿಗಳು ಕೆಳಕಂಡಂತಿವೆ :

| ವಿವರಗಳು              | 'H' ಲಿ.          | 'S' ಲಿ.         |
|----------------------|------------------|-----------------|
|                      | ರೂ.              | ರೂ.             |
| ಸಾಮಾನ್ಯ ಶೇರು ಬಂಡವಾಳ  | 10,00,000        | 3,00,000        |
| ನಿಧಿ                 | 2,00,000         | 1,05,000        |
| ಲಾಭ ಮತ್ತು ನಷ್ಟದ ಖಾತೆ | 1,35,000         | 82,500          |
| ಧನಿಗಳು               | 1,80,000         | 1,20,000        |
|                      | <u>15,15,000</u> | <u>6,07,500</u> |
| ಸ್ಥಿರ ಆಸ್ತಿಗಳು       | 6,25,000         | 1,50,000        |
| S ಕಂಪನಿಯಲ್ಲಿ ಶೇರುಗಳು | 4,20,000         | -               |
| ಚಾಲ್ತಿ ಆಸ್ತಿಗಳು      | 4,70,000         | 4,57,500        |
|                      | <u>15,15,000</u> | <u>6,07,500</u> |

'H' ಕಂಪನಿಯು ಶೇ. 75 ರಷ್ಟು ಶೇರುಗಳನ್ನು ವಶಪಡಿಸಿಕೊಂಡಿದೆ. 'S' ಕಂಪನಿಯು 31.3.2019ರಲ್ಲಿ ರೂ. 67,500 ಲಾಭ ಗಳಿಸಿದೆ.

ಮೈನಾರಿಟಿ ಇಂಟರ್‌ಸ್ಟನ್ನು ಕಂಡು ಹಿಡಿಯಿರಿ.

6. Prepare Revenue Account of the Life Insurance Company for the year ended 31.3.2019.

|                                    | Rs.      |
|------------------------------------|----------|
| Claims by death and maturity       | 2,00,000 |
| Premiums                           | 9,00,000 |
| Considerations for annuity granted | 95,000   |
| Annuity paid                       | 50,000   |
| Bonus paid in cash                 | 5,000    |
| Bonus in reduction of premium      | 980      |
| Management expenses                | 40,000   |
| Commission                         | 1,00,000 |
| Commission on reinsurance accepted | 5,000    |
| Interest, dividends etc.           | 1,00,000 |



ಈ ಕೆಳಕಂಡ ವಿವರಗಳಿಂದ ಜೀವ ವಿಮೆಯ ಆದಾಯ ಖಾತೆಯನ್ನು 31.03.2019 ರಂದು ಇದ್ದಂತೆ ತಯಾರಿಸಿ :

|                                      | ರೂ.      |
|--------------------------------------|----------|
| ಸಾವಿನಿಂದ ಮತ್ತು ಅವಧಿ ಮುಗಿದ ಬಾಧ್ಯತೆಗಳು | 2,00,000 |
| ವಿಮಾ ಕಂತುಗಳು                         | 9,00,000 |
| ವರ್ಷಾಶನ ಕೊಟ್ಟಿದ್ದಕ್ಕೆ ಪರಿಹಾರ         | 95,000   |
| ವರ್ಷಾಶನ ಕೊಟ್ಟಿದ್ದು                   | 50,000   |
| ನಗದು ರೂಪದಲ್ಲಿ ಬೋನಸ್ ಕೊಟ್ಟಿದ್ದು       | 5,000    |
| ವಿಮಾ ಕಂತು ಕಡಿತಕ್ಕಾಗಿ ಬೋನಸ್           | 980      |
| ನಿರ್ವಹಣಾ ವೆಚ್ಚ                       | 40,000   |
| ದಳ್ಳಾಳಿ                              | 1,00,000 |
| ಮರು ವಿಮೆ ಒಪ್ಪಿಕೊಡವುಗಳ ಮೇಲಿನ ದಳ್ಳಾಳಿ  | 5,000    |
| ಬಡ್ಡಿ ಲಾಭಾಂಶ ಇತರೆ                    | 1,00,000 |

7. Prepare Fire Insurance Revenue Account for the year ended 31.3.19 from the following details :

|                                     | Rs.      |
|-------------------------------------|----------|
| Claims paid                         | 2,40,000 |
| Premium received                    | 6,00,000 |
| Re-insurance premium                | 60,000   |
| Commission                          | 1,00,000 |
| Management expenses                 | 1,50,000 |
| Provision for unexpired risk 1.4.18 | 2,60,000 |
| 1.4.18 claims unpaid                | 20,000   |
| 31.3.19 claims unpaid               | 35,000   |

ಕೆಳಗಿನ ಮಾಹಿತಿಯಿಂದ 31.0.3.2019 ರಂದು ಅಗ್ನಿ ವಿಮಾ ರೆವಿನ್ಯೂ ಖಾತೆಯನ್ನು ತೆರೆಯಿರಿ :

|                                       | ರೂ.      |
|---------------------------------------|----------|
| ಬಾಧ್ಯತೆಗಳು ನೀಡಿದ್ದು                   | 2,40,000 |
| ಪ್ರೀಮಿಯಂ ಬಂದಿದ್ದು                     | 6,00,000 |
| ಮರು ವಿಮಾ ಪ್ರೀಮಿಯಂ                     | 60,000   |
| ದಳ್ಳಾಳಿ                               | 1,00,000 |
| ನಿರ್ವಹಣಾ ವೆಚ್ಚಗಳು                     | 1,50,000 |
| ಅವಧಿ ಪೂರ್ಣಗೊಳ್ಳದ ವಿಪತ್ತಿನ ನಿಧಿ 1.4.18 | 2,60,000 |
| 1.4.18 ಬಾಧ್ಯತೆಗಳ ಬಾಕಿ                 | 20,000   |
| 31.3.19 ಬರಬೇಕಾದ ಬಾಧ್ಯತೆ               | 35,000   |

8. (a) A star hotel in Mumbai has 500 rooms in all, out of which 50 rooms are used for operational purposes and 10 rooms are used by the departmental managers. 400 rooms are occupied by the guests on 10<sup>th</sup> October 2019. Calculate the Room occupancy rate.

ಮುಂಬೈನ ಸ್ಟಾರ್ ಹೋಟೆಲ್ ಒಂದರಲ್ಲಿ ಒಟ್ಟು 500 ಕೋಣೆಗಳು ಇದ್ದವು. ಅವುಗಳಲ್ಲಿ 50 ಕೋಣೆಗಳನ್ನು ನಿರ್ವಹಣೆಗೆ ಬಳಸುತ್ತಿದ್ದರು ಮತ್ತು 10 ಕೋಣೆಗಳನ್ನು ವಿಭಾಗೀಯ ನಿರ್ವಹಣೆದಾರರು ಬಳಸುತ್ತಿದ್ದರು. ದಿನಾಂಕ 10 ಅಕ್ಟೋಬರ್ 2019 ರಂದು 400 ಕೋಣೆಗಳನ್ನು ಅತಿಥಿಗಳು ಬಳಸಿಕೊಂಡರು ಅದರ ಕೋಣೆ ಅಕ್ಯೂಪೆನ್ಸಿ ದರವನ್ನು ಕಂಡು ಹಿಡಿಯಿರಿ.

- (b) A hotel in Bangalore has 300 lettable rooms. The hotel has single bed rooms as well as double bed rooms. On 5<sup>th</sup> October 2019, 250 rooms were occupied by 300 guests. Calculate the double occupancy rate.

ಬೆಂಗಳೂರಿನ ಒಂದು ಹೋಟೆಲ್‌ನಲ್ಲಿ 300 ಬಾಡಿಗೆ ಕೋಣೆಗಳಿದ್ದವು. ಆ ಹೋಟೆಲ್‌ನಲ್ಲಿ ಒಂದು ಹಾಸಿಗೆಯ ಕೋಣೆಗಳು ಮತ್ತು ಎರಡು ಹಾಸಿಗೆಯ ಕೋಣೆಗಳು ಇದ್ದವು. ದಿನಾಂಕ 5 ಅಕ್ಟೋಬರ್ 2019 ರಂದು 250 ಕೋಣೆಗಳನ್ನು 300 ಅತಿಥಿಗಳು ಬಳಸಿಕೊಂಡರು. ಅದರ ಡಬಲ್ ಅಕ್ಯೂಪೆನ್ಸಿ ದರವನ್ನು ಕಂಡು ಹಿಡಿಯಿರಿ.

SECTION - C/ವಿಭಾಗ - ಸಿ

Answer any **THREE** of the following. Each question carries **15** marks :

(3 × 15 = 45)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ **15** ಅಂಕಗಳು :

9. The following are the summarized Balance Sheet of X Ltd. and Y Ltd. as on 31.3.2019.

| Particulars                                     | X Ltd.          | Y Ltd.          |
|---|-----------------|-----------------|
|   | Rs.             | Rs.             |
| Equity share capital (Rs. 10 each)              | 5,00,000        | 1,50,000        |
| General reserve                                 | 2,00,000        | 62,500          |
| Profit and Loss Account                         | 1,50,000        | 87,500          |
| Sundry creditors                                | 50,000          | 35,000          |
|   | <u>9,00,000</u> | <u>3,35,000</u> |
| Free hold premises                              | 2,25,000        | 60,000          |
| Plant and Machinery                             | 1,75,000        | 80,000          |
| Furniture                                       | 40,000          | 15,000          |
| Debtors   | 1,50,000        | 85,000          |
| Investments : 10,000 shares in 'Y' Ltd. at cost | 1,30,000        | -               |
| Cash  | 20,000          | 15,000          |
| Stock   | 1,60,000        | 80,000          |
|   | <u>9,00,000</u> | <u>3,35,000</u> |



**Q.P. Code – 53506**

You are required to prepare a Consolidated Balance Sheet as on 31.3.2019 showing in details necessary adjustments and taking into consideration for the following information :

- X Ltd. acquired the shares of Y Ltd. on 1.4.18 when the balances in their profit and loss account and general reserves were Rs. 37,500 and Rs. 40,000 respectively.
- The stock of Rs. 80,000 held by 'Y' Ltd consists of Rs. 30,000 goods purchased from 'X' Ltd. who has charged profit at 25% on cost.
- Sundry creditors of 'Y' Ltd. includes Rs. 10,000 due to 'X' Ltd.

ದಿನಾಂಕ 31.03.2019 ರಂದು X ಲಿ. ಮತ್ತು Y ಲಿ.ನ ಅಥಾವೆ ಪತ್ರಗಳು ಕೆಳಕಂಡಂತೆ ಇವೆ :

| ವಿವರಗಳು                                 | X ಲಿ.    | Y ಲಿ.    |
|---|----------|----------|
|   | ರೂ.      | ರೂ.      |
| ಈಕೆಟ್ಟಿ ಶೇರು ಬಂಡವಾಳ (ರೂ. 10 ರಂತೆ)       | 5,00,000 | 1,50,000 |
| ಸಾಮಾನ್ಯ ಮೀಸಲು                           | 2,00,000 | 62,500   |
| ಲಾಭ ನಷ್ಟ ಖಾತೆ                           | 1,50,000 | 87,500   |
| ಧನಿಗಳು                                  | 50,000   | 35,000   |
|   | <hr/>    | <hr/>    |
|   | 9,00,000 | 3,35,000 |
| ಮುಕ್ತದಾರಕ ಕಟ್ಟಡಗಳು                      | 2,25,000 | 60,000   |
| ಸ್ವಾವರ ಮತ್ತು ಯಂತ್ರಗಳು                   | 1,75,000 | 80,000   |
| ಪೀಠೋಪಕರಣಗಳು                             | 40,000   | 15,000   |
| ಋಣಿಗಳು                                  | 1,50,000 | 85,000   |
| ಹೂಡಿಕೆಗಳು : 10,000 ಶೇರುಗಳು 'Y' ಲಿ.ನಲ್ಲಿ | 1,30,000 | -        |
| ನಗದು                                    | 20,000   | 15,000   |
| ದಾಸ್ತಾನು                                | 1,60,000 | 80,000   |
|   | <hr/>    | <hr/>    |
|   | 9,00,000 | 3,35,000 |

ಕೆಳಗಿನ ಮಾಹಿತಿಗಳಿಂದ 31.3.2019ರ ಕ್ರೋಢೀಕೃತ ಅಥಾವೆ ಪಟ್ಟಿ ತಯಾರಿಸಿ :

- ದಿನಾಂಕ 1.4.18 ರಂದು X ಲಿ., Y ಲಿ.ನ ಶೇರುಗಳನ್ನು ಸ್ವಾಧೀನಪಡಿಸಿಕೊಂಡಿತು. ಆ ದಿನಾಂಕದಂದು ಅದರ ಲಾಭ-ನಷ್ಟ ಖಾತೆ ಮತ್ತು ಸಾಮಾನ್ಯ ಮೀಸಲು ರೂ. 37,500 ರೂ. 40,000 ಇತ್ತು.
- Y ಲಿ.ನ ಸರಕಿನಲ್ಲಿ ರೂ. 80,000 ಮೌಲ್ಯದ ಸರಕಿನಲ್ಲಿ X ಲಿ. ರೂ. 30,000 ಸರಕು ಖರೀದಿಸಿದೆ. X ಲಿ.ನವರು ವೆಚ್ಚದ ಮೇಲೆ ಶೇ. 25 ರಷ್ಟು ಲಾಭ ಸೇರಿಸಿರುತ್ತಾರೆ.
- Y ಲಿ.ನ ಧಣಿಗಳಲ್ಲಿ ರೂ. 10,000 X ಲಿ.ಗೆ ಕೊಡಬೇಕಾದವುಗಳು.

10. The following is the Trial Balance of Trimurthy Bank Ltd. as on 31.3.2019.

| Particulars                    | Debit (Rs.)      | Credit (Rs.)     |
|--------------------------------|------------------|------------------|
| Subscribed share capital       | –                | 10,00,000        |
| Reserve fund                   | –                | 3,00,000         |
| Loans and cash credits         | 29,70,000        | –                |
| Premises                       | 1,00,000         | –                |
| Government securities          | 6,00,000         | –                |
| Current deposits               | –                | 22,00,000        |
| Fixed deposits                 | –                | 2,50,000         |
| Savings bank deposits          | –                | 1,00,000         |
| Profit and Loss Account 1.4.18 | –                | 32,000           |
| Interest and discount          | –                | 2,56,000         |
| Telegraphic transfer           | –                | 1,00,000         |
| Circular rates                 | –                | 50,000           |
| Branch adjustments             | –                | 50,000           |
| Recurring deposits             | –                | 40,000           |
| Salaries                       | 56,000           | –                |
| General expenses               | 54,800           | –                |
| Rent and taxes                 | 4,600            | –                |
| Directors fees                 | 3,600            | –                |
| Stock of stationery            | 17,000           | –                |
| Bills purchased and discounted | 92,000           | –                |
| Interim dividend paid          | 34,000           | –                |
| Shares                         | 1,00,000         | –                |
| Cash in hand and RBI           | 1,86,000         | –                |
| Money @ call and short notice  | 1,60,000         | –                |
|                                | <u>43,78,000</u> | <u>43,78,000</u> |

Additional information :

- Provide for doubtful debts Rs. 5,000.
- Interest accrued on investments Rs. 8,000.
- Unexpired discount Rs. 380.
- Endorsements on behalf of customers Rs. 1,15,000.
- Premises added during the year Rs. 20,000.

Depreciation premises at 5% on opening balance. Prepare Bank Final Accounts.

Note : Transfer to Statutory Reserve 20% of profit for the year.

**Q.P. Code - 53506**

ತ್ರಿಮೂರ್ತಿ ಬ್ಯಾಂಕ್ ಲಿಮಿಟೆಡ್‌ನ ತಾಳೆ ಪಟ್ಟಿಯು 31.3.2019 ರಂದು ಈ ಕೆಳಕಂಡಂತಿದೆ :

| ವಿವರಗಳು                            | ಮಣ (ರೂ.)         | ಧನಿ (ರೂ.)        |
|------------------------------------|------------------|------------------|
| ಪಡೆದ ಶೇರು ಬಂಡವಾಳ                   | -                | 10,00,000        |
| ಮೀಸಲು ನಿಧಿ                         | -                | 3,00,000         |
| ಸಾಲಗಳು ಮತ್ತು ನಗದು ಸಾಲ              | 29,70,000        | -                |
| ಕಟ್ಟಡಗಳು                           | 1,00,000         | -                |
| ಸರ್ಕಾರಿ ಭದ್ರತೆಗಳು                  | 6,00,000         | -                |
| ಚಾಲ್ತಿ ಠೇವಣಿಗಳು                    | -                | 22,00,000        |
| ಸ್ಥಿರ ಠೇವಣಿಗಳು                     | -                | 2,50,000         |
| ಉಳಿತಾಯ ಬ್ಯಾಂಕಿನ ಠೇವಣಿಗಳು           | -                | 1,00,000         |
| ಲಾಭ-ನಷ್ಟ ಖಾತೆ 1.4.18               | -                | 32,000           |
| ಬಡ್ಡಿ ಮತ್ತು ಸೋಡಿ                   | -                | 2,56,000         |
| ಟೆಲಿಗ್ರಾಫಿಕ್ ಟ್ರಾನ್ಸ್‌ಫರ್          | -                | 1,00,000         |
| ಸುತ್ತೋಲೆಗಳು                        | -                | 50,000           |
| ಶಾಖಾ ಹೊಂದಾಣಿಕೆಗಳು                  | -                | 50,000           |
| ರೆಕರಿಂಗ್ ಠೇವಣಿಗಳು                  | -                | 40,000           |
| ಸಂಬಳ                               | 56,000           | -                |
| ಸಾಮಾನ್ಯ ವೆಚ್ಚ                      | 54,800           | -                |
| ಬಾಡಿಗೆ ಮತ್ತು ತೆರಿಗೆ                | 4,600            | -                |
| ನಿರ್ದೇಶಕರ ಫೀಸ್                     | 3,600            | -                |
| ದಾಸ್ತಾನು                           | 17,000           | -                |
| ಖರೀದಿಸಿದ ಮತ್ತು ಸೋಡೀಕರಿಸಿದ ಹುಂಡಿಗಳು | 92,000           | -                |
| ಮಧ್ಯಂತರ ಲಾಭಾಂಶ ಕೊಟ್ಟಿದ್ದು          | 34,000           | -                |
| ಶೇರುಗಳು                            | 1,00,000         | -                |
| ಆರ್.ಬಿ.ಐ. ಮತ್ತು ಕೈಯಲ್ಲಿ ನಗದು       | 1,86,000         | -                |
| ಅಲ್ಪಕಾಲ ಸೂಚನೆ ಹಣ                   | 1,60,000         | -                |
|                                    | <u>43,78,000</u> | <u>43,78,000</u> |

ಇತರ ಮಾಹಿತಿಗಳು :

- ಅನುಮಾನಾಸ್ಪದ ಸಾಲಕ್ಕಾಗಿ ರೂ. 5,000.
- ಹೂಡಿಕೆಗಳು ಮೇಲಿನ ಬಡ್ಡಿ ರೂ. 8,000.
- ಮುಂಗಡ ಸೋಡಿ ರೂ. 380.
- ಗ್ರಾಹಕರ ಪರವಾಗಿ ವಸೂಲು ಮಾಡಲು ಪಡೆದ ಹುಂಡಿಗಳು ರೂ. 1,15,000.
- ಈ ವರ್ಷ ಕಟ್ಟಡಕ್ಕೆ ಸೇರಿದ್ದು ರೂ. 20,000.

ಆರಂಭದ ಶಿಲ್ಕಿನ ಕಟ್ಟಡದ ಸವಕಳಿ 5% ನೀಡಿ, ಬ್ಯಾಂಕಿನ ಅಂತಿಮ ಲೆಕ್ಕ ಪತ್ರಗಳನ್ನು ಸಿದ್ಧಪಡಿಸಿ.  
ಟಿಪ್ಪಣಿ : ಪ್ರಸ್ತುತ ವರ್ಷದ ಲಾಭದಲ್ಲಿ 20ನ್ನು ಕಾಯ್ದೆ ಮೀಸಲು ನಿಧಿಗೆ ವರ್ಗಾಯಿಸಿ.



11. The following Trial Balance was from the books of the Bharat Life Assurance Company Ltd. as 31.12.2019.

| Particulars                         | Debit<br>Rs.     | Credit<br>Rs.    |
|-------------------------------------|------------------|------------------|
| Equity share capital (Rs. 10 each)  | -                | 4,00,000         |
| Life fund balances as on 1.4.18     | -                | 29,72,300        |
| Dividends paid                      | 15,000           | -                |
| Bonus in reduction of premium       | 31,500           | -                |
| Premium less reinsurance premium    | -                | 1,61,500         |
| Claims paid                         | 1,97,000         | -                |
| Outstanding claims (1.4.2018)       | -                | 7,000            |
| Commission                          | 9,300            | -                |
| Management expenses                 | 32,300           | -                |
| Mortgage in India                   | 5,92,200         | -                |
| Interest, dividend and rents        | -                | 1,12,700         |
| Agents balances                     | 9,300            | -                |
| Freehold premises                   | 40,000           | -                |
| Investments                         | 24,05,000        | -                |
| Loans on policies                   | 2,73,600         | -                |
| Cash on deposits                    | 27,000           | -                |
| Cash on current account             | 7,300            | -                |
| Surrenders                          | 7,000            | -                |
| Medical fees                        | 7,000            | -                |
| Consideration for annuities granted | -                | 10,000           |
| Annuities                           | 10,000           | -                |
|                                     | <u>36,63,500</u> | <u>36,63,500</u> |

Prepare the Revenue Account and a Balance Sheet of the company after taking into account following adjustments :

- Claims outstanding Rs. 20,000.
- Further bonus in reduction of premium Rs. 15,000.
- Premium outstanding Rs. 5,000.
- Claims covered under re-insurance Rs. 1,00,000.
- Management expenses due Rs. 40,000.

**Q.P. Code – 53506**

ಭಾರತ್ ಲೈಫ್ ಅಕ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ಪುಸ್ತಕಗಳಿಂದ ತೆಗೆದ ತಿಲ್ಲುಗಳ ತಾಳೆ ಪಟ್ಟಿಯು ದಿನಾಂಕ 31.03.2019 ರಂದು ಈ ಕೆಳಕಂಡಂತಿದೆ :

| ವಿವರಗಳು                                | ಋಣ<br>ರೂ.        | ಧನಿ<br>ರೂ.       |
|--|------------------|------------------|
| ಶೇರು ಬಂಡವಾಳ (ರೂ. 10 ರಂತೆ)              | -                | 4,00,000         |
| ಜೀವ ವಿಮಾ ನಿಧಿ 1.4.18 ರಂದು              | -                | 29,72,300        |
| ಲಾಭಾಂಶ ಕೊಟ್ಟಿದ್ದು                      | 15,000           | -                |
| ವಿಮಾ ಕಂತು ಕಡಿತಗೊಳಿಸಲು ಉಯೋಗಿಸಿದ ಬೋನಸ್ಸು | 31,500           | -                |
| ಪ್ರೀಮಿಯಂ ಲೆಸ್ ರಿಇನ್ಸೂರೆನ್ಸ್ ಪ್ರೀಮಿಯಂ   | -                | 1,61,500         |
| ನೀಡಿದ ಬಾಧ್ಯತೆಗಳು                       | 1,97,000         | -                |
| ಬಾಧ್ಯತೆಗಳ ಬಾಕಿ ದಿನಾಂಕ (1.4.2018 ರಂದು)  | -                | 7,000            |
| ದಳ್ಳಾಳೆ                                | 9,300            | -                |
| ನಿರ್ವಹಣಾ ವೆಚ್ಚಗಳು                      | 32,300           | -                |
| ಭಾರತದಲ್ಲಿನ ಆಧಾರಗಳು                     | 5,92,200         | -                |
| ಬಡ್ಡಿ, ಲಾಭಾಂಶ ಮತ್ತು ಬಾಡಿಗೆ             | -                | 1,12,700         |
| ಪ್ರತಿನಿಧಿಗಳ ತಿಲ್ಲು                     | 9,300            | -                |
| ಸ್ವತಂತ್ರ ಸ್ವಾಧೀನ ಕಟ್ಟಡಗಳು              | 40,000           | -                |
| ಹೂಡಿಕೆಗಳು                              | 24,05,000        | -                |
| ಪಾಲಿಸಿಗಳ ಮೇಲಿನ ಸಾಲ                     | 2,73,600         | -                |
| ಠೇವಣಿಗಳ ನಗದು                           | 27,000           | -                |
| ಚಾಲ್ತಿ ಖಾತೆಯ ನಗದು                      | 7,300            | -                |
| ಸರೆಂಡರ್ಸ್                              | 7,000            | -                |
| ವೈದ್ಯಕೀಯ ತಿಲ್ಲುಗಳು                     | 7,000            | -                |
| ಅನ್ಯೂಟಿ ಕೊಡಲು ಸ್ವೀಕರಿಸಿದ ಕನ್ಡರೇಶನ್     | -                | 10,000           |
| ವರ್ಷಾಸನ                                | 10,000           | -                |
|  | <u>36,63,500</u> | <u>36,63,500</u> |

ಈ ಕೆಳಗಿನ ಅಂಶಗಳನ್ನು ಗಮನಿಸಿ ಕಂಪನಿಯ ಆದಾಯ ಖಾತೆ ಮತ್ತು ಅಥಾವೆ ಪಟ್ಟಿಯನ್ನು 31.03.2019ಕ್ಕೆ ತಯಾರಿಸಿ :

- ಬಾಧ್ಯತೆಗಳ ಬಾಕಿ ರೂ. 20,000.
- ಪ್ರೀಮಿಯಂಗಾಗಿ ಕಟಾಯಿಸಲಾದ ಬೋನಸ್ಸು ರೂ. 15,000.
- ಪ್ರೀಮಿಯಂ ಬಾಕಿ ರೂ. 5,000.
- ಮರು ವಿಮೆಗೆ ಒಳಪಟ್ಟ ಹಕ್ಕುಗಳು ರೂ. 1,00,000.
- ಬಾಕಿ ಇರುವ ನಿರ್ವಹಣಾ ವೆಚ್ಚಗಳು ರೂ. 40,000.

12. The following balances are extracted from the books of Ranju General Insurance Co. as on 31.3.2019.

| Particulars                        | Fire     | Marine   |
|------------------------------------|----------|----------|
|                                    | Rs.      | Rs.      |
| Claims paid                        | 1,60,000 | 90,000   |
| Premium                            | 4,20,000 | 3,00,000 |
| Commission on reinsurance ceded    | 12,000   | -        |
| Commission                         | 84,000   | 62,000   |
| Expenses of management             | 1,00,000 | 75,000   |
| Reserve for unexpired risk 1.4.18  | 2,60,000 | 2,90,000 |
| Additional reserve 1.4.18          | 70,000   | 20,000   |
| Claims outstanding 1.4.18          | 30,000   | 12,000   |
| Premiums outstanding 1.4.18        | 36,000   | 22,000   |
| Depreciation on assets             | 48,000   | -        |
| Loss on realization of investments | 12,000   | -        |
| Audit fees                         | 15,000   | -        |
| Directors remuneration             | 48,000   | -        |
| Interest and dividend              | 82,000   | -        |

Following further information is also given :

- Premium outstanding on 31.3.2019 :  
Fire – Rs. 45,000  
Marine – Rs. 28,000
- Claims outstanding on 31.3.2019 :  
Fire – Rs. 42,000  
Marine – Rs. 18,000
- Out of the above, a fire claim amounting to Rs. 19,000 was recovered by re-insurance.
- Reserve for unexpired risks to be maintained at 50% of Fire and 100% for Marine on net premium.
- Interest accrued on investments Rs. 20,000.

Prepare Revenue Account and Profit and Loss Account for the year ended 31.3.2019.



**Q.P. Code – 53506**

ದಿನಾಂಕ 31.03.2019 ರಂದು ರಂಜು ಜನರಲ್ ಇನ್ಸೂರೆನ್ಸ್ ಕಂಪನಿಯ ತಿಲ್ಲುಗಳು ಈ ಕೆಳಕಂಡಂತಿವೆ :

| ವಿವರಗಳು                                | ಅಗ್ನಿ<br>ರೂ. | ಜಲ<br>ರೂ. |
|--|--------------|-----------|
| ಕೊಟ್ಟ ಬಾಧ್ಯತೆಗಳು                       | 1,60,000     | 90,000    |
| ವಿಮಾ ಕಂತು                              | 4,20,000     | 3,00,000  |
| ಮರು ವಿಮೆ ಮೇಲೆ ಗಳಿಸಿದ ದಳ್ಳಾಳಿ           | 12,000       | -         |
| ದಳ್ಳಾಳಿ                                | 84,000       | 62,000    |
| ನಿರ್ವಹಣಾ ವೆಚ್ಚಗಳು                      | 1,00,000     | 75,000    |
| ಅವಧಿ ಮುಗಿಯದ ವಿಪತ್ತಿನ ಮೀಸಲು ನಿಧಿ 1.4.18 | 2,60,000     | 2,90,000  |
| ಹೆಚ್ಚುವರಿ ಮೀಸಲು 1.4.18                 | 70,000       | 20,000    |
| ಬಾಕಿ ಬಾಧ್ಯತೆಗಳು 1.4.18                 | 30,000       | 12,000    |
| ವಿಮಾ ಕಂತು ಬಾಕಿ 1.4.18                  | 36,000       | 22,000    |
| ಆಸ್ತಿಗಳ ಮೇಲೆ ಸವಕಳಿ                     | 48,000       | -         |
| ಹೂಡಿಕೆಗಳ ಮಾರಾಟದಿಂದ ನಷ್ಟ                | 12,000       | -         |
| ಲೆಕ್ಕ ಪರಿಶೋಧಕನಾ ಶುಲ್ಕ                  | 15,000       | -         |
| ನಿರ್ದೇಶಕರ ಶುಲ್ಕ                        | 48,000       | -         |
| ಬಡ್ಡಿ ಮತ್ತು ಲಾಭಾಂಶ                     | 82,000       | -         |

ಹೆಚ್ಚಿನ ಮಾಹಿತಿ :

(a) ವಿಮಾ ಕಂತು ಬಾಕಿ 31.3.2019 :

ಅಗ್ನಿ - ರೂ. 45,000

ಜಲ - ರೂ. 28,000

(b) ಬಾಧ್ಯತೆಗಳ ಬಾಕಿ 31.3.2019 :

ಅಗ್ನಿ - ರೂ. 42,000

ಜಲ - ರೂ. 18,000

(c) ಅಗ್ನಿ ವಿಮಾ ಬಾಧ್ಯತೆಯಲ್ಲಿ ರೂ. 19,000 ಮರು ವಿಮೆಯಿಂದ ಬಂದಿದ್ದು.

(d) ಮೀಸಲನ್ನು ನಿವ್ವಳ ವಿಮಾ ಕಂತಿನ ಶೇ. 50 ರಷ್ಟು ಮತ್ತು ಶೇ. 100 ರಷ್ಟನ್ನು ಕ್ರಮವಾಗಿ ಅಗ್ನಿ ಮತ್ತು ಜಲ ವಿಮೆಗೆ ನೀಡಬೇಕು.

(e) ಹೆಚ್ಚುವರಿ ಮೀಸಲು ಅಗ್ನಿ ವಿಮಾ ಕಂತಿನಲ್ಲಿ ಶೇ. 20 ರಷ್ಟು ಇರಬೇಕು.

(f) ಹೂಡಿಕೆಗಳ ಮೇಲಿನ ಬಡ್ಡಿ ರೂ. 20,000.

31.3.2019ಕ್ಕೆ ಈ ಮೇಲಿನ ಮಾಹಿತಿಯನ್ನು ಬಳಸಿಕೊಂಡು ಅಗ್ನಿ ಮತ್ತು ಜಲ ಇವುಗಳ ಆದಾಯ ಖಾತೆ ಮತ್ತು ಲಾಭ-ನಷ್ಟ ಖಾತೆಯನ್ನು ತಯಾರಿಸಿ.

13. The following is the Trial Balance of Manjunatha Hotel Ltd. Tumkur as at 31.3.2019. You are required to prepare the Hotel Profit and Loss Account for the year ended 31.3.2019 and Balance Sheet as on that date.

| Particulars                                     | Debit           | Credit          |
|---|-----------------|-----------------|
|   | Rs.             | Rs.             |
| Building  | 2,50,000        | -               |
| Furniture                                       | 30,000          | -               |
| Kitchen equipments                              | 40,000          | -               |
| China glass and utensils                        | 20,000          | -               |
| Cash at bank                                    | 50,000          | -               |
| Cash in hand                                    | 10,000          | -               |
| Capital   | -               | 3,00,000        |
| Room rent and service charges                   | -               | 1,50,000        |
| Meals, refreshment receipts                     | -               | 1,80,000        |
| Liquor purchases                                | 24,000          | -               |
| Liquor sales                                    | -               | 1,20,000        |
| Bank interest                                   | -               | 5,000           |
| Sundry receipts                                 | -               | 8,000           |
| Sundry creditors                                | -               | 15,000          |
| Provisions and other restaurant items purchased | 2,00,000        | -               |
| Stock of provisions and other restaurant items  | 20,000          | -               |
| Printing and stationery                         | 5,000           | -               |
| Postage and Telephones                          | 8,000           | -               |
| Wages and salaries                              | 80,000          | -               |
| Repairs and Renewals                            | 5,000           | -               |
| Advertising                                     | 8,000           | -               |
| Debtors   | 10,000          | -               |
| Bad debts                                       | 3,000           | -               |
| Rates and Insurance                             | 5,000           | -               |
| Fuel and light                                  | 10,000          | -               |
|   | <u>7,78,000</u> | <u>7,78,000</u> |

Adjustments :

- A sum of Rs. 20,000 representing accommodation and Rs. 10,000 representing meals to be charged to staff who are provided with free lodging and boarding.
- Accrued wages and salaries Rs. 5,000.
- Provide depreciation as follows :  
Building 10%, Kitchen equipments 10%, Furniture 20% and China glass and Utensils Rs. 5,000.
- Closing stock of provisions and other restaurant items Rs. 10,000.

**Q.P. Code – 53506**

ದಿನಾಂಕ 31.12.2019ರ ಮಂಜುನಾಥ ಹೋಟೆಲ್ ತುಮಕಾರಿನ ತಾಳೆ ಪಟ್ಟಿಯು ಈ ಕೆಳಕಂಡಂತಿದೆ. ಇದರ ಲಾಭ-ನಷ್ಟ ಖಾತೆ ಮತ್ತು ಅಥಾವೆ ಪಟ್ಟಿಯನ್ನು ತಯಾರಿಸಿ :

| ವಿವರಗಳು                         | ಮುಣಿ<br>ರೂ.     | ಧನಿ<br>ರೂ.      |
|---------------------------------|-----------------|-----------------|
| ಕಟ್ಟಡ                           | 2,50,000        | -               |
| ಯಂತ್ರೋಪಕರಣ                      | 30,000          | -               |
| ಅಡುಗೆ ಮನೆ ಸಾಮಗ್ರಿಗಳು            | 40,000          | -               |
| ಚೈನಾ ಗ್ಲಾಸ್ ಮತ್ತು ಯುಟಿನ್ಸ್‌ಸ್‌  | 20,000          | -               |
| ಬ್ಯಾಂಕಿನಲ್ಲಿರುವ ನಗದು            | 50,000          | -               |
| ಕೈಯಲ್ಲಿನ ನಗದು                   | 10,000          | -               |
| ಬಂಡವಾಳ                          | -               | 3,00,000        |
| ಕೋಣೆ ಬಾಡಿಗೆ ಮತ್ತು ಸೇವಾ ಖರ್ಚುಗಳು | -               | 1,50,000        |
| ಊಟ, ಪುನರ್ಜೀತನಾ ಖರ್ಚುಗಳು         | -               | 1,80,000        |
| ಮದ್ಯ ಖರೀದಿ                      | 24,000          | -               |
| ಮದ್ಯ ಮಾರಾಟ                      | -               | 1,20,000        |
| ಬ್ಯಾಂಕಿನ ಬಡ್ಡಿ                  | -               | 5,000           |
| ಇತರೆ ಖರ್ಚುಗಳು                   | -               | 8,000           |
| ಇತರೆ ಧನಿಗಳು                     | -               | 15,000          |
| ದಿನಸಿ ಸಾಮಗ್ರಿಗಳ ಖರೀದಿ           | 2,00,000        | -               |
| ದಿನಸಿ ಸಾಮಗ್ರಿಗಳ ಆರಂಭಿಕ ಶಿಲ್ಕು   | 20,000          | -               |
| ಮುದ್ರಣ ಮತ್ತು ಕಛೇರಿ ಸಾಮಗ್ರಿಗಳು   | 5,000           | -               |
| ಪ್ರೋಸ್ಟೇಜ್ ಮತ್ತು ಟೆಲಿಫೋನ್       | 8,000           | -               |
| ಕೂಲಿ ಮತ್ತು ಸಂಬಳ                 | 80,000          | -               |
| ರಿಪೇರಿ ಮತ್ತು ನವೀಕರಣ ಶಿಲ್ಕು      | 5,000           | -               |
| ಜಾಹೀರಾತು                        | 8,000           | -               |
| ಋಣಿಗಳು                          | 10,000          | -               |
| ಕರಡು ಸಾಲಿಗಳು                    | 3,000           | -               |
| ದರ ಮತ್ತು ವಿಮೆ                   | 5,000           | -               |
| ಇಂಧನ ಮತ್ತು ಬೆಳಕು                | 10,000          | -               |
|                                 | <u>7,78,000</u> | <u>7,78,000</u> |

ಹೊಂದಾಣಿಕೆಗಳು :

- ರೂ. 20,000 ಮೌಲ್ಯದ ವಸತಿ ಮತ್ತು ರೂ. 10,000 ಮೌಲ್ಯದ ಊಟೋಪಚಾರ ಸೇವೆಯನ್ನು ಹೋಟೆಲ್ ನೌಕರರಿಗೆ ಒದಗಿಸಿರುತ್ತಾರೆ.
- ಕೂಲಿ ಮತ್ತು ಸಂಬಳ ಬರಬೇಕಾಗಿರುವುದು ರೂ. 5,000.
- ಇವುಗಳಿಗೆ ಸವಕಳಿಯನ್ನು ಕೊಡಿ :  
ಕಟ್ಟಡ 10%, ಅಡುಗೆ ಮನೆ ಸಾಮಗ್ರಿಗಳು 10%, ಯಂತ್ರೋಪಕರಣಗಳು 20% ಮತ್ತು ಚೈನಾ ಯುಟಿನ್ಸ್‌ಸ್‌ ರೂ. 5,000.
- ದಿನಸಿ ಸಾಮಗ್ರಿಗಳ ಅಂತಿಮ ಶಿಲ್ಕು ರೂ. 10,000.



16/11/19

Q.P. Code - 53507

**Fifth Semester B.Com. Degree Examination,  
October/November 2019**

(CBCS Scheme)

**Commerce**

**ACCOUNTING FOR MANAGERIAL DECISIONS**

Time : 3 Hours]

[Max. Marks : 90

Instructions to Candidates : Answer should be written completely either in English or in Kannada.

SECTION - A/ವಿಭಾಗ - ಎ

Answer any **TEN** sub-questions. Each sub-question carries **2** marks :

(10 × 2 = 20)

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Write any two difference between Marginal cost and Opportunity cost.  
ಸೀಮಾಂತ ವೆಚ್ಚ ಮತ್ತು ಅವಕಾಶ ವೆಚ್ಚಕ್ಕೆ ಇರುವ ಎರಡು ವ್ಯತ್ಯಾಸ ಬರೆಯಿರಿ.
- (b) What is marginal costing?  
ಸೀಮಾಂತ ವೆಚ್ಚ ಲೆಕ್ಕಿಸುವಿಕೆ ಎಂದರೇನು?
- (c) What is production budget?  
ಉತ್ಪಾದನೆಯ ಆಯವ್ಯಯ ಎಂದರೇನು?
- (d) What is shut down cost?  
ಶಟ್ ಡೌನ್ ವೆಚ್ಚ ಎಂದರೇನು?
- (e) State any two limitations of Budgetary costing.  
ಆಯವ್ಯಯ ವೆಚ್ಚ ಲೆಕ್ಕಿಸುವಿಕೆಯ ಯಾವುದಾದರೂ ಎರಡು ಇತಿಮಿತಿಗಳನ್ನು ಹೆಸರಿಸಿ.
- (f) Average stock of a firm is Rs. 2,00,000, its opening stock is Rs. 40,000 less than its closing stock. Find out the opening stock and closing stock.  
ಸರಾಸರಿ ದಾಸ್ತಾನು ರೂ. 2,00,000, ಒಂದು ವೇಳೆ ಅಂತಿಮ ದಾಸ್ತಾನುಕ್ಕಿಂತ ಪ್ರಾರಂಭಿಕ ದಾಸ್ತಾನು ರೂ. 40,000 ಕಡಿಮೆಯಾದರೆ, ನೀವುಗಳು ಪ್ರಾರಂಭಿಕ ಮತ್ತು ಅಂತಿಮ ದಾಸ್ತಾನನ್ನು ಕಂಡು ಹಿಡಿಯಿರಿ.
- (g) Gross profit ratio of a firm is 25%. Gross profit is Rs. 50,000. Calculate the sales and cost of sales.  
ಸ್ಥೂಲ ಲಾಭ ಪ್ರಮಾಣ ಶೇ. 25 ರಷ್ಟು ಸ್ಥೂಲ ಲಾಭ ರೂ. 50,000 ಆಗಿದ್ದರೆ, ಮಾರಾಟ ಮತ್ತು ಮಾರಾಟ ಹೊಂದಿದ ವಸ್ತುಗಳ ಖರ್ಚು ಕಂಡು ಹಿಡಿಯಿರಿ.
- (h) Write any two approaches to inflationary accounting.  
ಹಣದುಬ್ಬರದ ಲೆಕ್ಕಪತ್ರಗಳ ಯಾವುದಾದರೂ ಎರಡು ವಿಧಾನಗಳನ್ನು ಬರೆಯಿರಿ.
- (i) Define the term I.F.R.S.  
I.F.R.S. ಪದವನ್ನು ವ್ಯಾಖ್ಯಾನಿಸಿ.

## Q.P. Code – 53507

- (j) State any four requisites for installation of uniform costing.  
ಏಕರೂಪದ ವೆಚ್ಚ ಲೆಕ್ಕಿಸುವಿಕೆಯನ್ನು ಜಾರಿಗೊಳಿಸುವಾಗ ನಾಲ್ಕು ಅವಶ್ಯಕ ಅಂಶಗಳನ್ನು ಹೆಸರಿಸಿ.
- (k) Write any two features of lease financing.  
ಗುತ್ತಿಗೆ ಹಣಕಾಸಿಗೆ ಸಂಬಂಧಿಸಿದ ಎರಡು ಲಕ್ಷಣಗಳನ್ನು ಬರೆಯಿರಿ.
- (l) Write any two limitations of inter firm comparison.  
ಅಂತರ ಸಂಸ್ಥೆಯ ಹೋಲಿಕೆಯ ಯಾವುದಾದರೂ ಎರಡು ಇತಿಮಿತಿಗಳನ್ನು ಬರೆಯಿರಿ.

### SECTION – B/ವಿಭಾಗ – ಬಿ

Answer any **FIVE** of the following questions. Each question carries **5** marks :  
(5 × 5 = 25)

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Briefly explain features of Decision making.  
ತೀರ್ಮಾನ ತೆಗೆದುಕೊಳ್ಳುವಿಕೆಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
3. XYZ Ltd is a manufacturing company finds that while the cost of making a component is Rs. 10, the same is available in the market @ Rs. 9 with an assurance of continuous supply.

The cost information is as follows :

| Particulars             | Rs.   |
|-------------------------|-------|
| Direct materials        | 3.50  |
| Direct labour           | 4.00  |
| Other variable expenses | 1.00  |
| Fixed expenses          | 1.50  |
| Total                   | 10.00 |

- (a) Should you suggest whether to make or buy?  
(b) What would be your decision in case the suppliers reduces the price of component from Rs. 9 to Rs. 8?

XYZ ಲಿ. ಒಂದು ಉತ್ಪಾದನಾ ಸಂಸ್ಥೆಯ ವಸ್ತುವಿನ ಉತ್ಪಾದನಾ ವೆಚ್ಚ ರೂ. 10 ಆಗಿರುತ್ತದೆ. ಅದೇ ರೀತಿಯ ವಸ್ತುವಿನ ಬೆಲೆ ರೂ. 9ಗಳಿಗೆ ಮಾರುಕಟ್ಟೆಯಲ್ಲಿ ನಿರಂತರವಾಗಿ ಪೂರೈಕೆ ಭರವಸೆಯೊಂದಿಗೆ ಲಭ್ಯವಿರುತ್ತದೆ.

|                    |       |
|--------------------|-------|
| ವೆಚ್ಚದ ವಿವರ ಹೀಗಿದೆ | ರೂ.   |
| ಕಚ್ಚಾವಸ್ತು         | 3.50  |
| ನೇರ ಕೂಲಿ           | 4.00  |
| ಇತರೆ ಚರ ವೆಚ್ಚ      | 1.00  |
| ಸ್ಥಿರ ವೆಚ್ಚ        | 1.50  |
| ಒಟ್ಟು              | 10.00 |

- (a) ನೀವು ತಯಾರು ಮಾಡುತ್ತೀರಾ ಅಥವಾ ಖರೀದಿಸುತ್ತೀರಾ?  
(b) ಪೂರೈಕೆದಾರರು ವಸ್ತುವಿನ ಬೆಲೆಯನ್ನು ರೂ. 9 ರಿಂದ ರೂ. 8ಗಳಿಗೆ ನೀಡಲು ಬಯಸಿದರೆ ನಿಮ್ಮ ನಿರ್ಧಾರ ಏನಾಗಿರುತ್ತದೆ?

4. Standard Ltd. submits the following figures of product of "X" for the first quarter of 2019.

Sales (in units)

|          |        |
|----------|--------|
| January  | 50,000 |
| February | 40,00  |
| March    | 60,000 |

Selling price per unit - 100

Target for the first quarter 2019 is

- (a) Sales quantity increased by 20%  
 (b) Selling price increased by 10%.

Prepare sales budget for the first quarter of 2019.

ಸ್ವಾಂಛರ್ಷ ಲಿಮಿಟೆಡ್ 2019ರ "X" ವಸ್ತುವಿನ ಮೊದಲ ತ್ರೈಮಾಸಿಕ ಸಂಖ್ಯೆ ನೀಡಿದೆ :  
 ಮಾರಾಟ (ಘಟಕಗಳಲ್ಲಿ)

|          |        |
|----------|--------|
| ಜನವರಿ    | 50,000 |
| ಫೆಬ್ರವರಿ | 40,00  |
| ಮಾರ್ಚ್   | 60,000 |

ಒಂದು ಘಟಕದ ಮಾರಾಟ ಮಾಡುವ ಬೆಲೆ - ರೂ. 100

2019ರ ಮೊದಲ ತ್ರೈಮಾಸಿಕ ಮಾರಾಟ ಆಯವ್ಯಯವನ್ನು ತಯಾರಿಸಿ.

- (a) ಮಾರಾಟದ ಪ್ರಮಾಣ ಶೇ. 20 ರಷ್ಟು ಹೆಚ್ಚಾಗಿರುವುದು.  
 (b) ಮಾರಾಟದ ಬೆಲೆಯು ಶೇ. 10 ರಷ್ಟು ಹೆಚ್ಚಾಗಿರುತ್ತದೆ.

2019ರ ಮೊದಲ ತ್ರೈಮಾಸಿಕ ಮಾರಾಟ ಆಯವ್ಯಯವನ್ನು ತಯಾರಿಸಿ.

5. From the following information calculate

- (a) Gross profit ratio.  
 (b) Net operating profit ratio.  
 (c) Net profit ratio.  
 (d) Operating ratio.

| Particulars                 | Rs.      |
|-----------------------------|----------|
| Net sales                   | 2,50,000 |
| Cost of sales               | 1,75,000 |
| Selling expenses            | 6,000    |
| Administration expenses     | 4,000    |
| Interest received           | 2,500    |
| Loss on sale of old machine | 6,000    |



## Q.P. Code - 53507

ಈ ಕೆಳಗಿನ ಮಾಹಿತಿಯಿಂದ ಇವುಗಳನ್ನು ಕಂಡು ಹಿಡಿಯಿರಿ :

- ಸ್ಥೂಲ ಲಾಭ ಪ್ರಮಾಣ
- ನಿವ್ವಳ ಕಾರ್ಯಾಚರಣೆಯ ಲಾಭದ ಪ್ರಮಾಣ
- ನಿವ್ವಳ ಲಾಭದ ಪ್ರಮಾಣ
- ಕಾರ್ಯಾಚರಣೆಯ ಪ್ರಮಾಣ

| ವಿವರಗಳು                    | ರೂ.      |
|----------------------------|----------|
| ನಿವ್ವಳ ಮಾರಾಟ               | 2,50,000 |
| ಮಾರಾಟ ಹೊಂದಿದ ವಸ್ತುಗಳ ವೆಚ್ಚ | 1,75,000 |
| ಮಾರಾಟ ವೆಚ್ಚ                | 6,000    |
| ಆಡಳಿತ ವೆಚ್ಚ                | 4,000    |
| ಬಡ್ಡಿ ಸ್ವೀಕಾರ              | 2,500    |
| ಹಳೆಯ ಯಂತ್ರದ ಮಾರಾಟ ನಷ್ಟ     | 6,000    |

6. Briefly explain objectives of I.F.R.S.

I.F.R.S.ನ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

7. XYZ Leasing Co. Ltd. provided you the following information and requested you to suggest whether the proposed lease is feasible or not under NPV method.

Cost of assets - Rs. 20,00,000

Cost of capital - 10%

Rate of depreciation - 10%

Economic life of the asset - 10 years

Tax rate - 35%

Lease rental per year is Rs. 6,00,000

The present value of annuity of 1 @ 10% for 10 years is 6.145.

XYZ ಕಂಪನಿ ಲಿಮಿಟೆಡ್ ಈ ಕೆಳಗಿನ ಮಾಹಿತಿ ನೀಡಿದ್ದು ಕಂಪನಿಯ ಗುತ್ತಿಗೆ ಪ್ರಸ್ತಾಪ ಕಾರ್ಯ ಸಾಧ್ಯ ಇದೆಯೇ ಅಥವಾ ಇಲ್ಲವೆ? NPV ವಿಧಾನವನ್ನು ಅನುಸರಿಸಿ, ಸಲಹೆ ನೀಡಿ.

ಆಸ್ತಿಯ ವೆಚ್ಚ - ರೂ. 20,00,000

ಬಂಡವಾಳ ವೆಚ್ಚ - 10%

ಸವಕಳಿ ದರ - 10%

ಆಸ್ತಿಯ ಆರ್ಥಿಕ ಜೀವನ - 10 ವರ್ಷಗಳು

ತೆರಿಗೆ ದರ - 35%

ವಾರ್ಷಿಕ ಗುತ್ತಿಗೆ ಬಾಡಿಗೆ - ರೂ. 6,00,000

ಪ್ರಸ್ತುತ ಮೌಲ್ಯ ವರ್ಷಾಶನ ರೂ. 1 @ 10% 10 ವರ್ಷ 6.145.

8. Briefly explain features of activity based costing.

ಚಟುವಟಿಕೆ ಆಧಾರಿತ ವೆಚ್ಚ ಲೆಕ್ಕಿಸುವಿಕೆಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

## SECTION – C/ವಿಭಾಗ - ಸಿ

Answer any **THREE** of the following questions. Each question carries **15** marks :  
(3 × 15 = 45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

9. Explain the various steps to be involved in Decision making.  
ತೀರ್ಮಾನ ತೆಗೆದುಕೊಳ್ಳುವಿಕೆಯ ವಿವಿಧ ಹಂತಗಳನ್ನು ವಿವರಿಸಿ.
10. Following information relates to XYZ Ltd., which make and sell goods.

| Particulars                         |          |
|-------------------------------------|----------|
| Production (units)                  | 1,00,000 |
| Sales (units)                       | 90,000   |
| Selling price per unit (Rs.)        | 15       |
| Direct materials (Rs.)              | 2,50,000 |
| Direct labour (Rs.)                 | 3,00,000 |
| Factory overheads:                  |          |
| Variable (Rs.)                      | 1,00,000 |
| Fixed (Rs.)                         | 2,50,000 |
| Selling and distribution overheads: |          |
| Variable (Rs.)                      | 1,00,000 |
| Fixed (Rs.)                         | 2,00,000 |

You are required to prepare income statement using

- (a) Marginal costing  
(b) Absorption costing.

XYZ ಕಂಪನಿ ಮಾಹಿತಿಯಿಂದ, ಕಂಪನಿಯು ಸರಕುಗಳನ್ನು ಉತ್ಪಾದನೆ ಮತ್ತು ಮಾರಾಟ ಮಾಡುತ್ತದೆ :

ವಿವರಗಳು

|                               |          |
|-------------------------------|----------|
| ಉತ್ಪಾದನೆ (ಘಟಕಗಳು)             | 1,00,000 |
| ಮಾರಾಟ (ಘಟಕಗಳು)                | 90,000   |
| ಒಂದು ಘಟಕದ ಮಾರಾಟದ ಬೆಲೆ (ರೂ.)   | 15       |
| ನೇರ ಕಚ್ಚಾವಸ್ತು (ರೂ.)          | 2,50,000 |
| ನೇರ ಕಾರ್ಮಿಕರು (ರೂ.)           | 3,00,000 |
| ಫ್ಯಾಕ್ಟರಿ ವೆಚ್ಚ :             |          |
| ಚರ (ರೂ.)                      | 1,00,000 |
| ಸ್ಥಿರ (ರೂ.)                   | 2,50,000 |
| ಮಾರಾಟ ಮತ್ತು ವಿತರಣಾ ವೆಚ್ಚಗಳು : |          |
| ಚರ (ರೂ.)                      | 1,00,000 |
| ಸ್ಥಿರ (ರೂ.)                   | 2,00,000 |

ಲಾಭ ನಷ್ಟ ಖಾತೆಯನ್ನು ತಯಾರಿಸಿ :

- (a) ಸೀಮಾಂತ ವೆಚ್ಚ ಪ್ರಕ್ರಿಯೆ  
(b) ಪೂರ್ಣ ವೆಚ್ಚ ಪ್ರಕ್ರಿಯೆ

**Q.P. Code - 53507**

11. The following details are relating to XYZ Ltd. The figures of November to December are actual whereas those relating to January to April are projected.

| Months | Sales    | Purchases | Wages  | Manufacturing expenses | Administration expenses |
|--------|----------|-----------|--------|------------------------|-------------------------|
| Nov.   | 4,00,000 | 1,80,000  | 80,000 | 60,000                 | 40,000                  |
| Dec.   | 4,25,000 | 2,00,000  | 85,000 | 75,000                 | 40,000                  |
| Jan.   | 4,50,000 | 2,10,000  | 90,000 | 75,000                 | 40,000                  |
| Feb.   | 5,00,000 | 2,25,000  | 85,000 | 60,000                 | 40,000                  |
| Mar.   | 4,50,000 | 1,60,000  | 80,000 | 60,000                 | 40,000                  |
| Apr.   | 4,00,000 | 1,60,000  | 75,000 | 45,000                 | 40,000                  |

The following details are as available :

- 20% of sales is for cash basis and the remaining amount is collected in 2 equal instalment in the following 2 months.
- Suppliers of materials offer a credit period of 1 month.
- 25% of wages and 50% of manufacturing expenses are paid in the following month.
- Administrative expenses are paid in the same month.
- Cash balance 1<sup>st</sup> Jan. 2019 was Rs. 25,000.

You are required to prepare a cash budget for four months from Jan. to April.

XYZ ಕಂಪನಿಗೆ ಸಂಬಂಧಿಸಿದ ಮಾಹಿತಿ ನವಂಬರ್‌ನಿಂದ ಡಿಸೆಂಬರ್ ತಿಂಗಳವರೆಗಿನ ಅಂಕಿ ಅಂಶಗಳು ನಿಜವಾಗಿರುತ್ತವೆ.

ಆದರೆ ಜನವರಿಯಿಂದ ಏಪ್ರಿಲ್‌ವರೆಗಿನ ಅಂಕಿ ಅಂಶಗಳು ಸಂಭಾವಿತ ಆಗಿರುತ್ತದೆ :

| ತಿಂಗಳು   | ಮಾರಾಟ    | ಖರೀದಿ    | ಕೂಲಿ   | ಉತ್ಪಾದನಾ ವೆಚ್ಚ | ಆಡಳಿತ ವೆಚ್ಚ |
|----------|----------|----------|--------|----------------|-------------|
| ನವಂಬರ್   | 4,00,000 | 1,80,000 | 80,000 | 60,000         | 40,000      |
| ಡಿಸೆಂಬರ್ | 4,25,000 | 2,00,000 | 85,000 | 75,000         | 40,000      |
| ಜನವರಿ    | 4,50,000 | 2,10,000 | 90,000 | 75,000         | 40,000      |
| ಫೆಬ್ರವರಿ | 5,00,000 | 2,25,000 | 85,000 | 60,000         | 40,000      |
| ಮಾರ್ಚ್   | 4,50,000 | 1,60,000 | 80,000 | 60,000         | 40,000      |
| ಏಪ್ರಿಲ್  | 4,00,000 | 1,60,000 | 75,000 | 45,000         | 40,000      |

ಕೆಳಕಂಡ ಮಾಹಿತಿ ಲಭ್ಯವಿದೆ :

- ನಗದು ಮಾರಾಟ ಶೇ. 20 ರಷ್ಟು ಇನ್ನುಳಿದ ಮೊತ್ತ ಮುಂದಿನ 2 ತಿಂಗಳುಗಳಲ್ಲಿ ಸಮಾನ ಕಂತುಗಳಲ್ಲಿ ಸಂಗ್ರಹಿಸಾಗುವುದು.
- ಪೂರೈಕೆದಾರರು ಮರುಪಾವತಿ ಒಂದು ತಿಂಗಳು ಅವಕಾಶ.
- ಮುಂದಿನ ತಿಂಗಳು ಶೇ. 25 ರಷ್ಟು ಕೂಲಿ ಮತ್ತು ಶೇ. 50 ರಷ್ಟು ಉತ್ಪಾದನಾ ವೆಚ್ಚ ಪಾವತಿಸಲಾಗಿವೆ.
- ಆಡಳಿತಾತ್ಮಕ ವೆಚ್ಚಗಳನ್ನು ಅದೇ ತಿಂಗಳಲ್ಲಿ ಪಾವತಿಸಲಾಗುವುದು.
- ಜನವರಿ 1, 2019ರಲ್ಲಿ ನಗದು ಉಳಿಕೆ ರೂ. 25,000 ಇರುತ್ತದೆ.

ಜನವರಿಯಿಂದ ಏಪ್ರಿಲ್‌ವರೆಗಿನ ನಾಲ್ಕು ತಿಂಗಳ ನಗದು ಅಂದಾಜು ಪಟ್ಟಿ ತಯಾರಿಸಿ.



12. The ABC company's financial statements contain the following information:

| Particulars           | 31 <sup>st</sup> March 2019 |
|-----------------------|-----------------------------|
| Cash                  | 1,60,000                    |
| Sundry debtors        | 4,00,000                    |
| Temporary investments | 3,20,000                    |
| Stock                 | 21,60,000                   |
| Prepaid expenses      | 12,000                      |
| Total current assets  | <u>30,52,000</u>            |
| Total assets          | <u>64,00,000</u>            |
| Current liabilities   | <u>8,00,000</u>             |
| 10% debentures        | 16,00,000                   |
| Equity share capital  | 20,00,000                   |
| Retained earnings     | 8,12,000                    |

Statement of profit for the year ended 31<sup>st</sup> March 2019.

|                          | Rs.              |
|--------------------------|------------------|
| Sales                    | 40,00,000        |
| Less: Cost of goods sold | 28,00,000        |
| Interest                 | <u>1,60,000</u>  |
|                          | 29,60,000        |
| Net profit               | <u>10,40,000</u> |
| Less: Tax @ 50%          | 5,20,000         |
|                          | <u>5,20,000</u>  |

Dividend declared on equity shares Rs. 2,20,000.

From the above figures, calculate

- Current ratio
- Acid test ratio.
- Debt equity ratio
- Interest coverage ratio.
- Net profit ratio.
- Return on capital employed.
- Stock turnover ratio.
- Assets turnover ratio.

## Q.P. Code – 53507

ABC ಕಂಪನಿಯ ಹಣಕಾಸಿನ ವಿವರಗಳು ಈ ಅಂಶಗಳನ್ನು ನೀಡಿದೆ :

| ವಿವರಗಳು             | 31 ಮಾರ್ಚ್ 2019 |
|---------------------|----------------|
| ನಗದು                | 1,60,000       |
| ಋಣಿಗಳು              | 4,00,000       |
| ತಾತ್ಕಾಲಿಕ ಹೂಡಿಕೆಗಳು | 3,20,000       |
| ದಾಸ್ತಾನು            | 21,60,000      |
| ಮುಂಗಡ ವೆಚ್ಚಗಳು      | 12,000         |
| ಒಟ್ಟು ಚರ ಆಸ್ತಿಗಳು   | 30,52,000      |
| ಒಟ್ಟು ಆಸ್ತಿಗಳು      | 64,00,000      |
| ಚರ ಹೊಂದಾಣಿಕೆಗಳು     | 8,00,000       |
| ಶೇ. 10 ಸಾಲಪತ್ರಗಳು   | 16,00,000      |
| ಈಕ್ವಿಟಿ ಶೇರು ಬಂಡವಾಳ | 20,00,000      |
| ಆಳಿಕೆ ಆದಾಯ          | 8,12,000       |

ಲಾಭದ ಸ್ಟೇಟ್‌ಮೆಂಟ್ 31 ಮಾರ್ಚ್ 2019ಕ್ಕೆ ಕೊನೆಗೊಂಡಂತೆ :

|                                  | ರೂ.       |
|----------------------------------|-----------|
| ಮಾರಾಟ                            | 40,00,000 |
| Less: ಮಾರಾಟ ಹೊಂದಿದ ವಸ್ತುಗಳ ವೆಚ್ಚ | 28,00,000 |
| ಬಡ್ಡಿ                            | 1,60,000  |
| ನಿವ್ವಳ ಲಾಭ                       | 10,40,000 |
| Less: ತೆರಿಗೆ @ 50%               | 5,20,000  |
|                                  | 5,20,000  |

ಈಕ್ವಿಟಿ ಶೇರುಗಳ ಮೇಲೆ ಲಾಭಾಂಶ ರೂ. 2,20,000 ನೀಡಲು ನಿರ್ಧರಿಸಲಾಗಿದೆ.

ಈ ಮೇಲಿನ ಮಾಹಿತಿಯಿಂದ ಈ ಕೆಳಕಂಡವುಗಳನ್ನು ಕಂಡು ಹಿಡಿಯಿರಿ :

- ಚಾಲ್ತಿ ಪ್ರಮಾಣ
- ದ್ರವ್ಯತೆ ಪರೀಕ್ಷಾ ಪ್ರಮಾಣ
- ಋಣ ಮತ್ತು ಸ್ವಂತ ಬಂಡವಾಳ ಪ್ರಮಾಣ
- ಬಡ್ಡಿ ವ್ಯಾಪ್ತಿ ಪ್ರಮಾಣ
- ನಿವ್ವಳ ಲಾಭ ಪ್ರಮಾಣ
- ಬಂಡವಾಳ ಹೂಡಿಕೆಯ ಪ್ರತಿಫಲ
- ಋಣಿಗಳ ಮಾರಾಟ ಪ್ರಮಾಣ
- ಸ್ಥಿರ ಆಸ್ತಿ ಮಾರಾಟ ಪ್ರಮಾಣ

13. Explain merits and demerits of uniform costing.  
ಏಕರೂಪ ವೆಚ್ಚ ಲೆಕ್ಕಿಸುವಿಕೆಯ ಅನುಕೂಲ ಮತ್ತು ಅನಾನುಕೂಲಗಳನ್ನು ವಿವರಿಸಿ.

**Fifth Semester B.Com. Degree Examination,  
October/November 2019**

(CBCS Scheme)

**Commerce**

**ENTREPRENEURSHIP DEVELOPMENT**

Time : 3 Hours]

[Max. Marks : 90

Instructions to Candidates : Answers should be written full either in English or in Kannada.

SECTION – A/ವಿಭಾಗ - ಎ

Answer any **TEN** questions from the following. Each question carries **2** marks :

(10 × 2 = 20)

ಕೆಳಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) State any four functions of an entrepreneur.  
ಉದ್ಯಮಿಯ ಯಾವುದಾದರೂ ನಾಲ್ಕು ಕಾರ್ಯಗಳನ್ನು ತಿಳಿಸಿ.
- (b) What is a Business plan?  
ವ್ಯವಹಾರ ಯೋಜನೆ ಎಂದರೇನು?
- (c) What is first generation entrepreneur?  
ಪ್ರಥಮ ತಲೆಮಾರಿನ ಉದ್ಯಮಶೀಲ ಎಂದರೆ ಏನು?
- (d) Expand the following :  
ವಿಸ್ತರಿಸಿ ಬರೆಯಿರಿ :
  - (i) S.I.D.B.I.
  - (ii) TECSOK.
- (e) Give the meaning of Competency.  
"ಸಾಮರ್ಥ್ಯ"ದ ಅರ್ಥ ಕೊಡಿ.
- (f) What is meant by Entrepreneurial Behaviour?  
ಔದ್ಯಮೀಯ ನಡವಳಿಗೆ ಎಂದರೇನು?
- (g) State any two differences between 'Manager' and 'Entrepreneur'.  
'ವ್ಯವಸ್ಥಾಪಕ' ಮತ್ತು 'ಉದ್ಯಮಿ' ನಡುವಿನ ಎರಡು ವ್ಯತ್ಯಾಸಗಳನ್ನು ಹೆಸರಿಸಿ.
- (h) What is a Tiny industry?  
ಪುಟ್ಟ ಕೈಗಾರಿಕೆ ಎಂದರೇನು?



## Q.P. Code – 53505

- (i) Give two suggestions for the success of E.D.P.  
ಉದ್ಯಮ ಬೆಳವಣಿಗೆ ಕಾರ್ಯಕ್ರಮದ ಯಶಸ್ಸಿಗೆ ಎರಡು ಸಲಹೆಗಳನ್ನು ನೀಡಿ.
- (j) State the kinds of industrial estates.  
ಕೈಗಾರಿಕಾ ವಸಾಹತುಗಳ ವಿಧಗಳನ್ನು ಹೆಸರಿಸಿ.
- (k) Mention four elements of a business plan.  
ವ್ಯವಹಾರ ಯೋಜನೆಯ ಯಾವುದಾದರೂ ನಾಲ್ಕು ಅಂಶಗಳನ್ನು ಹೆಸರಿಸಿ.
- (l) Name any two institutions which are supporting women entrepreneurs.  
ಮಹಿಳಾ ಉದ್ಯಮಿಗಳಿಗೆ ನೆರವಾಗುವ ಯಾವುದಾದರೂ ಎರಡು ಸಂಸ್ಥೆಗಳನ್ನು ಹೆಸರಿಸಿ.

### SECTION – B/ವಿಭಾಗ – ಬಿ

Answer any **FIVE** questions from the following. Each question carries **5** marks :  
(5 × 5 = 25)

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Explain the role of entrepreneur for economic development.  
ಆರ್ಥಿಕ ಬೆಳವಣಿಗೆಗೆ ಉದ್ಯಮಿಯ ಪಾತ್ರವನ್ನು ವಿವರಿಸಿ.
3. Explain the steps taken by government for supporting women entrepreneurs.  
ಮಹಿಳಾ ಉದ್ಯಮಿಗೆ ನೆರವಾಗಲು ಸರ್ಕಾರ ಕೈಗೊಂಡಿರುವ ಹಂತಗಳನ್ನು ವಿವರಿಸಿ.
4. Explain how to identify self competencies.  
ಸ್ವಸಾಮರ್ಥ್ಯವನ್ನು ಹೇಗೆ ಗುರುತಿಸಬಹುದು ವಿವರಿಸಿ.
5. Write a note on role and relevance of E.D.P.  
ಉದ್ದಿಮೆ ಬೆಳವಣಿಗೆ ಕಾರ್ಯಕ್ರಮದ ಪಾತ್ರ ಮತ್ತು ಪ್ರಸ್ತುತತೆ ಬಗ್ಗೆ ಟಿಪ್ಪಣಿ ಬರೆಯಿರಿ.
6. Briefly explain the marketing aspects of business plan.  
ವ್ಯವಹಾರ ಯೋಜನೆಯ ಮಾರುಕಟ್ಟೆ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
7. Briefly explain the objectives of Industrial Estates.  
ಕೈಗಾರಿಕಾ ವಸಾಹತುಗಳ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
8. Briefly explain the remedial measures to overcome the problems faced by small scale industries.  
ಸಣ್ಣ ಪ್ರಮಾಣದ ಕೈಗಾರಿಕೆಗಳ ಸಮಸ್ಯೆಗಳನ್ನು ನಿವಾರಿಸಲು ಪರಿಹಾರ ಮಾರ್ಗಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

SECTION – C / ವಿಭಾಗ – ಸಿ

Answer any **THREE** questions. Each question carries **15** marks : (3 × 15 = 45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

9. Briefly explain the qualities required for an entrepreneur.  
ಉದ್ದಿಮೆದಾರನಿಗೆ ಇರಬೇಕಾದ ಗುಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
10. Explain the institutional support given to women entrepreneurs.  
ಮಹಿಳಾ ಉದ್ದಿಮೆದಾರರಿಗೆ ನೆರವು ನೀಡುವ ಸಂಸ್ಥೆಗಳನ್ನು ವಿವರಿಸಿ.
11. Briefly explain the different aspects of a business plan.  
ವ್ಯವಹಾರ ಯೋಜನೆಯ ವಿವಿಧ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
12. Explain the problems in conducting EDP and give suggestions to make EDP successful.  
ಉದ್ದಿಮೆ ಬೆಳವಣಿಗೆ ಕಾರ್ಯಕ್ರಮ ನಡೆಸಲು ಇರುವ ಸಮಸ್ಯೆಗಳನ್ನು ವಿವರಿಸಿ. ಅದನ್ನು ಯಶಸ್ವಿಗೊಳಿಸಲು ಸಲಹೆಗಳನ್ನು ನೀಡಿ.
13. Briefly explain the role and importance of small scale industries in the development of Indian economy.  
ಇಂಡಿಯಾದ ಆರ್ಥಿಕ ಬೆಳವಣಿಗೆಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳ ಪಾತ್ರ ಮತ್ತು ಪ್ರಾಮುಖ್ಯತೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

**Fifth Semester B.Com. Degree Examination,  
October/November 2019**

(CBCS Scheme)

**Commerce**

**FINANCIAL MANAGEMENT**

Time : 3 Hours]

[Max. Marks : 90

Instructions to Candidates : Answer should be written completely either in Kannada or English.

SECTION – A/ವಿಭಾಗ - ಎ

Answer any **TEN** sub-questions. Each sub-question carries **2** marks :

(10 × 2 = 20)

ಕೆಳಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೆ 2 ಅಂಕಗಳು :

1. (a) Define corporate finance.  
ಕಂಪನಿಯ ಹಣಕಾಸಿನ ವ್ಯಾಖ್ಯೆ ನೀಡಿ.
- (b) What is meant by profit maximization?  
ಲಾಭದ ಗರಿಷ್ಠೀಕರಣ ಎಂದರೇನು?
- (c) What is time value of money?  
ಸಮಯ ಹಣದ ಮೌಲ್ಯ ಎಂದರೇನು?
- (d) State any four short term source of finance.  
ಅಲ್ಪಾವಧಿ ಹಣಕಾಸಿನ ಯಾವುದಾದರೂ ನಾಲ್ಕು ಮೂಲಗಳನ್ನು ತಿಳಿಸಿ.
- (e) Sales Rs. 7,50,000, variable cost Rs. 4,20,000 and fixed cost of Rs. 60,000 it has a debt of Rs. 4,50,000 at 9%. What is EBIT?  
ಮಾರಾಟ ರೂ. 7,50,000 ಬದಲಾಗುವ ವೆಚ್ಚ ರೂ. 4,20,000 ಸ್ಥಿರ ವೆಚ್ಚ ರೂ. 60,000, ಸಾಲ ರೂ. 4,50,000. ಶೇ. 9ರ ಬಡ್ಡಿಯಂತೆ ಆಗಿದ್ದಾಗ EBIT ಕಂಡು ಹಿಡಿಯಿರಿ.
- (f) What is capital budgeting?  
ಬಂಡವಾಳದ ಆಯ ವ್ಯಯ ಎಂದರೇನು?
- (g) A project requires an initial investment of Rs. 5,20,000 and yields an annual cash inflow of Rs. 1,40,000 for 8 years. What is the payback period?  
ಒಂದು ಯೋಜನೆ ಬೇಕಾಗುವ ಹೂಡಿಕೆ ರೂ. 5,20,000 ಆದರೆ ವಾರ್ಷಿಕ ನಗದು ಆಗಮನ ರೂ. 1,40,000 ರಂತೆ 8 ವರ್ಷಗಳು ನೀಡುತ್ತದೆ. ಈ ಯೋಜನೆಯ ಬಂಡವಾಳ ಮರುಪಾವತಿ ಅವಧಿಯನ್ನು ಕಂಡು ಹಿಡಿಯಿರಿ.



## Q.P. Code – 53503

- (h) What is bonus share?  
ಬೋನಸ್ ಷೇರುಗಳು ಎಂದರೇನು?
- (i) What is scrip dividend?  
ವಾಗ್ಡನ್ ಪತ್ರ ಲಾಭಾಂಶ ಎಂದರೇನು?
- (j) What is working capital?  
ಕಾರ್ಯವಾಹಿ ಬಂಡವಾಳ ಎಂದರೇನು?
- (k) What is meant by bills purchasing?  
ಹುಂಡಿಗಳ ಕೊಳ್ಳುವಿಕೆ ಎಂದರೇನು?
- (l) Mr. A invests Rs. 10,000 for 3 years in a savings bank account that pays 10% interest per annum. Calculate the future value.  
ಮಿ. A ರವರು ರೂ. 10,000ವನ್ನು ಮೂರು ವರ್ಷದ ಅವಧಿಗೆ ಉಳಿತಾಯ ಖಾತೆಯಲ್ಲಿ ಶೇ. 10ರ ಬಡ್ಡಿಯಂತೆ ಹೂಡಿಕೆ ಮಾಡಿದರೆ ಅವಧಿಯ ಅಂತ್ಯದಲ್ಲಿ ಬರುವ ಭವಿಷ್ಯದ ಮೌಲ್ಯವನ್ನು ಕಂಡು ಹಿಡಿಯಿರಿ.

### SECTION – B/ವಿಭಾಗ – ಬಿ

Answer any **FIVE** questions. Each question carries 5 marks : (5 × 5 = 25)

ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Explain briefly the scope of financial management.  
ಹಣಕಾಸು ನಿರ್ವಹಣೆಯ ವ್ಯಾಪ್ತಿಯನ್ನು ಸಂಕ್ಷಿಪ್ತವಾಗಿ ವಿವರಿಸಿ.
3. Explain briefly the steps of financial plan.  
ಹಣಕಾಸು ಯೋಜನೆಯ ಹಂತಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
4. Find out the present value of annuity receipt of Rs. 5,000 received for 5 years at the rate of 9% discount rate.  
ರೂ. 5,000 ಗಂತೆ ಪ್ರತಿ ವರ್ಷಕ್ಕೆ ಶೇ. 9ರ ಸೋಡಿ ದರದಂತೆ 5 ವರ್ಷಗಳಿಗೆ ಪಡೆಯಬಹುದಾದ ಹಣದ ಪ್ರಸ್ತುತ ಮೌಲ್ಯವನ್ನು ಕಂಡು ಹಿಡಿಯಿರಿ.
5. A firm has sales of Rs. 37,50,000, variable cost of Rs. 22,00,000 and fixed cost of Rs. 5,50,000. It has a debt of Rs. 25,00,000 at 8% and equity of Rs. 30,00,000.  
Calculate operating leverage and financial leverage.  
ಒಂದು ಸಂಸ್ಥೆಯ ಮಾರಾಟವು ರೂ. 37,50,000, ಚರ ವೆಚ್ಚ ರೂ. 22,00,000 ಮತ್ತು ಸ್ಥಿರ ವೆಚ್ಚ ರೂ. 5,50,000. ಶೇ. 8 ರಂತೆ ರೂ. 25,00,000 ಸಾಲ ಹಾಗೂ ರೂ. 30,00,000 ಶೇರು ಬಂಡವಾಳವನ್ನು ಹೊಂದಿರುತ್ತದೆ.  
ಈ ಸಂಸ್ಥೆಯ ಕ್ರಿಯಾಸಕ್ತ ಸನ್ನೆಯ ಕ್ರಿಯೆ, ಹಣಕಾಸಿನ ಸನ್ನೆಯ ಕ್ರಿಯೆಯನ್ನು ಕಂಡು ಹಿಡಿಯಿರಿ.

6. A company requires an investment of Rs. 10,00,000 and has scrap value of Rs. 60,000 after five years. It is expected to yield profits after depreciation and after taxes during the four years amounting to Rs. 1,20,000, Rs. 1,80,000, Rs. 1,50,000 and Rs. 60,000. Calculate Average rate of return on the investment.  
 ಒಂದು ಸಂಸ್ಥೆಯ ಹೂಡಿಕೆಗೆ ರೂ. 10,00,000 ಮತ್ತು ಅದರ ಶೇಷ ಬೆಲೆ ರೂ. 60,000, ಅದರ ಸವಕಳಿ ಮತ್ತು ತೆರಿಗೆ ನಂತರದ 4 ವರ್ಷಗಳ ಆದಾಯವು ರೂ. 1,20,000, ರೂ. 1,80,000, ರೂ. 1,50,000 ಮತ್ತು ರೂ. 60,000 ಕ್ರಮವಾಗಿ ಆಗಿರುತ್ತದೆ. ಸರಾಸರಿ ವಾಪಸಾತಿ ದರವನ್ನು ಕಂಡು ಹಿಡಿಯಿರಿ.
7. Briefly explain the types of dividend policy.  
 ಲಾಭಾಂಶ ನೀತಿಯ ವಿವಿಧ ಬಗೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
8. Briefly explain the types of working capital.  
 ಚರ ಬಂಡವಾಳದ ವಿಧಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

SECTION – C/ವಿಭಾಗ - ಸಿ

Answer any **THREE** questions. Each question carries **15** marks : (3 × 15 = 45)  
 ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

9. Explain the functions of financial management.  
 ಹಣಕಾಸು ನಿರ್ವಹಣೆಯ ಕಾರ್ಯಗಳನ್ನು ವಿರಿಸಿ.
10. The capital structure of a company consists of an ordinary share capital of Rs. 5,00,000 (Rs. 100 per share) it wishes to rise further capital of Rs. 3,00,000 for modernization plans. The company plans on the following financing schemes.  
 (a) All equity shares.  
 (b) Rs. 1,00,000 in equity shares and Rs. 2,00,000 in debentures at 10% p.a.  
 (c) All debt at 10% p.a.  
 (d) Rs. 1,00,000 in equity shares and Rs. 2,00,000 in preference share capital with rate of dividend at 8% p.a.

Company estimates EBIT at Rs. 1,50,000. The corporate tax is 50%. Calculate EPS in each case. Give a comment as to which capital structure is suitable.

ಕಂಪನಿಯ ಬಂಡವಾಳ ರಚನೆಯಲ್ಲಿ ಶೇರು ಬಂಡವಾಳ ರೂ. 5,00,000 (ರೂ. 100 ಒಂದು ಷೇರಿಗೆ) ಹೊಂದಿದ್ದು ಯೋಜನೆಯ ಆಧುನೀಕರಣಕ್ಕೆ ರೂ. 3,00,000ವನ್ನು ಈ ಕೆಳಗಿನ ಯೋಜನೆಗಳ ಮೂಲಕ ಪಡೆಯಬಹುದಾಗಿದೆ :

- (a) ಎಲ್ಲವೂ ಸಾಮಾನ್ಯ ಶೇರುಗಳಿಂದ  
 (b) ರೂ. 1,00,000 ಸಾಮಾನ್ಯ ಶೇರುಗಳು ಮತ್ತು ರೂ. 2,00,000 ಸಾಲ ಪತ್ರಗಳು ಶೇ. 10 ರಂತೆ ವರ್ಷಕ್ಕೆ  
 (c) ಎಲ್ಲವೂ ಶೇ. 10 ರಂತೆ ವರ್ಷಕ್ಕೆ ಸಾಲದ ಮೂಲಕ  
 (d) ರೂ. 1,00,000 ಸಾಮಾನ್ಯ ಶೇರುಗಳು ಮತ್ತು ರೂ. 2,00,000 ಆದ್ಯತಾ ಶೇರುಗಳು ಶೇ. 8ರ ಲಾಭಾಂಶದಂತೆ

ಕಂಪನಿಯ EBIT ರೂ. 1,50,000. ಕಂಪನಿ ತೆರಿಗೆ ಶೇ. 50 ರಂತೆ ಪ್ರತಿ ಯೋಜನೆಯ EPS ಅನ್ನು ಕಂಡು ಹಿಡಿದು, ಸೂಕ್ತ ಬಂಡವಾಳ ರಚನೆಯ ಯೋಜನೆಯನ್ನು ತಿಳಿಸಿ.

## Q.P. Code – 53503

11. The firm has two mutually exclusive projects of X and Y. The details of which are :

|                                 | Project X | Project Y | PV discounting factor at 10% |
|---------------------------------|-----------|-----------|------------------------------|
| Investment                      | 7,00,000  | 7,00,000  | 1,000                        |
| Cash flow: 1 <sup>st</sup> year | 1,00,000  | 5,00,000  | 0.909                        |
| 2 <sup>nd</sup> year            | 2,00,000  | 4,00,000  | 0.826                        |
| 3 <sup>rd</sup> year            | 3,00,000  | 2,00,000  | 0.751                        |
| 4 <sup>th</sup> year            | 4,50,000  | 1,00,000  | 0.683                        |
| 5 <sup>th</sup> year            | 6,00,000  | 1,00,000  | 0.621                        |

Comment and suggest which project is profitable by using NPV, profitability index and discounted payback period at 10% discounting factor.

ಪರಸ್ಪರ ವೈಶಿಷ್ಟ್ಯವಿರುವ X ಮತ್ತು Y ಎಂಬ ಎರಡು ಯೋಜನೆಗಳನ್ನು ಸಂಸ್ಥೆಯು ಹೊಂದಿದ್ದು ಅದರ ವಿವರಗಳು ಈ ಕೆಳಕಂಡಂತಿವೆ :

|                      | ಯೋಜನೆ X  | ಯೋಜನೆ Y  | ಸೋಡಿಯ ಅಂಶ ಶೇ 10% |
|----------------------|----------|----------|------------------|
| ಹೂಡಿಕೆಗಳು            | 7,00,000 | 7,00,000 | 1,000            |
| ಹಣದ ಹರಿವು : 1ನೇ ವರ್ಷ | 1,00,000 | 5,00,000 | 0.909            |
| 2ನೇ ವರ್ಷ             | 2,00,000 | 4,00,000 | 0.826            |
| 3ನೇ ವರ್ಷ             | 3,00,000 | 2,00,000 | 0.751            |
| 4ನೇ ವರ್ಷ             | 4,50,000 | 1,00,000 | 0.683            |
| 5ನೇ ವರ್ಷ             | 6,00,000 | 1,00,000 | 0.621            |

ಈ ಯೋಜನೆಗಳನ್ನು NPV ಪದ್ಧತಿ, ಲಾಭದಾಯಕತೆ ಸೂಚ್ಯಂಕ ಪದ್ಧತಿ ಮತ್ತು ಶೇ. 10 ಸೋಡಿಯ ಮರುಪಾವತಿ ಅವಧಿಯಲ್ಲಿ ಲೆಕ್ಕ ಹಾಕಿ ಸೂಕ್ತವಾದುದನ್ನು ಸೂಚಿಸಿ.

12. Explain the determinants of dividend policy.

ಲಾಭಾಂಶ ನೀತಿಯನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿ.

13. Explain the sources of working capital.

ಚರ ಬಂಡವಾಳದ ಮೂಲಗಳನ್ನು ವಿವರಿಸಿ.



**Fifth Semester B.Com. Degree Examination,  
October/November 2019**

(CBCS Scheme)

**Commerce**

**Paper 5.4 – INTERNATIONAL BUSINESS**

Time : 3 Hours]

[Max. Marks : 90

Instructions to Candidates : Answers should be written completely either in English or in Kannada.

SECTION – A/ವಿಭಾಗ – ಎ

Answer any **TEN** of the following sub-questions. Each sub-question carries **2** marks : **(10 × 2 = 20)**

ಕೆಳಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Define international business.  
ಅಂತರಾಷ್ಟ್ರೀಯ ವ್ಯವಹಾರ ವ್ಯಾಖ್ಯಾನಿಸಿ.
- (b) What is ethnocentric approach?  
ಜನಾಂಗ ಕೇಂದ್ರೀಯ ಅಧ್ಯಯನ ಎಂದರೇನು?
- (c) What is franchising?  
ಅಧಿಕೃತ ಹಕ್ಕು ನೀಡುವಿಕೆ ಎಂದರೇನು?
- (d) Name any four Indian MNC's operating in India.  
ಭಾರತ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾವುದಾದರೂ ನಾಲ್ಕು ಭಾರತೀಯ ಬಹುರಾಷ್ಟ್ರೀಯ ಕಂಪನಿಗಳನ್ನು ಹೆಸರಿಸಿ.
- (e) What is Globalization?  
ಜಾಗತೀಕರಣ ಎಂದರೇನು?
- (f) State any two features of Globalization.  
ಜಾಗತೀಕರಣದ ಯಾವುದಾದರೂ ಎರಡು ಲಕ್ಷಣಗಳನ್ನು ತಿಳಿಸಿ.
- (g) What is international company?  
ಅಂತರಾಷ್ಟ್ರೀಯ ಕಂಪನಿ ಎಂದರೇನು?
- (h) What do you mean by marketing intelligence?  
ಮಾರುಕಟ್ಟೆ ಶಾಸ್ತ್ರದ ಜ್ಞಾನ ಎಂದರೇನು?

## Q.P. Code - 53504

- (i) List out any two sources of international marketing research.  
ಅಂತರಾಷ್ಟ್ರೀಯ ಮಾರುಕಟ್ಟೆ ಶಾಸ್ತ್ರ ಸಂಶೋಧನೆಯ ಯಾವುದಾದರೂ ಎರಡು ಮೂಲಗಳನ್ನು ಪಟ್ಟಿ ಮಾಡಿ.
- (j) What is meant by EXIM policy?  
ಆಮದು-ರಫ್ತು ನೀತಿ ಎಂದರೇನು?
- (k) What is Export trade?  
ರಫ್ತು ವ್ಯಾಪಾರ ಎಂದರೇನು?
- (l) Name the different kinds/types of MNC's.  
ಬಹುರಾಷ್ಟ್ರೀಯ ಕಂಪನಿಯ ವಿಧಗಳು/ಬಗೆಗಳನ್ನು ಹೆಸರಿಸಿ.

### SECTION - B/ವಿಭಾಗ - ಬಿ

Answer any **FIVE** questions. Each question carries **5** marks :

(5 × 5 = 25)

ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Briefly explain the features of international business.  
ಅಂತರಾಷ್ಟ್ರೀಯ ವ್ಯವಹಾರದ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
3. Briefly explain the stages of Globalization.  
ಜಾಗತೀಕರಣದ ಹಂತಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
4. Write a short note on role of MNC's in Indian business.  
ಭಾರತೀಯ ವ್ಯವಹಾರದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪಾತ್ರವನ್ನು ಕುರಿತು ಸಂಕ್ಷಿಪ್ತವಾಗಿ ಟಿಪ್ಪಣಿ ಬರೆಯಿರಿ.
5. Discuss briefly recent developments in international business.  
ಅಂತರಾಷ್ಟ್ರೀಯ ವ್ಯವಹಾರದ ಇತ್ತೀಚಿನ ಬೆಳವಣಿಗೆಗಳನ್ನು ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿ.
6. State the objectives of international marketing research.  
ಅಂತರಾಷ್ಟ್ರೀಯ ಮಾರುಕಟ್ಟೆ ಶಾಸ್ತ್ರ ಸಂಶೋಧನೆಯ ಉದ್ದೇಶಗಳನ್ನು ತಿಳಿಸಿ.
7. State the different/various steps involved in import trade.  
ಆಮದು ವ್ಯಾಪಾರದಲ್ಲಿನ ವಿವಿಧ ಹಂತಗಳನ್ನು ಪಟ್ಟಿ ಮಾಡಿ ಬರೆಯಿರಿ.
8. Distinguish between domestic company and foreign company.  
ಸ್ಥಳೀಯ ಕಂಪನಿ ಮತ್ತು ವಿದೇಶೀ ಕಂಪನಿಯ ನಡುವಿನ ವ್ಯತ್ಯಾಸ ತಿಳಿಸಿ.

SECTION – C/ವಿಭಾಗ - ಸಿ

Answer any **THREE** questions. Each question carries **15** marks :

(3 × 15 = 45)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

9. Explain the theories of international trade.  
ಅಂತರಾಷ್ಟ್ರೀಯ ವ್ಯಾಪಾರದ ಸಿದ್ಧಾಂತಗಳನ್ನು ವಿವರಿಸಿ.
10. Explain the advantages and disadvantages of MNC's to home country.  
ಬಹುರಾಷ್ಟ್ರೀಯ ಕಂಪನಿಗಳಿಂದ ಸ್ವದೇಶಕ್ಕೆ ಆಗಬಹುದಾದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ವಿವರಿಸಿ.
11. What is international marketing information system? Explain its advantages.  
ಅಂತರಾಷ್ಟ್ರೀಯ ಮಾರುಕಟ್ಟೆಶಾಸ್ತ್ರ ಮಾಹಿತಿ ವ್ಯವಸ್ಥೆ ಎಂದರೇನು? ಅದರ ಅನುಕೂಲಗಳನ್ನು ವಿವರಿಸಿ.
12. Explain the manifestation of Globalization.  
ಜಾಗತೀಕರಣದ ಕುರುಹುಗಳನ್ನು ಕುರಿತು ವಿವರಿಸಿ.
13. Explain the procedure and documentation of export trade.  
ರಫ್ತು ವ್ಯಾಪಾರದ ಕ್ರಮಾನುಗತ ಮತ್ತು ಅಗತ್ಯವಾದ ದಾಖಲೆಗಳನ್ನು ಕುರಿತು ವಿವರಿಸಿ.



**Fifth Semester B.Com. Degree Examination,  
October/November 2019**

(CBCS – Semester Scheme)

**Commerce**

**Paper I — INCOME TAX – I**

Time : 3 Hours]

[Max. Marks : 90

Instructions to Candidates : Answer should be written completely either in English or in Kannada.

SECTION – A/ವಿಭಾಗ - ಎ

Answer any **TEN** of the following sub-questions. Each question carries **2** marks :  
(10 × 2 = 20)

ಈ ಕೆಳಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) What do you mean by canon of productivity?  
ಕ್ಯಾನನ್ ಆಫ್ ಪ್ರೊಡಕ್ಟಿವಿಟಿ (ಉತ್ಪಾದಕ ತೆರಿಗೆ ತತ್ವ) ಎಂದರೇನು?
- (b) What is Revenue expenditure? Give two examples.  
ವರಮಾನ ವೆಚ್ಚ ಎಂದರೇನು? ಎರಡು ಉದಾಹರಣೆ ನೀಡಿ.
- (c) State any four exceptions to the rule “Income of the previous year is taxable in the next Assessment Year”.  
“ಹಿಂದಿನ ವರ್ಷ ಗಳಿಸಿದ ಆದಾಯದ ಮೇಲೆ ನಂತರದ ತೆರಿಗೆ ವರ್ಷದಲ್ಲಿ ತೆರಿಗೆ ವಿಧಿಸಲಾಗುತ್ತದೆ” ಈ ನಿಯಮಕ್ಕೆ ವಿರುದ್ಧವಾದ ನಾಲ್ಕು ಉದಾಹರಣೆಗಳನ್ನು ಹೆಸರಿಸಿ.
- (d) Who is an “Assessee-in-default”?  
ತಪ್ಪಿತಸ್ಥ ತೆರಿಗೆದಾರ ಎಂದರೆ ಯಾರು?
- (e) Mention any four exempted incomes U/S 10 of the Income Tax Act 1961.  
ಆದಾಯ ತೆರಿಗೆ ಕಾಯಿದೆ 1961 ಸೆಕ್ಷನ್ 10 ಅಡಿಯಲ್ಲಿ ಬರುವ ಯಾವುದಾದರೂ ನಾಲ್ಕು ತೆರಿಗೆ ಮುಕ್ತ ಆದಾಯಗಳನ್ನು ತಿಳಿಸಿ.
- (f) Expand :  
ವಿಸ್ತರಿಸಿ :
  - (i) CBDI
  - (ii) A.O.
  - (iii) PAN
  - (iv) ITO

**Q.P. Code – 53501**

- (g) Distinguish between RPF and URPF any two.  
ಮಾನ್ಯತೆ ಪಡೆದ ಭವಿಷ್ಯ ನಿಧಿ ಹಾಗೂ ಮಾನ್ಯತೆ ಪಡೆಯದ ಭವಿಷ್ಯ ನಿಧಿ ನಡುವಿನ ಎರಡು ವ್ಯತ್ಯಾಸಗಳನ್ನು ತಿಳಿಸಿ.
- (h) Dr. Kumar started business on 1.1.2019, determine previous year and Assessment year.  
ಡಾ. ಕುಮಾರ್‌ರವರು 1.1.2019 ರಂದು ವ್ಯಾಪಾರ ಪ್ರಾರಂಭಿಸಿದ್ದಾರೆ. ಈ ಚಟುವಟಿಕೆಗೆ ಆದಾಯ ವರ್ಷ ಮತ್ತು ತೆರಿಗೆ ವರ್ಷ ನಿರ್ಧರಿಸಿ.
- (i) A private company employee receives Rs. 10,40,000 as his 1/2 of the commuted pension. Compute the amount of commuted pension taxable if he does not receives gratuity.  
ಒಂದು ಖಾಸಗಿ ಕಂಪನಿಯ ನೌಕರನು ರೂ. 10,40,000ಗಳನ್ನು ತನ್ನ 1/2ನೇ ಭಾಗದ ನಿವೃತ್ತಿ ವೇತನವನ್ನು ಪರಿವರ್ತಿಸಿ ಪಡೆದಿದ್ದಾರೆ. ಒಂದು ವೇಳೆ ನೌಕರನು ಗ್ರಾಚ್ಯುಯಿಟಿ ಪಡೆಯದ ಇದ್ದಲ್ಲಿ ತೆರಿಗೆ ಒಳಪಡುವ ಪರಿವರ್ತಿತ ನಿವೃತ್ತಿ ವೇತನ ಕಂಡು ಹಿಡಿಯಿರಿ.
- (j) Mention any four perquisites which are taxable only in case of specified assessee.  
ನಿರ್ದಿಷ್ಟ ನೌಕರರ ಅಡಿಯಲ್ಲಿ ತೆರಿಗೆಗೆ ಒಳಪಡುವ ಯಾವುದಾದರೂ ನಾಲ್ಕು ಉಪಲಬ್ಧಿಗಳನ್ನು ಹೆಸರಿಸಿ.
- (k) How do you treat “rental income from temporary hutment”?  
ಹಂಗಾಮಿ ಗುಡಿಸಲಿನಿಂದ ಗಳಿಸಿದ ಬಾಡಿಗೆ ಆದಾಯವನ್ನು ಹೇಗೆ ಪರಿಗಣಿಸುವಿರಿ?
- (l) Who is a deemed owner of H.P.? Give two examples.  
ಓನರ್ ಎಂದರೆ ಯಾರು? ಎರಡು ಉದಾಹರಣೆ ಕೊಡಿ.

**SECTION – B/ವಿಭಾಗ – ಬಿ**

Answer any **FIVE** of the following questions. Each question carries **5** marks :  
(5 × 5 = 25)

ಕೆಳಕಂಡ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Explain the deductions allowed U/S 16 of the Income Tax Act 1961.  
ಆದಾಯ ತೆರಿಗೆ ಕಾಯಿದೆ 1961 ಸೆಕ್ಷನ್ 16ರ ಅಡಿಯಲ್ಲಿ ನೀಡಬಹುದಾದ ಕಡಿತಗಳನ್ನು ವಿವರಿಸಿ.
3. State with reasons whether the following incomes are agricultural or non-agricultural incomes :
- (a) Income from the sale of trees from the forests.  
(b) Income from the sale of dried tobacco leaves.  
(c) Income from the sale of ginned cotton.  
(d) Sale of standing crop by a cultivator.  
(e) Income from the sale of earth for brick making.

ಕೆಳಕಂಡ ಆದಾಯವನ್ನು ಕೃಷಿ ಅಥವಾ ಕೃಷಿಯೇತರ ಆದಾಯ ಎಂಬುದನ್ನು ಕಾರಣದೊಂದಿಗೆ ವಿವರಿಸಿ :

- (a) ಅರಣ್ಯದಲ್ಲಿ ಬೆಳೆದ ಮರಗಳ ಮಾರಾಟದಿಂದ ಗಳಿಸಿದ ಆದಾಯ.
- (b) ಒಣಗಿದ ಹೊಗೆಸೊಪ್ಪಿನ ಮಾರಾಟದಿಂದ ಗಳಿಸಿದ ಆದಾಯ.
- (c) ಜಿನ್ಡ/ಸಂಕ್ರಿಸಿಜ ಹತ್ತಿ ಮಾರಾಟದಿಂದ ಗಳಿಸಿದ ಆದಾಯ.
- (d) ಬೆಳೆದ ಬೆಳೆಯನ್ನು ಮಾರಾಟ ಮಾಡಿ ಗಳಿಸಿದ ಆದಾಯ.
- (e) ಇಟ್ಟಿಗೆ ತಯಾರಿಸಲು ಮಣ್ಣು ಮಾರಾಟ ಮಾಡಿ ಗಳಿಸಿದ ಆದಾಯ.

4. Explain any five functions of Income Tax Authorities.

ಆದಾಯ ತೆರಿಗೆ ಅಧಿಕಾರಿಗಳ ಯಾವುದಾದರೂ ಐದು ಕರ್ತವ್ಯಗಳನ್ನು ವಿವರಿಸಿ.

5. Manohar, a citizen of India went to England on 2.10.2012 for higher studies for a period of two years. After he came back, he was employed in a company in India. The company sent him for 6 months training to Germany on 1.3.2015. He was transferred to the company's Head office in New York on 15.8.2016.

However, he left India on 2.10.2016 and reported for duty on 5.10.2016.

He visited India during the month of November and December 2017. The company transferred him back to his original post in India and he returned to India on 26.1.2018. Determine his residential status for the A.Y. 2019-20.

ಮನೋಹರ್‌ರವರು ಭಾರತೀಯ ಪ್ರಜೆಯಾಗಿದ್ದು ಉನ್ನತ ಶಿಕ್ಷಣಕ್ಕಾಗಿ ಎರಡು ವರ್ಷದ ಅವಧಿಗೆ ಇಂಗ್ಲೆಂಡ್‌ಗೆ ದಿನಾಂಕ 2.10.2012 ರಂದು ತೆರಳಿದ್ದಾರೆ. ವಾಪಾಸ್ ಬಂದ ನಂತರ ಭಾರತದಲ್ಲಿ ಕಂಪನಿಯೊಂದರ ಉದ್ಯೋಗಿಯಾಗಿ ಸೇರಿದ್ದಾರೆ. ಕಂಪನಿಯು ತರಬೇತಿಗಾಗಿ 6 ತಿಂಗಳ ಅವಧಿಗೆ ಜರ್ಮನಿಗೆ ದಿನಾಂಕ 1.3.2015 ರಂದು ಕಳುಹಿಸಿ ಕೊಟ್ಟಿದೆ. ದಿನಾಂಕ 15.08.2016 ರಂದು ನ್ಯೂಯಾರ್ಕ್‌ನಲ್ಲಿರುವ ಕೇಂದ್ರ ಕಛೇರಿಗೆ ಅವರನ್ನು ವರ್ಗಾಯಿಸಲಾಗಿದೆ.

ಆದರೆ ಅವರು ದಿನಾಂಕ 2.10.2016 ರಂದು ಭಾರತದಿಂದ ಹೊರಟು ದಿನಾಂಕ 5.10.2016 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ.

ನವೆಂಬರ್ ಮತ್ತು ಡಿಸೆಂಬರ್ 2017ರಲ್ಲಿ ಭಾರತಕ್ಕೆ ಬಂದಿರುತ್ತಾರೆ. ನಂತರ ಕಂಪನಿಯು ಅವರನ್ನು ಭಾರತದಲ್ಲಿರುವ ಮೊದಲಿನ ಉದ್ಯೋಗಕ್ಕೆ ವರ್ಗಾವಣೆ ಮಾಡಿದ್ದು ದಿನಾಂಕ 26.1.2018 ರಂದು ಭಾರತಕ್ಕೆ ವಾಪಸಾಗಿದ್ದಾರೆ. 2019-20ನೇ ತೆರಿಗೆ ವರ್ಷಕ್ಕೆ ಅವರ ವಾಸದ ನೆಲೆಯನ್ನು ಕಂಡು ಹಿಡಿಯಿರಿ.



**Q.P. Code – 53501**

6. Murthy retires from service on December 10, 2018 after rendering service of 32 years 5 months from ABC Ltd. He is not covered by the Payment of Gratuity Act 1972 and receives Rs. 2,50,000 as gratuity. His monthly basic salary was Rs. 15,000 p.m. and D.A. 20% of basic pay (treated as part of salary for retirement benefits).

Compute taxable amount of Gratuity for the AY 2019-20.

ಮೂರ್ತಿರವರು ಡಿಸೆಂಬರ್ 10, 2018 ರಂದು 32 ವರ್ಷ 05 ತಿಂಗಳು ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ. ABC ಲಿ. ಕಂಪನಿಯಿಂದ ಅವರು ಗ್ರಾಚ್ಯುಯಿಟಿ ಕಾಯಿದೆ 1972 ಅಡಿಯಲ್ಲಿ ಒಳಪಟ್ಟಿರುವುದಿಲ್ಲ ಮತ್ತು ಗ್ರಾಚ್ಯುಯಿಟಿ ಮೊತ್ತ ರೂ. 2,50,000 ಪಡೆದಿರುತ್ತಾರೆ. ಅವರ ಮಾಸಿಕ ವೇತನ ರೂ. 15,000 ಮತ್ತು ತುಟ್ಟಿ ಭತ್ಯೆ ಮೂಲ ವೇತನದ ಶೇ. 20 ರಷ್ಟು ಮತ್ತು ಅದನ್ನು ನಿವೃತ್ತಿ ಸೌಲಭ್ಯಗಳಿಗೆ ಸೇರಿಸಲಾಗಿದೆ.

2019-20ನೇ ತೆರಿಗೆ ವರ್ಷಕ್ಕೆ ತೆರಿಗೆಗೆ ಒಳಪಡುವ ಗ್ರಾಚ್ಯುಯಿಟಿ ಎಷ್ಟೆಂಬುದನ್ನು ಕಂಡು ಹಿಡಿಯಿರಿ.

7. Sri Harsha retires on 1.1.2015 after serving for 35 years and 9 months in Ltd. Company. From the following information compute the taxable amount of leave salary for the A.Y. 2019-20. Basic pay from 1.1.2015: 30000-3000-40000-4000. DA 80% of Basic pay enters into retirement benefits. Entitled to E.L. 45 days for every year of service completed.

Leave availed while in service 9 months amount received as leave encashment on his retirement Rs. 8,20,000.

ಶ್ರೀ ಹರ್ಷರವರು ದಿನಾಂಕ 1.1.2015 ರಂದು 35 ವರ್ಷ 9 ತಿಂಗಳು ಸೇವೆಯ ನಂತರ ಒಂದು ಲಿ. ಕಂಪನಿಯಿಂದ ನಿವೃತ್ತಿ ಪಡೆದಿದ್ದಾರೆ. ಕೆಳಕಂಡ ವಿವರಗಳಿಂದ ತೆರಿಗೆಗೆ ಒಳಪಡುವ ಗಳಿಕೆ ರಜೆ ನಗದು 2019-20ನೇ ತೆರಿಗೆ ವರ್ಷಕ್ಕೆ ಎಷ್ಟು ಎಂಬುದನ್ನು ಕಂಡು ಹಿಡಿಯಿರಿ. ಮೂಲ ವೇತನ ದಿನಾಂಕ 1.1.2015 ರಿಂದ 30000-3000-40000-4000. ತುಟ್ಟಿ ಭತ್ಯೆ ಮೂಲ ವೇತನದ ಶೇ. 80 ರಷ್ಟು ನಿವೃತ್ತಿ ಸೌಲಭ್ಯಗಳಿಗೆ ಸೇರಿಸಲಾಗಿದೆ. ಪ್ರತಿ ವಾರ್ಷಿಕ ಸೇವೆಗೆ 45 ದಿನಗಳ ಗಳಿಕೆ ರಜೆ ಪಡೆಯಲು ಅರ್ಹರಿದ್ದಾರೆ.

ಸೇವೆಯಲ್ಲಿದ್ದಾಗ ಉಪಯೋಗಿಸಿದ ಗಳಿಕೆ ರಜೆ 9 ತಿಂಗಳು ನಿವೃತ್ತಿಯಾದಾಗ ಗಳಿಕೆ ರಜೆ ನಗದೀಕರಣದಿಂದ ಪಡೆದ ಮೊತ್ತ ರೂ. 8,20,000.

8. Dinesh Kumar borrowed a loan of Rs. 15,00,000 on 1.1.2012 at 9.5% interest p.a. for construction of House property.

The construction was completed on 1.1.2014. Assuming that the loan was repaid in full on 1.1.2019, calculate the interest on loan deductible U/S 24 for the A.Y. 2019-20.

ದಿನೇಶ್ ಕುಮಾರ್‌ರವರು ದಿನಾಂಕ 1.1.2012 ರಂದು ಗೃಹ ನಿರ್ಮಾಣಕ್ಕಾಗಿ ರೂ. 15,00,000 ಸಾಲ ಪಡೆದಿದ್ದು ಸಾಲದ ಮೇಲಿನ ಬಡ್ಡಿ ದರ ವಾರ್ಷಿಕ ಶೇ. 9.5.

ನಿರ್ಮಾಣ ಕಾರ್ಯವು ದಿನಾಂಕ 1.1.2014 ರಂದು ಪೂರ್ಣಗೊಂಡಿರುತ್ತದೆ. ದಿನಾಂಕ 1.1.2019 ರಂದು ಪೂರ್ಣ ಸಾವನ್ನು ಮರುಪಾವತಿಸಿದೆ ಎಂದು ಊಹಿಸಿಕೊಳ್ಳಿ. 2019-20ನೇ ತೆರಿಗೆ ವರ್ಷಕ್ಕೆ ಸೆಕ್ಷನ್ 24ರ ಅಡಿಯಲ್ಲಿ ಕಳೆಯಬಹುದಾದ ಸಾಲದ ಮೇಲಿನ ಬಡ್ಡಿ ಎಷ್ಟೆಂಬುದನ್ನು ಕಂಡು ಹಿಡಿಯಿರಿ.

SECTION – C/ವಿಭಾಗ - ಸಿ

Answer any **THREE** of the following questions. Each question carries **15** marks :  
(3 × 15 = 45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

9. Sri Ganesh has the following incomes during the F.Y. 2018-19. You are required to ascertain his G.T.I. if he is (a) Resident (b) Not-ordinarily resident (c) Non-resident.

|        |   |          |
|--------|---|----------|
| (i)    | Agricultural income from U.K. spent entire amount for software development in U.K.  | 3,00,000 |
| (ii)   | Profit on sale of building in Gubbi 2/4 of it received in New York  | 5,00,000 |
| (iii)  | Dividend from Reliance Ltd India, entire amount received in U.S.A.  | 50,000   |
| (iv)   | Interest on deposits with an Indian company   | 15,000   |
| (v)    | Pension from Indian company   | 1,00,000 |
| (vi)   | Past un-taxed profit Rs. 1,20,000 brought to during 2018-19   | 7,00,000 |
| (vii)  | Interest on S.B. A/c of SBI   | 25,000   |
| (viii) | Income from business in Sri Lanka. 2/5 received in India-business is controlled from Delhi  | 2,00,000 |
| (ix)   | Interest and dividends from units of U.T.I.   | 1,00,000 |
| (x)    | Profit on sale of property in London  | 5,00,000 |
| (xi)   | Income from business in China 2/5 <sup>th</sup> received in China and 3/5 <sup>th</sup> received in Bangalore and the business is controlled from Bangalore | 4,00,000 |
| (xii)  | Interest on post office S.B. A/c  | 2,900    |

ಶ್ರೀ ಗಣೇಶ್‌ರವರು 2018-19ನೇ ಆದಾಯ ವರ್ಷಕ್ಕೆ ಕೆಳಕಂಡ ವರಮಾನ ಪಡೆದಿರುತ್ತಾರೆ. ನೀವು ಅವರ ಒಟ್ಟು ಆದಾಯ ಎಷ್ಟೆಂಬುದನ್ನು ಕೆಳಕಂಡ ನಿವಾಸಿ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಕಂಡು ಹಿಡಿಯಿರಿ. (a) ಸಾಮಾನ್ಯ ನಿವಾಸಿ (b) ಸಾಮಾನ್ಯ ನಿವಾಸಿಯಲ್ಲದಿದ್ದರೆ (c) ಅನಿವಾಸಿ :

|       |   |          |
|-------|---|----------|
| (i)   | U.K. ಯಲ್ಲಿ ಕೃಷಿಯಿಂದ ಗಳಿಸಿದ ಆದಾಯ ಎಲ್ಲಾ ಮೊತ್ತವನ್ನು ತಂತ್ರಜ್ಞಾನ ಅಭಿವೃದ್ಧಿಗಾಗಿ U.K.ಯಲ್ಲಿ ಖರ್ಚು ಮಾಡಲಾಗಿದೆ | 3,00,000 |
| (ii)  | ಗುಬ್ಬಿಯಲ್ಲಿ ಕಟ್ಟಡ ಮಾರಾಟದಿಂದ ಗಳಿಸಿದ ಆದಾಯ 2/4 ರಷ್ಟನ್ನು ನ್ಯೂಯಾರ್ಕ್‌ನಲ್ಲಿ ಸ್ವೀಕರಿಸಿದೆ                   | 5,00,000 |
| (iii) | ಭಾರತದಲ್ಲಿ ರಿಲಿಯನ್ಸ್ ಲಿ. ನಿಂದ ಬಂದ ಲಾಭಾಂಶ ಅಷ್ಟು ಮೊತ್ತವನ್ನು U.S.A.ನಲ್ಲಿ ಸ್ವೀಕರಿಸಿದೆ                    | 50,000   |
| (iv)  | ಭಾರತೀಯ ಕಂಪನಿಯ ರೇವಣಿ ಮೇಲಿನ ಬಡ್ಡಿ   | 15,000   |
| (v)   | ಭಾರತೀಯ ಕಂಪನಿಯಿಂದ ಪಡೆದ ನಿವೃತ್ತಿ ವೇತನ   | 1,00,000 |
| (vi)  | ಹಿಂದಿನ ವರ್ಷಗಳ ತೆರಿಗೆ ಮುಕ್ತ ಲಾಭ 2018-19ನೇ ಸಾಲಿನಲ್ಲಿ ಭಾರತಕ್ಕೆ ತಂದಿದ್ದು                                | 7,00,000 |



**Q.P. Code - 53501**

|        |  |          |
|--------|--|----------|
| (vii)  | SBI ಬ್ಯಾಂಕ್ ಉಳಿತಾಯ ಖಾತೆ ಮೇಲಿನ ಬಡ್ಡಿ  | 25,000   |
| (viii) | ಶ್ರೀಲಂಕಾದಲ್ಲಿ ವ್ಯಾಪಾರದಿಂದ ಗಳಿಸಿದ ಆದಾಯ 2/5ನೇ ಭಾಗದಷ್ಟು ಭಾರತದಲ್ಲಿ ಸ್ವೀಕರಿಸಿದೆ. ವ್ಯಾಪಾರವನ್ನು ದೆಹಲಿಯಿಂದ ನಿಯಂತ್ರಿಸಿದೆ  | 2,00,000 |
| (ix)   | ಯು.ಟಿ.ಐ. ನಿಂದ ಬಂದ ಲಾಭಾಂಶ ಮತ್ತು ಬಡ್ಡಿ   | 1,00,000 |
| (x)    | ಲಂಡನ್‌ನಲ್ಲಿರುವ ಆಸ್ತಿ ಮಾರಾಟದಿಂದ ಬಂದ ಲಾಭ   | 5,00,000 |
| (xi)   | ಬೇನಾದಲ್ಲಿ ವ್ಯವಹಾರದಿಂದ ಗಳಿಸಿದ ಆದಾಯ 2/5ನೇ ಭಾಗದಷ್ಟು ಬೇನಾದಲ್ಲಿ ಸ್ವೀಕರಿಸಿದೆ ಮತ್ತು 3/5ನೇ ಭಾಗವನ್ನು ಬೆಂಗಳೂರಿನಲ್ಲಿ ಸ್ವೀಕರಿಸಿದೆ ಮತ್ತು ವ್ಯವಹಾರವನ್ನು ಬೆಂಗಳೂರಿನಿಂದ ನಿಯಂತ್ರಿಸಿದೆ | 4,00,000 |
| (xii)  | ಅಂಚೆ ಕಛೇರಿ ಉಳಿತಾಯ ಖಾತೆ ಮೇಲಿನ ಬಡ್ಡಿ   | 2,900    |

10. The following particulars relates to the income of Mr. Vinayaka for the P.Y. 2018-19.

He is employed in a Cotton Textile Mill at Mumbai on a monthly salary of Rs. 40,000. He is also entitle to a commission at 2% of sales affected by him. The sales affected by him during the P.Y. amounted to Rs. 8,00,000. He received the following allowances and perquisites during the previous year.

- D.A. 6,000 p.m. (treated as part of the salary).
- Bonus two months basic salary.
- Entertainment allowances Rs. 4,000 p.m.
- H.R.A. Rs. 5,000 p.m. He spent Rs. 15,000 p.m. as rent of the house occupied him in Mumbai.
- Income tax of Mr. Vinayak paid by the company Rs. 14,000
- Professional tax due Rs. 2,500 out of which 50% was paid by the company and the balance was paid by Mr. Vinayak during the previous year.
- He and his employer contributed 15% of his salary to his RPF and interest credited to this fund at 10% amounted to Rs. 30,000 during the previous year.
- Services of cook, watchman and gardener were provided by the company. The salaries paid to the above amounted to Rs. 8,000 p.m. Rs. 3,000 p.m. and Rs. 5,000 p.m. respectively.
- A motor car (exceeding 1600 CC) with driver was provided by the company and the company met all expenses of the car including driver's salary.

Compute taxable income from salary for the A.Y. 2019-20.



ಮಿ. ವಿನಾಯಕರವರ 2018-19 ವರ್ಷಕ್ಕೆ ಆದಾಯದ ವಿವರಗಳು ಕೆಳಕಂಡಂತಿವೆ.

ಅವರು ಮುಂಬಯಿ ಹತ್ತಿ ಬಟ್ಟೆ ಮಿಲ್‌ನಲ್ಲಿ ನೌಕರರಾಗಿದ್ದು ಮಾಸಿಕ ಮೂಲ ವೇತನ ರೂ. 40,000. ಜೊತೆಗೆ ಮಾರಾಟದ ಮೇಲೆ ಶೇ. 2 ರಷ್ಟು ಕಮೀಷನ್ ಪಡೆಯಲು ಅರ್ಹರಿದ್ದಾರೆ. ಆದಾಯದ ವರ್ಷದಲ್ಲಿ ಅವರು ಮಾರಾಟ ಮಾಡಿದ ಒಟ್ಟು ಮೊತ್ತ ರೂ. 8,00,000. ಆದಾಯದ ವರ್ಷದಲ್ಲಿ ಕೆಳಕಂಡ ಭತ್ಯೆ ಮತ್ತು ಉಪಲಬ್ಧಿಗಳನ್ನು ಪಡೆದಿದ್ದಾರೆ.

- ತುಟ್ಟಿ ಭತ್ಯೆ ಮಾಸಿಕ ರೂ. 6,000 (ನಿವೃತ್ತಿ ಸೌಲಭ್ಯಗಳಿಗಾಗಿ ವೇತನದಲ್ಲಿ ಸೇರಿಸಲಾಗಿದೆ).
- ಬೋನಸ್ ಎರಡು ತಿಂಗಳ ಮೂಲ ವೇತನ.
- ಮನರಂಜನಾ ಭತ್ಯೆ ಮಾಸಿಕ ರೂ. 4,000.
- ಮನೆ ಬಾಡಿಗೆ ಭತ್ಯೆ ಮಾಸಿಕ ರೂ. 5,000 ಮುಂಬಯಿನಲ್ಲಿ ವಾಸಿಸುತ್ತಿರುವ ಬಾಡಿಗೆ ಮನೆಗೆ ಅವರು ಮಾಸಿಕ ರೂ. 15,000 ಬಾಡಿಗೆ ನೀಡುತ್ತಿದ್ದಾರೆ.
- ಮಿ. ವಿನಾಯಕರವರ ಆದಾಯ ತೆರಿಗೆ ರೂ. 14,000ವನ್ನು ಕಂಪನಿಯವರು ಭರಿಸಿದ್ದಾರೆ.
- ವೃತ್ತಿ ತೆರಿಗೆ ಬಾಕಿ ರೂ. 2,500 ರಲ್ಲಿ ಶೇ. 50 ರಷ್ಟನ್ನು ಕಂಪನಿ ಪಾವತಿಸಿದೆ ಉಳಿದದ್ದನ್ನು ಮಿ. ವಿನಾಯಕರವರು ಪಾವತಿಸಿದ್ದಾರೆ.
- ಅವರು ಮತ್ತು ಮಾಲಿಕರು ಅವರ ವೇತನದ ಶೇ. 15 ರಷ್ಟನ್ನು ಮಾನ್ಯತೆ ಪಡೆದ ಭವಿಷ್ಯ ನಿಧಿಗೆ ಕೊಡುಗೆಯಾಗಿ ನೀಡಿದ್ದು ಅದರ ಮೇಲಿನ ಬಡ್ಡಿ ಶೇ. 10 ರಂತೆ ಒಟ್ಟು ಮೊತ್ತ ರೂ. 30,000 ಖಾತೆಗೆ ಜಮಾ ಆಗಿರುತ್ತದೆ.
- ಅಡುಗೆ ಭಟ್ಟ ಕಾವಲುಗಾರ ಮತ್ತು ಉದ್ಯಾನ ಮೇಲ್ವಿಚಾರಕರ ಸೇವೆಯನ್ನು ಒದಗಿಸಿದ್ದು ಅವರಿಗೆ ಕಂಪನಿ ನೀಡುತ್ತಿರುವ ಸಂಬಳ ಕ್ರಮವಾಗಿ ಮಾಸಿಕ ರೂ. 8,000, ರೂ. 3,000 ಮತ್ತು ರೂ. 5,000 ವಾಗಿರುತ್ತದೆ.
- ಕಂಪನಿಯು ಒಂದು ಕಾರನ್ನು (1600 ಸಿ.ಸಿ. ಗಿಂತ ಹೆಚ್ಚಿದ್ದು) ಚಾಲಕನೊಂದಿಗೆ ಖಾಸಗಿ ಮತ್ತು ಕಛೇರಿ ಕೆಲಸಕ್ಕೆ ಬಳಸಲು ನೀಡಿದ್ದು ಕಾರಿನ ಎಲ್ಲ ವೆಚ್ಚವನ್ನು ಚಾಲಕನ ಸಂಬಳವೂ ಸೇರಿ ಕಂಪನಿ ಭರಿಸುತ್ತಿದೆ.

2019-20ನೇ ತೆರಿಗೆ ವರ್ಷಕ್ಕೆ ತೆರಿಗೆಗೆ ಒಳಪಡುವ ವೇತನಾಧಾರವನ್ನು ಕಂಡು ಹಿಡಿಯಿರಿ.

11. Mr. Sudeep, manager of a Real Estate Company Mumbai was furnished the following details of his income for the year ended 31<sup>st</sup> March 2018.

- Basic salary Rs. 50,000 p.m.
- D.A. Rs. 5,000 p.m.
- He has been provided with unfurnished house by the company for which a sum of Rs. 2,500 is deducted from his salary-monthly. The company pays a rent of Rs. 15,000 p.m. for the house directly to the landlord.
- He had taken interest free loan of Rs. 19,000 to purchase television set from the company.
- The company provided him a motor car (exceeding 16 H.P) for official and private use. The expenses of the car including driver's salary was met by the company.
- Professional tax paid by the company Rs. 2,400.
- Educational allowance of Rs. 1,000 p.m. per child for two children.
- Company's contribution to RPF Rs. 15,000.
- Interest on RPF at 12.5% Rs. 12,500.
- Tea and light snacks to all employees during Tea break expenditure incurred by the company Rs. 60 per day for 310 working days.

Compute his taxable income from salary for the A.Y. 2019-20.

**Q.P. Code – 53501**

ಮಿ. ಸುದೀಪರವರು ಮುಂಬಯಿನಲ್ಲಿ ಆಸ್ತಿ ವ್ಯವಹಾರದ ಕಂಪನಿಯೊಂದರಲ್ಲಿ ನಿರ್ವಾಹಕರಾಗಿದ್ದು ಕೆಳಕಂಡ ಆದಾಯದ ವಿವರಗಳನ್ನು 31 ಮಾರ್ಚ್ 2018ರ ಅಂತ್ಯಕ್ಕೆ ನೀಡಿರುತ್ತಾರೆ :

- (a) ಮೂಲ ವೇತನ ಮಾಸಿಕ ರೂ. 50,000.
- (b) ತುಟ್ಟ ಭತ್ಯೆ ಮಾಸಿಕ ರೂ. 5,000.
- (c) ಪೀಠೋಪಕರಣವಿಲ್ಲದ ಮನೆಯೊಂದನ್ನು ವಾಸಕ್ಕಾಗಿ ಕಂಪನಿಯು ನೀಡಿದ್ದು ಇದಕ್ಕಾಗಿ ಅವರ ಸಂಬಳದಲ್ಲಿ ಮಾಸಿಕ ರೂ. 2,500 ಕಡ್ಡಾಯವಾಗುತ್ತಿದೆ. ಕಂಪನಿಯು ಮನೆಯ ಬಾಡಿಗೆ ಮಾಸಿಕ ರೂ. 15,000ನ್ನು ಮಾಲೀಕರಿಗೆ ನೇರವಾಗಿ ಪಾವತಿಸುತ್ತಿದೆ.
- (d) ಬಡ್ಡಿ ರಹಿತ ಸಾಲ ರೂ. 19,000 ಗಳನ್ನು ಕಂಪನಿಯಿಂದ ಪಡೆದು ಟೆಲಿವಿಷನ್ ಸೆಟ್ ಖರೀದಿಸಿದ್ದಾರೆ.
- (e) ಕಂಪನಿಯು ಮೋಟಾರ್ ಕಾರ್ ಒಂದನ್ನು ನೀಡಿದ್ದು (16 H.P. ಗಿಂತ ಹೆಚ್ಚಿನದ್ದು) ಖಾಸಗಿ ಮತ್ತು ಕಛೇರಿ ಕೆಲಸಕ್ಕೆ ಬಳಸುತ್ತಿದ್ದಾರೆ. ಕಾರಿನ ಎಲ್ಲಾ ಖರ್ಚನ್ನು ಚಾಲಕರ ಸಾಂಬಳ ಸೇರಿ ಕಂಪನಿಯು ಭರಿಸುತ್ತಿದೆ.
- (f) ಕಂಪನಿ ಪಾವತಿಸಿದ ವ್ಯಕ್ತಿ ತೆರಿಗೆ ರೂ. 2,400.
- (g) ಶಿಕ್ಷಣ ಭತ್ಯೆ ಮಾಸಿಕ ರೂ. 1,000 ಪ್ರತಿ ಮಗುವಿಗೆ ಎರಡು ಮಕ್ಕಳಿಗೆ.
- (h) ಮಾನ್ಯತೆ ಪಡೆದ ಭವಿಷ್ಯ ನಿಧಿಗೆ ಕಂಪನಿ ಕೊಡುಗೆ ರೂ. 15,000.
- (i) ಮಾನ್ಯತೆ ಪಡೆದ ಭವಿಷ್ಯ ನಿಧಿ ಮೇಲೆ ಬಡ್ಡಿ ಕೇ. 12.5 ರೂ. 12,500.
- (j) ಟೀ ಮತ್ತು ಲಘು ಉಪಹಾರವನ್ನು ಕಂಪನಿಯು ಎಲ್ಲ ನೌಕರರಿಗೆ ಟೀ ಬಿಡುವಿನ ವೇಳೆ ಒದಗಿಸಿದ್ದು ಅದರ ವೆಚ್ಚ ಪ್ರತಿ ದಿನಕ್ಕೆ ರೂ. 60 ಒಟ್ಟು 310 ದಿನಗಳಿಗೆ ಕಂಪನಿ ಖರ್ಚು ಮಾಡುತ್ತಿದೆ.

2019-20ನೇ ತೆರಿಗೆ ವರ್ಷಕ್ಕೆ ಅವರ ತೆರಿಗೆಗೆ ಒಳಪಡುವ ಆದಾಯವನ್ನು ಕಂಡು ಹಿಡಿಯಿರಿ.

12. Miss. Sunitha (resident) owns two houses in Tumkur. She has let out both the houses throughout the year for Residential purpose.

|   | House I   | House II      |
|---|-----------|---------------|
|   | Rs.       | Rs.           |
| Municipal value p.a.                                    | 8,00,000  | 10,00,000     |
| Fair rental value p.a.                                  | 7,50,000  | 12,00,000     |
| Standard rent p.a.                                      | 6,00,000  | 11,00,000     |
| Annual rent   | 9,00,000  | 12,00,000     |
| Municipal taxes due                                     | 1,20,000  | 1,00,000      |
| Municipal taxes paid by Miss. Sunitha                   | 80,000    | 90,000        |
| Municipal taxes paid by the tenant                      | 10,000    | 10,000        |
| Vacancy period  | 1 month   | 2 months      |
| Unrealised rent   | 20,000    | 15,000        |
| Rule No. 4 conditions                                   | Satisfied | Not Satisfied |
| Interest on loan borrowed for construction of the house | 25,000    | 30,000        |

On 1<sup>st</sup> April 2018 she bought residential house for self occupation for Rs. 40,00,000 by taking housing loan in SBI.

Loan amount was Rs. 20,00,000 and the rate of interest is 8.5% p.a.

Compute the taxable income from House property for the A.Y. 2019-20.



ಮಿಸ್ ಸುನಾತ (ಸಾಮಾನ್ಯ ನಿವಾಸಿ) ಅವರು ತುಮಕೂರಿನಲ್ಲಿ ಎರಡು ಮನೆಗಳನ್ನು ಹೊಂದಿದ್ದು ಅವುಗಳನ್ನು ಇದೇ ವರ್ಷ ವಾಸಕ್ಕಾಗಿ ಬಾಡಿಗೆಗೆ ನೀಡಿರುತ್ತಾರೆ.

|   | Iನೇ ಮನೆ<br>ರೂ. | IIನೇ ಮನೆ<br>ರೂ. |
|---|----------------|-----------------|
| ಮುನಿಸಿಪಲ್ ಮೌಲ್ಯ ವಾರ್ಷಿಕ                   | 8,00,000       | 10,00,000       |
| ನ್ಯಾಯಯುತ ಬಾಡಿಗೆ ಮೌಲ್ಯ ವಾರ್ಷಿಕ             | 7,50,000       | 12,00,000       |
| ಶಿಷ್ಯ ಬಾಡಿಗೆ ವಾರ್ಷಿಕ                      | 6,00,000       | 11,00,000       |
| ವಾರ್ಷಿಕ ಬಾಡಿಗೆ                            | 9,00,000       | 12,00,000       |
| ಮುನಿಸಿಪಲ್ ತೆರಿಗೆ ಬಾಕಿ                     | 1,20,000       | 1,00,000        |
| ಮುನಿಸಿಪಲ್ ತೆರಿಗೆ ಮಿಸ್. ಸುನೀತಾ ಪಾವತಿಸಿದ್ದು | 80,000         | 90,000          |
| ಮುನಿಸಿಪಲ್ ತೆರಿಗೆ ಬಾಡಿಗೆದಾರ ಪಾವತಿಸಿದ್ದು    | 10,000         | 10,000          |
| ಮನೆ ಖಾಲಿಯಿದ್ದ ಅವಧಿ                        | 1 ತಿಂಗಳು       | 2 ತಿಂಗಳು        |
| ಬರದಿರುವ ಬಾಡಿಗೆ                            | 20,000         | 15,000          |
| ನಿಯಮ 4ರ ನಿಯಮಗಳು                           | ಪೂರೈಸಿದೆ       | ಪೂರೈಸಿಲ್ಲ       |
| ಮನೆ ನಿರ್ಮಾಣಕ್ಕಾಗಿ ಪಡೆದ ಸಾಲದ ಮೇಲಿನ ಬಡ್ಡಿ   | 25,000         | 30,000          |

1ನೇ ಏಪ್ರಿಲ್ 2018 ರಂದು ಒಂದು ವಾಸದ ಮನೆಯನ್ನು ಖರೀದಿಸಿದ್ದು ಅದನ್ನು ಸ್ವಂತಕ್ಕಾಗಿ ಬಳಸಿರುತ್ತಾರೆ. ಖರೀದಿಸಿದ ಮನೆಯ ಮೌಲ್ಯ ರೂ. 40,00,000.

ಇದಕ್ಕಾಗಿ S.B.I. ನಿಂದ ಪಡೆದ ಸಾಲ ರೂ. 20,00,000 ಬಡ್ಡಿಯ ದರ ಶೇ. 8.5 ವಾರ್ಷಿಕ.

2019-20ನೇ ತೆರಿಗೆ ವರ್ಷಕ್ಕೆ ಮನೆ ಆದಾಯವನ್ನು ಕಂಡು ಹಿಡಿಯಿರಿ.

3. Raj Kumar is the owner of a House property let out for Residential purpose. It consists of two portions of equal size. Each portion is let out for Rs. 60,000 p.a. Standard rent Rs. 60,000, for entire house.

The municipal value of the house is Rs. 80,000; for the entire house.

The local taxes paid by the owner amounted to Rs. 16,000. The landlord however bears the following expenses on tenant's amenities.

|                               | Rs.   |
|-------------------------------|-------|
| Extension of water connection | 3,000 |
| Water charges                 | 1,500 |
| Lift maintenance              | 1,500 |
| Salary of gardener            | 1,800 |
| Lighting of stairs            | 1,200 |
| Maintenance of swimming pool  | 750   |

I portion remained vacant for one month unrealized rent of II portion Rs. 5,000.

You are required to compute his income from House property for the A.Y. 2019-20.



## Q.P. Code – 53501

ರಾಜಕುಮಾರರವರು ಮನೆಯೊಂದರ ಮಾಲೀಕರಾಗಿದ್ದು ಅದನ್ನು ವಾಸಕ್ಕಾಗಿ ಬಾಡಿಗೆಗೆ ನೀಡಿದ್ದಾರೆ. ಮನೆಯ ಎರಡು ಭಾಗಗಳಿದ್ದು ಅವುಗಳ ಅಳತೆ ಸಮನಾಗಿರುತ್ತದೆ. ಪ್ರತಿ ಭಾಗಕ್ಕೆ ಬಾಡಿಗೆ ರೂ. 60,000 ವರ್ಷಕ್ಕೆ ನಿಗದಿಪಡಿಸಿ ಒಟ್ಟು ಮನೆಯ ಶಿಷ್ಟ ಬಾಡಿಗೆ ರೂ. 60,000 ಮತ್ತು ಮುನಿಸಿಪಲ್ ಮೌಲ್ಯ ರೂ. 80,000.

ಸ್ಥಳೀಯ ತೆರಿಗೆ ರೂ. 16,000 ಮಾಲೀಕರ ಪಾವತಿಸಿದ್ದಾರೆ.

ಮಾಲೀಕರು ಈ ಕೆಳಕಂಡ ಸವಲತ್ತುಗಳನ್ನು ಬಾಡಿಗೆದಾರರಿಗೆ ನೀಡಿದ್ದು ಅದಕ್ಕೆ ಮಾಡಿದ ಖರ್ಚು ಇಂತಿದೆ :

|                               | ರೂ.   |
|-------------------------------|-------|
| ನೀರಿನ ಸಂಪರ್ಕ ವಿಸ್ತರಿಸಿದ್ದು    | 3,000 |
| ನೀರಿನ ತೆರಿಗೆ                  | 1,500 |
| ಲಿಫ್ಟ್ ನಿರ್ವಹಣೆ               | 1,500 |
| ತೋಟದ ಮಾಲಿ ಸಂಬಳ                | 1,800 |
| ಅಂಗಳದಲ್ಲಿ ಅಳವಡಿಸಿದ ಬೆಳಕಿನ ದೀಪ | 1,200 |
| ಈಜು ಕೊಳದ ನಿರ್ವಹಣೆಗಾಗಿ         | 750   |

Iನೇ ಮನೆಯು ಒಂದು ತಿಂಗಳು ಖಾಲಿಯಿದೆ. IIನೇ ಮನೆಯಿಂದ ಬಾರದಿರುವ ಬಾಡಿಗೆ ರೂ. 5,000.

2019-20ನೇ ತೆರಿಗೆ ವರ್ಷಕ್ಕೆ ಮನೆಯಿಂದ ಬಂದ ಆದಾಯವನ್ನು ಕಂಡು ಹಿಡಿಯಿರಿ.

**Fifth Semester B.Com. Degree Examination,  
October/November 2019**

(CBCS Scheme)

**Commerce**

**SOFT SKILLS FOR PERSONALITY DEVELOPMENT**

Time : 3 Hours]

[Max. Marks : 90

Instructions to Candidates : Answers should be written in English only.

SECTION – A

1. Answer any **TEN** sub-questions from the following. Each sub-question carries 2 marks : (10 × 2 = 20)
- (a) Define personality.
  - (b) What is group discussion?
  - (c) What are traits?
  - (d) Give the meaning of emotional intelligence.
  - (e) What is career planning?
  - (f) What is the meaning of goal?
  - (g) List out any four time wasters.
  - (h) What is creativity?
  - (i) What is non-verbal communication?
  - (j) What are attitudes?
  - (k) What is brain storming?
  - (l) Give the meaning of vision.

SECTION – B

Answer any **FIVE** questions from the following. Each question carries 5 marks : (5 × 5 = 25)

2. Explain briefly the determinants of personality.
3. Discuss the importance of positive attitude.
4. Explain briefly the process of communication.

**Q.P. Code – 53502**

5. Describe the stages in the development of personality.
6. How do you manage time effectively? Explain briefly.
7. Discuss the importance of creativity.
8. Why is goal setting important? Explain.

**SECTION – C**

Answer any **THREE** questions from the following. Each question carries 15 marks : **(3 × 15 = 45)**

9. Explain the principles of stress management.
10. Discuss the theories of personality.
11. Explain the importance and techniques of creativity.
12. Discuss the steps to develop positive attitude.
13. Prepare a curriculum-vitae (CV) with the following details.

Mr. Jeevith is born on 12<sup>th</sup> September 1985, his father is Anup and his mother's name Shilpa, he is resided in house number 170/1, Sadashiva Nagar, Tumkur, He is a bachelor. He has completed his schooling in Govt. High School, Tumkur and passed II PUC from Govt. Junior College, Tumkur. He did his B.Com. degree in Govt. College Tumkur which belongs to Tumkur University with first rank. He got NSS certificate, he worked as an Assistant Manager in a private bank at Bangalore for three years. He is a melodious Kannada Folk singer.



Q.P. Code – 13502

**Fifth Semester B.Com. Degree Examination,  
October/November 2019**

(Non-CBCS Scheme)

**Commerce**

**LAW AND PRACTICE OF BANKING**

Time : 3 Hours]

[Max. Marks : 80

Instructions to Candidates : Answers should be written completely either in English or in Kannada.

SECTION – A/ವಿಭಾಗ - ಎ

Answer any **TEN** of the following sub-questions. Each sub-question carries **2** marks : (10 × 2 = 20)

ಕೆಲಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Define the term customer.  
ಗ್ರಾಹಕ ಪದವನ್ನು ವ್ಯಾಖ್ಯಾನಿಸಿರಿ.
- (b) What is general lien?  
ಸಾಮಾನ್ಯ ಸ್ವಾಧೀನತಾ ಹಕ್ಕು ಎಂದರೇನು?
- (c) What is post dated cheque?  
ಮುಂದಿನ ದಿನಾಂಕದ ಚೆಕ್ಕ್ಯು ಎಂದರೇನು?
- (d) Who is a paying banker?  
ಪಾವತಿದಾರ ಬ್ಯಾಂಕರ್ ಎಂದರೆ ಯಾರು?
- (e) What is cash credit?  
ನಗದು ಸಾಲ ಎಂದರೇನು?
- (f) What is Joint account?  
ಸಂಯುಕ್ತ ಖಾತೆ ಎಂದರೇನು?
- (g) Expand :  
ವಿಸ್ತರಿಸಿ :
  - (i) MICR
  - (ii) NPA.

**Q.P. Code – 13502**

- (h) What is meant by Banker's lien?  
ಬ್ಯಾಂಕರನ ಸ್ವಾದೀನತಾ ಹಕ್ಕು ಎಂದರೇನು?
- (i) Define the term Bank.  
ಬ್ಯಾಂಕ್ ಪದದ ವ್ಯಾಖ್ಯೆಯನ್ನು ನೀಡಿ.
- (j) What is Pass Book?  
ಪಾಸ್‌ಬುಕ್ ಎಂದರೇನು?
- (k) What is Material alteration of a cheque?  
ಚೆಕ್‌ನ ಭೌತಿಕ ಬದಲಾವಣೆ ಎಂದರೇನು?
- (l) Give the meaning of pledge.  
ಗಿರಿವಿಯ ಅರ್ಥವನ್ನು ಬರೆಯಿರಿ.

**SECTION – B/ವಿಭಾಗ – ಬಿ**

Answer any **THREE** of the following. Each question carries **5** marks : **(3 × 5 = 15)**

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. State the essentials of a valid endorsement.  
ಹಿಂಬರಹದ ಬಗೆಗಿನ ಶಾಸನಬದ್ಧ ಅಧ್ಯತೆಗಳಾವುವು?
3. State the circumstances under which a cheque can be dis-honoured by a paying banker.  
ಪಾವತಿದಾರ ಬ್ಯಾಂಕರನು ಯಾವ ಸಂದರ್ಭಗಳಲ್ಲಿ ಚೆಕ್‌ಗಳನ್ನು ನಿರಾಕರಿಸಬಹುದು?
4. Briefly explain the Safe Deposit Locker.  
ಭದ್ರತಾ ಕವಾಟುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿರಿ.
5. What are the precautions taken by a banker in case of accounts of minor?  
ಅಪ್ರಾಪ್ತ ವಯಸ್ಸಿನ ಖಾತೆಯನ್ನು ತೆರೆಯಲು ಬ್ಯಾಂಕರನು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳಾವುವು?
6. Explain the meaning and uses of Letters of Credit.  
ಸಾಲ ಪತ್ರ ಎಂದರೇನು? ಸಾಲ ಪತ್ರದ ಉಪಯೋಗಗಳನ್ನು ವಿವರಿಸಿರಿ.

SECTION – C/ವಿಭಾಗ - ಸಿ

Answer any **THREE** questions. Each question carries **15** marks : (3 × 15 = 45)  
ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. Briefly explain the relationship between banker and customer.  
ಬ್ಯಾಂಕರ್ ಮತ್ತು ಗ್ರಾಹಕನ ನಡುವಿನ ಸಂಬಂಧವನ್ನು ವಿವರಿಸಿ.
8. Who is Collecting banker? Explain the statutory protection given to him.  
ವಸೂಲಿ ಬ್ಯಾಂಕರ್ ಎಂದರೆ ಯಾರು? ಅವರಿಗೆ ನೀಡಿರುವ ಕಾನೂನು ರಕ್ಷಣೆ ಬಗ್ಗೆ ವಿವರಿಸಿ.
9. Explain the principles of Lending and factors to be considered while making advances.  
ಸಾಲ ನೀಡುವಾಗ ಬ್ಯಾಂಕರನು ಪಾವತಿಸಬೇಕಾದ ತತ್ವಗಳಾವುವು ಮತ್ತು ಮುಂಗಡಗಳನ್ನು ನೀಡುವಾಗ ಬ್ಯಾಂಕರ್ ಗಮನದಲ್ಲಿಡಬೇಕಾದ ಅಂಶಗಳನ್ನು ವಿವರಿಸಿ.
10. Explain the precautions to be taken by a banker while opening an account in the name of
  - (a) Partnership firms
  - (b) Joint stock companies
  - (c) Joint accountಈ ಕೆಳಕಂಡ ಖಾತೆಗಳನ್ನು ತೆರೆಯಲು ಬ್ಯಾಂಕರನು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳನ್ನು ವಿವರಿಸಿ.
  - (a) ಪಾಲುದಾರಿಕೆ ಸಂಸ್ಥೆ
  - (b) ಕೂಡು ಬಂಡವಾಳ ಸಂಸ್ಥೆಗಳು
  - (c) ಸಂಯುಕ್ತ ಖಾತೆ
11. Explain :
  - (a) Bankers lien
  - (b) Types of endorsement
  - (c) Garnishee orderವಿವರಿಸಿ :
  - (a) ಬ್ಯಾಂಕಿನ ಸ್ವಾದೀನತಾ ಹಕ್ಕು
  - (b) ಹಿಂಬರಹದ ವಿಧಗಳು
  - (c) ಗಾರ್ನಿಷಿಯ ಆದೇಶ



**Fifth Semester B.B.M. Degree Examination,  
October/November 2019**

(Non-CBCS – RNS)

**Management**

**Paper 5.3 – MANAGEMENT ACCOUNTING**

Time : 3 Hours]

[Max. Marks : 80

Instructions to Candidates :

1. Answer should be written in English only.
2. Working notes should be given wherever necessary.

SECTION – A

1. Answer any **TEN** of the following sub-questions. Each sub-question carries 2 marks : **(10 × 2 = 20)**
  - (a) What is management accounting?
  - (b) What is comparative statement analysis?
  - (c) Name the principle tools of financial analysis.
  - (d) State the four rules to be remembered while preparing a statement of changes in working capital.
  - (e) What do you mean by cash flow statement?
  - (f) Write a note on stock turnover ratio.
  - (g) What is marginal cost equation?
  - (h) What is P/v ratio?
  - (i) What is angle of incidence?
  - (j) What is Break Even chart?
  - (k) Sales Rs. 2,40,000, variable cost Rs. 1,50,000 and profit Rs. 50,000. Find out fixed cost.
  - (l) Give any two examples each of current and non-current assets.

SECTION – B

Answer any **THREE** of the following. Each question carries 5 marks : **(3 × 5 = 15)**

2. Briefly explain the objectives of management accounting.
3. What are the uses of Break Even analysis? Explain.
4. What are the main objectives of comparative analysis?

## Q.P. Code – 16503

5. From the following prepare :

- (a) Provision for Tax a/c
- (b) Machinery account.

|   | Rs.      |
|---|----------|
| Opening provision for tax                           | 20,000   |
| Closing provision for tax                           | 30,000   |
| Tax paid during the year                            | 25,000   |
| Plant and machinery on 1.1.2018                     | 5,00,000 |
| Depreciation on plant and machinery during the year | 50,000   |
| Plant and machinery on 1.1.2019                     | 8,00,000 |

A piece of machinery costing Rs. 12,000 was sold for Rs. 8,000, depreciation of Rs. 7,000 had been provided on it.

6. Given : Sales – Rs. 5,00,000, Fixed cost Rs. 1,00,000, Variable cost Rs. 3,00,000.

Find out the following :

- (a) P/V ratio
- (b) BEP
- (c) Sales value required to earn a profit of Rs. 90,000.

### SECTION – C

Answer any **THREE** questions. Each question carries 15 marks : **(3 × 15 = 45)**

- 7. Explain differences between financial accounting, management accounting and cost accounting.
- 8. The following information relating to Chiru Ltd. is given for the year 31.3.2018.
  - (a) Current ratio – 2.5
  - (b) Liquid ratio – 1.5
  - (c) Stock turnover ratio – (COGS/Closing stock) 6times
  - (d) G/P ratio 20% on sales
  - (e) Fixed assets to turnover 2 times
  - (f) Average debt collection period 2 months
  - (g) Fixed assets to share holder net worth 1 : 1
  - (h) Long term liabilities to share holders net worth 0.4
  - (i) Networking capital Rs. 4,50,000
  - (j) Reserves : share capital 0.5 : 1

Draw up a balance sheet from the above data.

**Q.P. Code – 16503**

9. Following is the balance sheet of Anupoorna as on 1.1.2018 and 31.12.2018.

| Liabilities         | 1.1.18          | 31.12.18        | Assets    | 1.1.18          | 31.12.18        |
|---------------------|-----------------|-----------------|-----------|-----------------|-----------------|
|                     | Rs.             | Rs.             |           | Rs.             | Rs.             |
| Capital             | 2,50,000        | 3,06,000        | Cash      | 20,000          | 14,000          |
| Mrs. Anapoorna loan | 50,000          | -               | Debtors   | 60,000          | 1,00,000        |
| Loan from bank      | 80,000          | 1,00,000        | Stock     | 70,000          | 50,000          |
| Creditors           | 80,000          | 88,000          | Land      | 80,000          | 1,00,000        |
|                     |                 |                 | Building  | 70,000          | 1,20,000        |
|                     |                 |                 | Machinery | 1,60,000        | 1,10,000        |
|                     | <u>4,60,000</u> | <u>4,94,000</u> |           | <u>4,60,000</u> | <u>4,94,000</u> |

During the year machine costing Rs. 20,000 (accumulated depreciation Rs. 6,000) was sold for Rs. 10,000. The provision for depreciation against machinery as on 1.1.18 and 31.12.18 were of Rs. 50,000 and Rs. 80,000 respectively. Net profit for the year amounted to Rs. 14,90,000.

You are required to prepare a cash flow statement as per AS-3.

10. Given below are the sales and profit of XYZ Ltd. for the year 2018 and 2019.

| Year         | 2018     | 2019     |
|--------------|----------|----------|
| Sales (Rs.)  | 2,00,000 | 2,40,000 |
| Profit (Rs.) | 60,000   | 76,000   |

You are required to calculate :

- P/V ratio
  - Fixed cost
  - BEP
  - Sales to earn profit of Rs. 80,000
  - Variable cost of two years.
11. From the following information relating to Raghavendra Ltd., prepare statement of changes in working capital and a fund flow statement :

| Liabilities                 | 2017   | 2018   | Assets              | 2017   | 2018   |
|-----------------------------|--------|--------|---------------------|--------|--------|
|                             | Rs.    | Rs.    |                     | Rs.    | Rs.    |
| Equity share capital        | 60,000 | 80,000 | Goodwill            | 20,000 | 16,000 |
| 8% preference share capital | 30,000 | 20,000 | Land and Building   | 40,000 | 34,000 |
| Capital reserve             | -      | 4,000  | Plant and Machinery | 16,000 | 40,000 |



**Q.P. Code – 16503**

| Liabilities            | 2017            | 2018            | Assets               | 2017            | 2018            |
|------------------------|-----------------|-----------------|----------------------|-----------------|-----------------|
|                        | Rs.             | Rs.             |                      | Rs.             | Rs.             |
| General reserve        | 8,000           | 10,000          | Investment           | 4,000           | 6,000           |
| P & L account          | 6,000           | 9,600           | Sundry debtors       | 28,000          | 34,000          |
| Proposed dividend      | 8,400           | 10,000          | Stock                | 15,400          | 21,800          |
| Creditors              | 5,000           | 9,400           | Bills receivables    | 4,000           | 6,000           |
| Bills payable          | 4,000           | 3,200           | Bank                 | 3,000           | 2,000           |
| Outstanding expenses   | 6,000           | 7,200           | Cash in hand         | 2,000           | 1,600           |
| Provision for taxation | 8,000           | 10,000          | Preliminary expenses | 3,000           | 2,000           |
|                        | <u>1,35,400</u> | <u>1,63,400</u> |                      | <u>1,35,400</u> | <u>1,63,400</u> |

Additional information :

- A piece of land has been sold out in 2018 and the profit on sale has been credited to capital reserve account.
- A machine has been sold for Rs. 2,000 (the book value of the machine was Rs. 2,400), depreciation of Rs. 2,000 is charged to plant and machinery account in 2018.
- Income tax paid during the year was Rs. 8,000.
- An interim dividend of Rs. 4,000 has been paid in 2018.

2 to 5 8/11/19

Q.P. Code - 13506

**Fifth Semester B.Com. Degree Examination,  
October/November 2019**

(Non-CBCS - Revised New Scheme)

**Commerce**

**ADVANCED FINANCIAL ACCOUNTING**

Time : 3 Hours]

[Max. Marks : 80

Instructions to Candidates : Answer should be written completely either in English or in Kannada.

SECTION - A / ವಿಭಾಗ - ಎ

Answer any **TEN** sub-questions. Each sub-question carries **2** marks : **(10 × 2 = 20)**

ಈ ಕೆಳಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) What is a Holding company?

ಹಿಡುವಳಿ ಸಂಸ್ಥೆ ಎಂದರೇನು?

(b) What is Statutory reserve?

ಶಾಸನಬದ್ಧ ಮೀಸಲು ಎಂದರೇನು?

(c) Give the meaning of Non Banking assets.

ಬ್ಯಾಂಕ್‌ಗೆ ಸಂಬಂಧಿಸಿಲ್ಲದ ಆಸ್ತಿಗಳು ಇದರ ಅರ್ಥ ನೀಡಿ.

(d) What do you mean by annuity?

ವರ್ಷಾಶನ ಎಂದರೇನು?

(e) How do you calculate Goodwill or Capital Reserve?

ಸುನಾಮ ಅಥವಾ ಬಂಡವಾಳದ ಮೀಸಲು ಹೇಗೆ ಲೆಕ್ಕ ಮಾಡುವಿರಿ?

(f) Who is an Insurer?

ವಿಮಾದಾರ ಎಂದರೆ ಯಾರು?

(g) What percentage of reserve for unexpired risk to be maintained in case of marine and fire-insurance business?

ಸಾಗರ ಮತ್ತು ಬೆಂಕಿ ವಿಮಾ ವ್ಯವಹಾರಗಳಲ್ಲಿ ಎಷ್ಟು ಶೇಕಡವಾರು ಅವಧಿ ಮುಗಿಯದ ವಿಪತ್ತಿನ ನಷ್ಟಧಿಯನ್ನು ಮೀಸಲಿಡುತ್ತಾರೆ?

(h) State the item that fall under Schedule-2 of General insurance company.

ಸಾಮಾನ್ಯ ವಿಮಾ ಕಂಪನಿಯ ಶೆಡ್ಯೂಲ್-2ರಲ್ಲಿ ಬರುವ ಐಟಂಗಳನ್ನು ಹೆಸರಿಸಿ.

**Q.P. Code – 13506**

- (i) Mention the Statutory Books to be maintained by the insurance company.  
ಜೀವ ವಿಮಾ ಕಂಪನಿಯು ನಿರ್ವಹಿಸುವ ಶಾಸನಬದ್ಧ ಪುಸ್ತಕಗಳನ್ನು ಹೆಸರಿಸಿ.
- (j) How do you treat 'Telegraphic Transfer' in Bank accounts?  
ಬ್ಯಾಂಕ್ ಅಥಾವೆ ಪಟ್ಟಿಯಲ್ಲಿ 'ಟೆಲಿಗ್ರಾಫಿಕ್' ವರ್ಗಾವಣೆಯನ್ನು ಹೇಗೆ ಪರಿಗಣಿಸಲಾಗುವುದು?
- (k) What do you mean by Intercompany owings?  
ಕಂಪನಿಗಳ ಆಂತರಿಕ ಸಾಲಗಳು ಎಂದರೇನು?
- (l) What do you mean by 'Non-performing' assets?  
ಕಾರ್ಯ ನಿರ್ವಹಿಸದ ಆಸ್ತಿಗಳು ಎಂದರೇನು?

**SECTION – B/ವಿಭಾಗ – ಬಿ**

Answer any **THREE** from the following questions. Each question carries **5** marks : **(3 × 5 = 15)**

ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. On 31.3.2019 the Balance Sheet of H Ltd. and its subsidiary S Ltd. stood as follows :

| Liabilities          | H Ltd.<br>(Rs.)  | S Ltd.<br>(Rs.) | Assets                  | H Ltd.<br>(Rs.)  | S Ltd.<br>(Rs.) |
|----------------------|------------------|-----------------|-------------------------|------------------|-----------------|
| Equity share capital | 12,00,000        | 3,00,000        | Fixed assets            | 8,25,000         | 1,50,000        |
| Reserves             | 2,25,000         | 1,05,000        | Shares in S Ltd. @ cost | 4,20,000         | -               |
| P and L A/c          | 1,35,000         | 85,000          | Current assets          | 4,95,000         | 4,60,000        |
| Creditors            | 1,80,000         | 1,20,000        |                         |                  |                 |
|                      | <u>17,40,000</u> | <u>6,10,000</u> |                         | <u>17,40,000</u> | <u>6,10,000</u> |

H Ltd. acquired 75% of shares of S Ltd. on 31.7.2018. 'S' Ltd. earned a profit of Rs. 65,000 for the year ended 31.3.2019.

Find out minority interest.

ದಿನಾಂಕ 31.3.2019 ರಂದು H ಲಿ. ಮತ್ತು ಅದರ ಅಧೀನ ಕಂ. S ಲಿ. ಅಥಾವೆ ಪಟ್ಟಿಗಳು ಈ ಕೆಳಕಂಡಂತಿವೆ :

| ಜವಾಬ್ದಾರಿಗಳು          | H ಲಿ.<br>(ರೂ.)   | S ಲಿ.<br>(ರೂ.)  | ಆಸ್ತಿಗಳು             | H ಲಿ.<br>(ರೂ.)   | S ಲಿ.<br>(ರೂ.)  |
|-----------------------|------------------|-----------------|----------------------|------------------|-----------------|
| ಸಾಮಾನ್ಯ ಶೇರು ಬಂಡವಾಳ   | 12,00,000        | 3,00,000        | ಸ್ಥಿರ ಆಸ್ತಿಗಳು       | 8,25,000         | 1,50,000        |
| ನಿಧಿ                  | 2,25,000         | 1,05,000        | S ಕಂಪನಿಯಲ್ಲಿ ಶೇರುಗಳು | 4,20,000         | -               |
| ಲಾಭ ನಷ್ಟದ ಖಾತೆ ಧನಿಗಳು | 1,35,000         | 85,000          | ಚಾಲ್ತಿ ಆಸ್ತಿಗಳು      | 4,95,000         | 4,60,000        |
|                       | 1,80,000         | 1,20,000        |                      |                  |                 |
|                       | <u>17,40,000</u> | <u>6,10,000</u> |                      | <u>17,40,000</u> | <u>6,10,000</u> |

H ಲಿ. ಕಂಪನಿಯು ಶೇ. 75 ಶೇರುಗಳನ್ನು 31.7.2018ರಲ್ಲಿ ಕೊಂಡಿದೆ. 'S' ಕಂಪನಿಯು 31.3.2019ರಲ್ಲಿ ರೂ. 65,000 ಲಾಭ ಗಳಿಸಿದೆ.

ಮೈನಾರಿಟಿ ಇಂಟರ್ಸ್ಟ್‌ನ್ನು ಕಂಡು ಹಿಡಿಯಿರಿ.



3. Under which schedule of Bank final accounts, the following items are shown?
- Over draft
  - Gold
  - Silver
  - Loss on exchange transactions
  - Share premium

ಬ್ಯಾಂಕಿನ ಅಥಾವೆ ಪಟ್ಟಿಯ ಯಾವ ಶೆಡ್ಯೂಲ್‌ನಲ್ಲಿ ಕೆಳಗೆ ಕೊಟ್ಟಿರುವ ಐಟಂಗಳನ್ನು ತೋರಿಸುವಿರಿ?

- ಓವರ್ ಡ್ರಾಫ್ಟ್
- ಬಂಗಾರ
- ಬೆಳ್ಳಿ
- ವಿದೇಶಿ ವಿನಿಮಯ ವ್ಯವಹಾರಗಳ ನಷ್ಟ
- ಶೇರು ಪ್ರೀಮಿಯಂ

4. From the following figures relate to the United Insurance Co. Ltd. for the year ended 31.3.2019, prepare revenue account.

|                               | Rs.         |
|-------------------------------|-------------|
| Claims                        | 5,00,000    |
| Management expenses           | 2,50,000    |
| Life fund at the beginning    | 1,20,00,000 |
| Premium                       | 10,00,000   |
| Bonus in reduction of premium | 30,000      |

Additional information :

- Further bonus in reduction of premium Rs. 5,000.
- Claims recovered under reinsurance Rs. 55,000.

ಈ ಕೆಳಗಿನ ವಿವರಗಳಿಂದ ಯುನೈಟೆಡ್ ವಿಮಾ ಕಂಪನಿಯ 31.3.2019 ರಂದು ಇದ್ದಂತೆ ರೆವೆನ್ಯೂ ಖಾತೆ ಬರೆಯಿರಿ :

|                                      | ರೂ.         |
|--------------------------------------|-------------|
| ಬಾಧ್ಯತೆಗಳು                           | 5,00,000    |
| ನಿರ್ವಹಣಾ ವೆಚ್ಚ                       | 2,50,000    |
| ಪ್ರಾರಂಭದಲ್ಲಿ ಇದ್ದ ಜೀವ ನಿಧಿ           | 1,20,00,000 |
| ವಿಮಾ ಕಂತುಗಳು                         | 10,00,000   |
| ವಿಮಾ ಕಂತುಗಳ ಕಡಿತಕ್ಕೆ ಉಪಯೋಗಿಸಿದ ಬೋನಸ್ | 30,000      |

ಇತರೆ ವಿವರಗಳು :

- ವಿಮಾ ಕಂತುಗಳ ಕಡಿತಕ್ಕೆ ಉಪಯೋಗಿಸಿದ ಬೋನಸ್ ರೂ. 5,000.
- ಪುನರ್ ವಿಮೆಯಿಂದ ಬರುವ ಬಾಧ್ಯತೆಗಳು ರೂ. 55,000.

**Q.P. Code – 13506**

5. From the following prepare fire revenue account for the year ending 31.3.2019.

|                              | Rs.       |
|------------------------------|-----------|
| Claims paid                  | 10,00,000 |
| Premiums received            | 60,00,000 |
| Re-insurance premium         | 6,00,000  |
| Commission                   | 12,00,000 |
| Management expenses          | 8,00,000  |
| Provision for unexpired risk | 20,00,000 |

Make a provision for unexpired risk at 50%.

ಈ ಕೆಳಗಿನ ವಿವರಗಳಿಂದ ಅಗ್ನಿ ವಿಮೆಯ ಆದಾಯ ಖಾತೆಯನ್ನು 31.3.2019 ರಂದು ಇದ್ದಂತೆ ತಯಾರಿಸಿ :

|                       | ರೂ.       |
|-----------------------|-----------|
| ಬಾಧ್ಯತೆಗಳು ಕೊಟ್ಟಿದ್ದು | 10,00,000 |
| ವಿಮಾ ಕಂತು ಬಂದದ್ದು     | 60,00,000 |
| ಪುನರ್ ವಿಮಾ ಕಂತುಗಳು    | 6,00,000  |
| ದಳ್ಳಾಳಿ               | 12,00,000 |
| ನಿರ್ವಹಣಾ ವೆಚ್ಚ        | 8,00,000  |
| ಕಾಯ್ದಿರಿಸಿದ ನಿಧಿ      | 20,00,000 |

ಕೊನೆಯಲ್ಲಿ ಕಾಯ್ದಿರಿಸಿದ ನಿಧಿ ಕಂತಿನ ಶೇ. 50 ರಷ್ಟು ಇರಬೇಕು.

6. H company acquired 40,000 shares of Rs. 10 each of S company, out of 50,000 shares at a market price of Rs. 16 per share.

On the date of acquisition of shares by H company, S company has a Profit and Loss a/c credit balance Rs. 80,000, Reserves Rs. 30,000.

Calculate cost of capital.

H ಕಂಪನಿಯು S ಕಂಪನಿಯು 50,000 ಶೇರುಗಳಲ್ಲಿ 40,000 ಶೇರುಗಳನ್ನು ಮಾರುಕಟ್ಟೆ ಬೆಲೆ ಒಂದ (ರೂ. 10ರ ಶೇರುಗಳು) ರೂ. 16 ರಂತೆ ಕೊಂಡಿದೆ. ಶೇರುಗಳನ್ನು ಕೊಂಡ ದಿನ 'S' ಕಂಪನಿಯು ಲಾಭ ನಷ್ಟ ಖಾತೆಯಲ್ಲಿ ರೂ. 80,000 ಜಮೆ ಮತ್ತು ಕಾಯ್ದಿರಿಸಿದ ನಿಧಿ ರೂ. 30,000 ಇದೆ.

ನಿಯಂತ್ರಣ ವೆಚ್ಚವನ್ನು ಕಂಡು ಹಿಡಿಯಿರಿ.

## SECTION - C/ವಿಭಾಗ - ಸಿ

Answer any **THREE** of the following questions. Each question carries **15** marks :

(3 × 15 = 45)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. Following are the Balance Sheet as on 31.3.2019.

| Liabilities                     | X Ltd.          | Y Ltd.          | Assets   | X Ltd.             | Y Ltd.             |
|---------------------------------|-----------------|-----------------|--|--------------------|--------------------|
|                                 | Rs.             | Rs.             |  | Rs.                | Rs.                |
| Share capital<br>(Rs. 100 each) | 5,00,000        | 2,00,000        | Fixed assets<br>Stock                              | 3,50,000<br>85,000 | 1,50,000<br>50,000 |
| Profit and Loss a/c             | 80,000          | -               | Debtors  | 60,000             | 50,000             |
| General reserve                 | 1,00,000        | -               | 8% debentures<br>in S Ltd.                         | 60,000             | -                  |
| 8% debentures                   | -               | 2,00,000        | Shares in S Ltd<br>(1500 shares<br>at Rs. 90 each) | 1,35,000           | -                  |
| Sundry creditors                | 70,000          | 40,000          | Cash   | 60,000             | 30,000             |
|                                 |                 |                 | Profit and Loss a/c                                | -                  | 1,60,000           |
|                                 | <u>7,50,000</u> | <u>4,40,000</u> |  | <u>7,50,000</u>    | <u>4,40,000</u>    |

Adjustments :

- (a) H Ltd. acquired shares in S Ltd. on 1.7.2018. The Profit and Loss account of S Ltd showed a debit balance of Rs. 60,000 on 1.4.2018.
- (b) Sundry creditors of X Ltd. include Rs. 20,000 for goods supplied by H Ltd., on which Y Ltd. made a profit of Rs. 2,000. Half of the goods were still in stock on 31.3.2019.

Prepare Consolidated Balance Sheet.



**Q.P. Code – 13506**

ಈ ಕೆಳಗಿನವು ಅಥಾವೆ ಪಟ್ಟಿಗಳು 31.3.2019 ರಂದು

| ಜವಾಬ್ದಾರಿಗಳು                          | X ಲಿ.<br>ರೂ.    | Y ಲಿ.<br>ರೂ.    | ಆಸ್ತಿಗಳು   | X ಲಿ.<br>ರೂ.            | Y ಲಿ.<br>ರೂ.            |
|---------------------------------------|-----------------|-----------------|--|-------------------------|-------------------------|
| ಶೇರು ಬಂಡವಾಳ<br>(ರೂ. 100 ಪ್ರತಿ ಶೇರಿಗೆ) | 5,00,000        | 2,00,000        | ಸ್ಥಿರ ಆಸ್ತಿಗಳು<br>ದಾಸ್ತಾನು   | 3,50,000                | 1,50,000                |
| ಲಾಭ ನಷ್ಟ ಖಾತೆ                         | 80,000          | -               | ಮುಚ್ಚಿಗಳು  | 60,000                  | 50,000                  |
| ಸಾಮಾನ್ಯ ನಿಧಿ                          | 1,00,000        | -               | Y ಕಂಪನಿಯ   |                         |                         |
| 8% ಸಾಲಪತ್ರಗಳು<br>ಧನಿಗಳು               |                 | -2,00,000       | 8% ಸಾಲಪತ್ರಗಳು  | 60,000                  | -                       |
|                                       | 70,000          | 40,000          | Y ಲಿ.ನ ಶೇರುಗಳು<br>(1500 ಶೇರುಗಳು<br>ಒಂದಕ್ಕೆ ರೂ. 90 ರಂತೆ)<br>ನಗದು<br>ಲಾಭ ನಷ್ಟ ಖಾತೆ | 1,35,000<br>60,000<br>- | -<br>30,000<br>1,60,000 |
|                                       | <u>7,50,000</u> | <u>4,40,000</u> |  | <u>7,50,000</u>         | <u>4,40,000</u>         |

ಹೊಂದಾಣಿಕೆಗಳು :

- (a) X ಕಂಪನಿಯು Y ಕಂಪನಿಯ ಶೇರುಗಳನ್ನು ದಿನಾಂಕ 1.7.2018 ರಂದು ಕೊಂಡಿದೆ. Y ಕಂಪನಿಯ ಲಾಭ ನಷ್ಟ ಖಾತೆಯಲ್ಲಿ 1.4.2018 ರಂದು ರೂ. 60,000 ಮುಚ್ಚಿ ತಿಲ್ಲನ್ನು ಹೊಂದಿದೆ.
- (b) X ಕಂಪನಿ ಧನಿಗಳಲ್ಲಿ ರೂ. 20,000, Y ಕಂಪನಿಯಿಂದ ಸರಕುಗಳನ್ನು ಕೊಂಡದ್ದು ಸೇರಿದೆ. Y ಕಂಪನಿ ಉ ಮಾರಾಟದ ಮೇಲೆ ರೂ. 2,000 ಲಾಭ ಗಳಿಸಿದೆ. ಅರ್ಥದಷ್ಟು ಸರಕುಗಳ ದಾಸ್ತಾನಿನಲ್ಲಿ ಉಳಿದಿದೆ.

ಕ್ರೋಢೀಕೃತ ಅಥಾವೆ ಪತ್ರವನ್ನು ತಯಾರಿಸಿ.

8. On 31.3.2019 the Balance Sheet of A Ltd. and B Ltd. stood as follows :

| Liabilities         | A Ltd.<br>Rs.    | B Ltd.<br>Rs.   | Assets                  | A Ltd.<br>Rs.    | B Ltd.<br>Rs.   |
|---------------------|------------------|-----------------|-------------------------|------------------|-----------------|
| Share capital       | 8,00,000         | 2,00,000        | Fixed assets            | 5,70,000         | 1,00,000        |
| General reserve     | 1,50,000         | 70,000          | 75% shares in<br>B Ltd. | 3,00,000         | -               |
| Profit and Loss a/c | 90,000           | 55,000          | Stock                   | 1,05,000         | 1,87,000        |
| Creditors           | 1,10,000         | 65,000          | Bills receivable        | 25,000           | 33,000          |
| Bills payable       | 50,000           | 30,000          | Debtors                 | 2,00,000         | 1,00,000        |
|                     | <u>12,00,000</u> | <u>4,20,000</u> |                         | <u>12,00,000</u> | <u>4,20,000</u> |

Draw a Consolidated Balance Sheet as at 31.3.2019 after taking into consideration the following information :

- (a) A company acquired shares on 30.6.2018.
- (b) B company earned a profit of Rs. 45,000 for the year ended 31.3.2019.
- (c) Debtors of 'A' Ltd. include Rs. 25,000 due from 'B' Ltd.

ದಿನಾಂಕ 31.3.2019 ರಂದು A ಲಿ. ಮತ್ತು B ಲಿ. ಅಥಾವೆ ಪಟ್ಟಿ ಈ ಕೆಳಕಂಡಂತಿದೆ :

| ಜವಾಬ್ದಾರಿಗಳು     | A ಲಿ.     |          | B ಲಿ.                |           | ಆಸ್ತಿಗಳು |       |
|------------------|-----------|----------|----------------------|-----------|----------|-------|
|                  | ರೂ.       | ರೂ.      | ರೂ.                  | ರೂ.       | A ಲಿ.    | B ಲಿ. |
| ಶೇರು ಬಂಡವಾಳ      | 8,00,000  | 2,00,000 | ಸ್ಥಿರ ಆಸ್ತಿಗಳು       | 5,70,000  | 1,00,000 |       |
| ಸಾಮಾನ್ಯ ನಿಧಿ     | 1,50,000  | 70,000   | B ನಲ್ಲಿ ಶೇ. 75 ರಷ್ಟು |           |          |       |
| ಲಾಭ ನಷ್ಟದ ಖಾತೆ   | 90,000    | 55,000   | ಶೇರುಗಳು              | 3,00,000  | -        |       |
| ಧನಿಗಳು           | 1,10,000  | 65,000   | ದಾಸ್ತಾನು             | 1,05,000  | 1,87,000 |       |
| ಕೊಡತಕ್ಕ ಹುಂಡಿಗಳು | 50,000    | 30,000   | ಬರತಕ್ಕ ಹುಂಡಿಗಳು      | 25,000    | 33,000   |       |
|                  |           |          | ಋಣಿಗಳು               | 2,00,000  | 1,00,000 |       |
|                  | 12,00,000 | 4,20,000 |                      | 12,00,000 | 4,20,000 |       |

ಈ ಕೆಳಗಿನ ವಿವರಗಳನ್ನು ಗಮನಕ್ಕೆ ತೆಗೆದುಕೊಂಡು ದಿನಾಂಕ 31.3.2019 ಕ್ರೋಢೀಕೃತ ಅಥಾವೆ ಪಟ್ಟಿಯನ್ನು ತಯಾರಿಸಿ :

- A ಲಿ. ದಿನಾಂಕ 30.6.2018 ರಂದು ಶೇರುಗಳನ್ನು ಪಡೆದಿದೆ.
- B ಲಿ. 31.3.2019 ಸಾಲಿನಲ್ಲಿ ರೂ. 45,000 ಲಾಭ ಗಳಿಸಿದೆ.
- 'A' ಲಿ. ಋಣಿಗಳಲ್ಲಿ ರೂ. 25,000 'B' ಲಿ. ನಿಂದ ಬರಬೇಕಾದದ್ದು.

9. From the following information relating to Yes Bank Ltd. prepare Profit and Loss A/c and Balance Sheet as on 31.3.19.

| Particulars                | Dr. (Rs.) | Cr. (Rs.) |
|----------------------------|-----------|-----------|
| Share capital              | -         | 5,00,000  |
| Reserve fund               | -         | 2,20,000  |
| Current deposit            | -         | 20,20,800 |
| Savings deposit            | -         | 15,40,600 |
| Discounts                  | -         | 5,60,000  |
| Profit and Loss A/c        | -         | 5,10,400  |
| Fixed deposit              | -         | 22,18,000 |
| Commission                 | -         | 3,12,200  |
| Interest received          | -         | 15,96,400 |
| Dividend paid and received | 80,000    | 12,000    |
| Bad debts                  | 42,150    | -         |
| Establishment expenses     | 2,80,850  | -         |
| Interest paid              | 8,65,800  | -         |

**Q.P. Code – 13506**

| Particulars              | Dr. (Rs.)        | Cr. (Rs.)        |
|--------------------------|------------------|------------------|
| Other assets             | 8,40,600         | -                |
| Premises                 | 12,15,000        | -                |
| Cash in hand             | 2,83,000         | -                |
| Investment in shares     | 6,90,000         | -                |
| Cash with Banks in India | 5,40,000         | -                |
| Terms loans in India     | 15,40,000        | -                |
| Cash credits             | 22,20,000        | -                |
| Bills purchased          | 3,68,000         | -                |
| Loans to employees       | 1,40,000         | -                |
| Salaries                 | 3,85,000         | -                |
|                          | <u>94,90,400</u> | <u>94,90,400</u> |

Additional information :

- Unexpired discount on 31.3.19 Rs. 50,000.
- Provide Rs. 25,000 for doubtful debts.
- Create provision for taxation of Rs. 75,000.
- Bills for collection amounted to Rs. 1,50,000.
- Depreciate premises by 10%.

ಎಸ್ ಬ್ಯಾಂಕಿನ ಈ ಕೆಳಕಂಡ ಮಾಹಿತಿಗಳಿಂದ 31.03.2019ಕ್ಕೆ ಲಾಭ ನಷ್ಟ ಖಾತೆ ಮತ್ತು ಅಥಾವೆ ಪಟ್ಟಿ ತಯಾರಿಸಿ :

| ವಿವರಗಳು                          | ಧನಿ (ರೂ.) | ಋಣಿ (ರೂ.) |
|----------------------------------|-----------|-----------|
| ಕೇರು ಬಂಡವಾಳ                      | -         | 5,00,000  |
| ಮೀಸಲು ನಿಧಿ                       | -         | 2,20,000  |
| ಚಾಲ್ತಿ ಠೇವಣಿ                     | -         | 20,20,800 |
| ಉಳಿತಾಯ ಠೇವಣಿ                     | -         | 15,40,600 |
| ಸೋಡಿಗಳು                          | -         | 5,60,000  |
| ಲಾಭ ನಷ್ಟ ಖಾತೆ                    | -         | 5,10,400  |
| ಸ್ಥಿರ ಠೇವಣಿಗಳು                   | -         | 22,18,000 |
| ದಳ್ಳಾಳಿ                          | -         | 3,12,200  |
| ಬಡ್ಡಿ ಬಂದಿದ್ದು                   | -         | 15,96,400 |
| ಲಾಭಾಂಶ ಕೊಟ್ಟಿದ್ದು ಮತ್ತು ಬಂದಿದ್ದು | 80,000    | 12,000    |
| ಕರಡು ಸಾಲ                         | 42,150    | -         |



| ವಿವರಗಳು                     | ಧನಿ (ರೂ.)        | ಋಣ (ರೂ.)         |
|-----------------------------|------------------|------------------|
| ಸ್ಥಾಪನಾ ವೆಚ್ಚ               | 2,80,850         | -                |
| ಬಡ್ಡಿ ಕೊಟ್ಟಿದ್ದು            | 8,65,800         | -                |
| ಇತರೆ ಆಸ್ತಿಗಳು               | 8,40,600         | -                |
| ಕಟ್ಟಡಗಳು                    | 12,15,000        | -                |
| ನಗದು                        | 2,83,000         | -                |
| ಶೇರುಗಳ ಮೇಲೆ ಹೂಡಿಕೆ          | 6,90,000         | -                |
| ಭಾರತದಲ್ಲಿರುವ ಬ್ಯಾಂಕ್ ನಗದು   | 5,40,000         | -                |
| ಭಾರತದಲ್ಲಿನ ದೀರ್ಘಾವಧಿ ಸಾಲಗಳು | 15,40,000        | -                |
| ಕ್ಯಾಷ್ ಕ್ರೆಡಿಟ್             | 22,20,000        | -                |
| ಹೂಡಿಕೆಗಳ ಖರೀದಿ              | 3,68,000         | -                |
| ನೌಕರರಿಗೆ ಸಾಲಗಳು             | 1,40,000         | -                |
| ಸಂಬಳ                        | 3,85,000         | -                |
|                             | <u>94,90,400</u> | <u>94,90,400</u> |

ಪೂರಕ ಮಾಹಿತಿಗಳು :

- ಮುಂಗಡ ಸೋಡಿ 31.3.19 ರೂ. 50,000.
- ಅನುಮಾನಾಸ್ಪದ ಸಾಲಕ್ಕಾಗಿ ಮೀಸಲು ರೂ. 25,000.
- ತೆರಿಗೆಗಾಗಿ ಮೀಸಲು ರೂ. 75,000.
- ಗ್ರಾಹಕರ ಪರವಾಗಿ ವಸೂಲು ಮಾಡಿದ ಹೂಡಿಕೆಗಳು ರೂ. 1,50,000.
- ಕಟ್ಟಡದ ಸವಕಳಿ 10% ನೀಡಿ.

10. Following balance are extracted from the books of Indian General Insurance Company Limited as on 31.3.2019.

| Particulars                           | Fire (Rs.) | Marine (Rs.) |
|---------------------------------------|------------|--------------|
| Claims paid                           | 10,00,000  | 8,70,000     |
| Premium                               | 38,00,000  | 30,00,000    |
| Commission                            | 6,20,000   | 5,20,000     |
| Commission on re-insurance ceded      | 1,50,000   | -            |
| Expenses of management                | 8,00,000   | 6,50,000     |
| Reserve for unexpired risk (1.4.2018) | 21,00,000  | 25,00,000    |
| Additional reserve (1.4.2018)         | 4,00,000   | 2,00,000     |
| Claims o/s (1.4.2018)                 | 2,00,000   | 1,00,000     |
| Premium o/s (1.4.2018)                | 2,50,000   | 1,50,000     |

**Q.P. Code – 13506**

|                                    | Rs.      |
|------------------------------------|----------|
| Depreciation on assets             | 3,00,000 |
| Loss on realization of investments | 50,000   |
| Audit fees                         | 1,20,000 |
| Directors remuneration             | 3,10,000 |
| Interest and dividend              | 5,20,000 |

Following further information given :

- (a) Premium o/s as on 31.3.2019 :  
Fire – Rs. 3,00,000, Marine – Rs. 1,50,000
- (b) Claims o/s as on 31.3.2019 :  
Fire – Rs. 4,20,000, Marine – Rs. 1,50,000
- (c) Reserve for unexpired risk to be maintained at 50% of fire and 100% of marine net premium.
- (d) Additional reserve for fire to be maintain at 20% of net premium.
- (e) Interest accrued on investment Rs. 1,30,000.

Prepare Revenue Account, Profit & Loss Account for the year ending 31.3.2019

ದಿನಾಂಕ 31.3.2019 ರಂದು ಇಂಡಿಯನ್ ಜನರಲ್ ವಿಮಾ ಕಂಪನಿಯ ಶಿಲ್ಕುಗಳು ಈ ಕೆಳಕಂಡಂತಿವೆ :

| ವಿವರಗಳು                              | ಅಗ್ನಿ (ರೂ.) | ಜಲ (ರೂ.)  |
|--------------------------------------|-------------|-----------|
| ಕೊಟ್ಟ ಬಾಧ್ಯತೆಗಳು                     | 10,00,000   | 8,70,000  |
| ವಿಮಾ ಕಂತು                            | 38,00,000   | 30,00,000 |
| ದಳ್ಳಾಳಿ                              | 6,20,000    | 5,20,000  |
| ಮರು ವಿಮೆ ಮೇಲೆ ದಳ್ಳಾಳಿ ಗಳಿಸಿದ್ದು      | 1,50,000    | -         |
| ನಿರ್ವಹಣಾ ವೆಚ್ಚ                       | 8,00,000    | 6,50,000  |
| ಅವಧಿ ಮುಗಿಯದ ವಿಪತ್ತು ಮೀಸಲು (1.4.2018) | 21,00,000   | 25,00,000 |
| ಹೆಚ್ಚುವರಿ ಮೀಸಲು (1.4.2018)           | 4,00,000    | 2,00,000  |
| ಬಾಕಿ ಬಾಧ್ಯತೆಗಳು (1.4.2018)           | 2,00,000    | 1,00,000  |
| ವಿಮಾ ಕಂತು ಬಾಕಿ (1.4.2018)            | 2,50,000    | 1,50,000  |

|                      | ರೂ.      |
|----------------------|----------|
| ಆಸ್ತಿಗಳ ಮೇಲೆ ಸವಕಳಿ   | 3,00,000 |
| ಹೂಡಿಕೆಗಳ ಮೇಲೆ ನಷ್ಟ   | 50,000   |
| ಲೆಕ್ಕ ಪರಿಶೋಧನಾ ಶುಲ್ಕ | 1,20,000 |
| ನಿರ್ದೇಶಕರ ಶುಲ್ಕ      | 3,10,000 |
| ಬಡ್ಡಿ ಮತ್ತು ಲಾಭಾಂಶ   | 5,20,000 |

ಹೆಚ್ಚುವರಿ ಮಾಹಿತಿ :

- (a) ವಿಮಾ ಕಂಪನಿ ಬಾಕಿ 31.3.2019 :  
ಅಗ್ನಿ - ರೂ. 3,00,000, ಜಲ - ರೂ. 1,50,000
- (b) ಬಾಧ್ಯತೆಗಳ ಬಾಕಿ 31.3.2019 :  
ಅಗ್ನಿ - ರೂ. 4,20,000, ಜಲ - ರೂ. 1,50,000
- (c) ಮೀಸಲನ್ನು ನಿವ್ವಳ ವಿಮಾ ಕಂಪನಿ ಶೇ. 50 ರಷ್ಟು ಮತ್ತು ಶೇ. 100 ರಷ್ಟನ್ನು ಜಲ ವಿಮೆಗಳ ಮೇಲೆ ನೀಡಬೇಕು.
- (d) ಹೆಚ್ಚುವರಿ ಮೀಸಲು ಅಗ್ನಿ ವಿಮೆಯ ಕಂಪನಿ ಶೇ. 20 ಇಡಬೇಕು.
- (e) ಹೂಡಿಕೆಗಳ ಮೇಲಿನ ಬಡ್ಡಿ ರೂ. 1,30,000.

ಆದಾಯ ಖಾತೆ ಹಾಗೂ ವಿಮಾ ಕಂಪನಿಯ ಲಾಭ ನಷ್ಟದ ಖಾತೆಯಲ್ಲಿ 31.3.2019 ರಂತೆ ತಯಾರಿಸಿ.

11. The following trial balances are extracted from the books of Max India Life Insurance Company as on 31.3.2019.

| Particulars                    | Dr. (Rs.)        | Cr. (Rs.)        |
|--------------------------------|------------------|------------------|
| Share capital                  | -                | 3,50,000         |
| Life assurance fund 1.4.2018   | -                | 58,00,000        |
| Dividends paid                 | 40,000           | -                |
| Interest and dividend received | -                | 2,25,000         |
| Premium received               | -                | 3,27,000         |
| Surrenders                     | 15,000           | -                |
| Claims paid                    | 3,94,000         | -                |
| Commission paid                | 18,000           | -                |
| Management expenses            | 64,000           | -                |
| Mortgages in India             | 9,84,000         | -                |
| Agents balances                | 18,000           | -                |
| Freehold premises              | 80,000           | -                |
| Investments                    | 46,10,000        | -                |
| Loans on company policies      | 3,47,500         | -                |
| Cash on Bank Deposits          | 54,000           | -                |
| Cash in hand                   | 14,500           | -                |
| Bonus to policy holders        | 63,000           | -                |
|                                | <u>67,02,000</u> | <u>67,02,000</u> |

You are required to prepare the company's Revenue account for the year ended 31.3.2019 and the Balance Sheet as on that date.

Adjustment :

- (a) Claims admitted but not paid Rs. 18,000.
- (b) Premiums o/s on 31.3.2019 Rs. 20,000.
- (c) Interest accrued on 31.3.2019 Rs. 35,000.
- (d) O/s management expenses on 31.3.2019 Rs. 500.



## Q.P. Code – 13506

ಮ್ಯಾಕ್ಸ್ ಇಂಡಿಯಾ ಜೀವ ವಿಮಾ ಕಂಪನಿಯ ಪುಸ್ತಕಗಳಿಂದ ತೆಗೆದ ತಿಲ್ಲುಗಳ ತಾಳೆ ಪಟ್ಟಿಯು ದಿನಾಂಕ 31.3.2019 ರಂದು ಈ ಕೆಳಕಂಡಂತಿವೆ :

| ವಿವರಗಳು                     | ಮುಚ್ಚಿ (ರೂ.)     | ಧನಿ (ರೂ.)        |
|-----------------------------|------------------|------------------|
| ಶೇರು ಬಂಡವಾಳ                 | -                | 3,50,000         |
| ಜೀವ ವಿಮಾ ನಿಧಿ 1.4.2018      | -                | 58,00,000        |
| ಲಾಭಾಂಶ ಕೊಟ್ಟಿದ್ದು           | 40,000           | -                |
| ಬಡ್ಡಿ ಮತ್ತು ಲಾಭಾಂಶ ಪಡೆದದ್ದು | -                | 2,25,000         |
| ವಿಮಾ ಕಂಪನಿ ಪಡೆದದ್ದು         | -                | 3,27,000         |
| ಸರಂಡರ್ಸ್                    | 15,000           | -                |
| ನೀಡಿದ ಬಾಧ್ಯತೆಗಳು            | 3,94,000         | -                |
| ದಳ್ಳಾಳಿ ಕೊಟ್ಟಿದ್ದು          | 18,000           | -                |
| ನಿರ್ವಹಣೆ ವೆಚ್ಚಗಳು           | 64,000           | -                |
| ಭಾರತದಲ್ಲಿನ ಆಧಾರಗಳು          | 9,84,000         | -                |
| ಪ್ರತಿನಿಧಿಗಳ ತಿಲ್ಲು          | 18,000           | -                |
| ಸ್ವತಂತ್ರ ಹಕ್ಕಿನ ಕಟ್ಟಡಗಳು    | 80,000           | -                |
| ಹೂಡಿಕೆಗಳು                   | 46,10,000        | -                |
| ಕಂಪನಿ ಪಾಲಿಸಿಗಳ ಮೇಲಿನ ಸಾಲಗಳು | 3,47,500         | -                |
| ಬ್ಯಾಂಕ್ ಠೇವಣಿಗಳಲ್ಲಿನ ನಗದು   | 54,000           | -                |
| ಕೈಯಲ್ಲಿರುವ ನಗದು             | 14,500           | -                |
| ಪಾಲಿಸಿದಾರರಿಗೆ ಬೋನಸ್         | 63,000           | -                |
|                             | <u>67,02,000</u> | <u>67,02,000</u> |

ಈ ಕೆಳಗಿನ ಅಂಶಗಳನ್ನು ಗಮನಿಸಿ. ಆದಾಯ ಖಾತೆ ಮತ್ತು ಅಥಾವೆ ಪಟ್ಟಿಯನ್ನು 31.3.2019 ರಂದು ತಯಾರಿಸಿ :

ಹೊಂದಾಣಿಕೆಗಳು :

- ಒಪ್ಪಿರುವ ಆದರೆ ಕೊಟ್ಟಿರದ ಬಾಧ್ಯತೆಗಳು ರೂ. 18,000.
- ಬಾಕಿ ಇರುವ ವಿಮಾ ಕಂಪನಿಗಳು ದಿನಾಂಕ 31.3.2019 ರೂ. 20,000.
- ಬರಬೇಕಾಗಿರುವ ಬಡ್ಡಿ ದಿನಾಂಕ. 31.3.2019 ರೂ 35,000.
- ಬಾಕಿ ಇರುವ ನಿರ್ವಹಣಾ ವೆಚ್ಚಗಳು ದಿನಾಂಕ 31.3.2019 ರೂ 500.

Q.P. Code – 13501

**Fifth Semester B.Com. Degree Examination,  
October/November 2019**

(Non-CBCS – Revised New Scheme)

**Commerce**

**Paper 5.1 – INCOME TAX – I**

Time : 3 Hours]

[Max. Marks : 80

Instructions to Candidates : Answer should be written completely either in English or in Kannada.

SECTION – A/ವಿಭಾಗ - ಎ

Answer any **TEN** sub-questions from the following. Each sub-question carries **2** marks : (10 × 2 = 20)

ಕೆಳಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) Define the term 'Assessee'.  
'ತೆರಿಗೆದಾರ' ಪದದ ವ್ಯಾಖ್ಯೆ ನೀಡಿ.
- (b) Give the meaning of Annual value.  
ವಾರ್ಷಿಕ ಮೌಲ್ಯದ ಅರ್ಥ ನೀಡಿ.
- (c) What is agriculture income?  
'ವ್ಯವಸಾಯ ಆದಾಯ' ಎಂದರೇನು?
- (d) State the deductions allowable under Section 16.  
ಸೆಕ್ಷನ್ 16ರ ಅಡಿಯಲ್ಲಿ ನೀಡಲಾದುವ ಕಡಿತಗಳನ್ನು ತಿಳಿಸಿ.
- (e) What are the types of provident funds?  
ಭವಿಷ್ಯ ನಿಧಿಯ ವಿಧಗಳಾವುವು?
- (f) What is Assessment year?  
ತೆರಿಗೆಧಾರಣಾ ವರ್ಷ ಎಂದರೇನು?
- (g) Who is an ordinary resident?  
ಸಾಮಾನ್ಯ ನಿವಾಸಿ ಎಂದರೆ ಯಾರು?
- (h) State any four taxable allowances.  
ತೆರಿಗೆಗೆ ಒಳಪಡುವ ಯಾವುದಾದರೂ ನಾಲ್ಕು ಭತ್ಯೆಗಳನ್ನು ತಿಳಿಸಿ.

## Q.P. Code – 13501

- (i) Expand : CIT and PAN.  
ವಿಸ್ತರಿಸಿ : CIT ಮತ್ತು PAN.
- (j) Give the meaning of Total income.  
ಒಟ್ಟು ಆದಾಯದ ಅರ್ಥ ನೀಡಿ.
- (k) What is perquisites?  
ಸವಲತ್ತುಗಳು ಎಂದರೇನು?
- (l) Give the meaning of Composite Rent.  
ಸಂಯುಕ್ತ ಬಾಡಿಗೆಯ ಅರ್ಥ ನೀಡಿ.

### SECTION – B/ವಿಭಾಗ – ಬಿ

Answer any **THREE** of the following questions. Each question carries **5** marks :  
(3 × 5 = 15)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. State whether the following are agricultural income or not :
  - (a) Income from sale of trees of spontaneous growth.
  - (b) Income from nursery.
  - (c) Compensation received on acquisition of land for military purpose.
  - (d) Dividend received from a company out of its agriculture income.
  - (e) Income on sale of growing flowers and creepers.ಕೆಳಕಂಡವುಗಳನ್ನು ವ್ಯವಸಾಯದ ಆದಾಯವೇ ಅಥವಾ ಇಲ್ಲವೇ ತಿಳಿಸಿ :
  - (a) ತಮ್ಮಷ್ಟಕ್ಕೆ ತಾವೇ ಬೆಳೆದ ಮರಗಳ ಮಾರಾಟದಿಂದ ಬಂದ ಆದಾಯ.
  - (b) ನರ್ಸರಿಯಿಂದ ಬಂದ ಆದಾಯ.
  - (c) ಮಿಲಿಟರಿ ಉದ್ದೇಶಕ್ಕಾಗಿ ವಶಪಡಿಸಿಕೊಂಡ ಭೂಮಿಗೆ ಸ್ವೀಕರಿಸಿದ ಪರಿಹಾರ.
  - (d) ಕಂಪನಿಯ ವ್ಯವಸಾಯದ ಆದಾಯದಿಂದ ನೀಡಿದ ಲಾಭಾಂಶ.
  - (e) ಬೆಳೆದ ಹೂ ಮತ್ತು ಬಳ್ಳಿಗಳ ಮಾರಾಟದಿಂದ ಬಂದ ಆದಾಯ.

3. Calculate Annual value from the following :

Municipal value Rs. 1,00,000 p.a.

Fair rent Rs. 1,20,000 p.a.

Standard rent Rs. 96,000 p.a.

Annual rent Rs. 1,32,000 p.a.

Unrealised rent Rs. 5,000

Vacancy period loss Rs. 6,000

Municipal tax paid Rs. 10,000.



**Q.P. Code – 13501**

ಕೆಳಕಂಡ ಮಾಹಿತಿಯಿಂದ ವಾರ್ಷಿಕ ಮೌಲ್ಯ ಕಂಡು ಹಿಡಿಯಿರಿ :

ಮುನಿಸಿಪಲ್ ಮೌಲ್ಯ ರೂ. 1,00,000 ವರ್ಷಕ್ಕೆ

ನ್ಯಾಯವಾದ ಬಾಡಿಗೆ ರೂ. 1,20,000 ವರ್ಷಕ್ಕೆ

ಪ್ರಮಾಣಿತ ಬಾಡಿಗೆ ರೂ. 96,000 ವರ್ಷಕ್ಕೆ

ನೈಜ ಬಾಡಿಗೆ ರೂ. 1,32,000 ವರ್ಷಕ್ಕೆ

ವಸೂಲಾಗದ ಬಾಡಿಗೆ ರೂ. 5,000

ಮನೆ ಖಾಲಿಯಿಂದಾದ ನಷ್ಟ ರೂ. 6,000

ಮುನಿಸಿಪಾಲಿಟಿ ತೆರಿಗೆ ಪಾವತಿಸಿದ್ದು ರೂ. 10,000.

4. Mr. Guru Kiran a foreign national, came to India on 14<sup>th</sup> September 2017 and went back to his country on 12<sup>th</sup> December, 2018. Determine his residential status for the Assessment year 2019-20.

ಶ್ರೀ ಗುರು ಕಿರಣ್‌ರವರು ವಿದೇಶಿ ನಾಗರಿಕರಾಗಿದ್ದು, ಇವರು ದಿನಾಂಕ 14ನೇ ಸೆಪ್ಟೆಂಬರ್ 2017 ರಂದು ಭಾರತಕ್ಕೆ ಆಗಮಿಸಿದ್ದಾರೆ ಮತ್ತು ದಿನಾಂಕ 12ನೇ ಡಿಸೆಂಬರ್ 2018 ರಂದು ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ. ಹಾಗಾದರೆ, ತೆರಿಗೆ ವರ್ಷ 2019-20ಕ್ಕೆ ಇವರ ನಿವಾಸಿ ಸ್ಥಿತಿಯನ್ನು ಕಂಡು ಹಿಡಿಯಿರಿ.

5. Sri Janakiram working in ABC Ltd. his salary details as follows :

Basic salary – 20,000 p.m. (Upto 31.12.2018 Rs. 18,000 p.m.)

Dearness allowance – Rs. 6,000 p.m. (50% farming part of salary)

Commission – Rs. 1,000 p.m. Lunch allowance – Rs. 600 p.m.

HRA – Rs. 2,500 p.m. (Actual rent paid Rs. 3,000 p.m.)

Calculate taxable HRA for the Assessment year 2019-20.

ಶ್ರೀ ಜಾನಕಿ ರಾಮ್‌ರವರು ABC ಲಿ. ನಲ್ಲಿ ಕೆಲಸದಲ್ಲಿದ್ದು, ಇವರ ವೇತನದ ವಿವರ ಕೆಳಕಂಡಂತಿದೆ :

ಮೂಲ ವೇತನ – ರೂ. 20,000 ಮಾಸಿಕ (ದಿನಾಂಕ 31.12.2018ರ ವರೆಗೆ ರೂ. 18,000 ಮಾಸಿಕ)

ತುಟ್ಟಿ ಭತ್ಯೆ – ರೂ. 6,000 ಮಾಸಿಕ (ಇದರಲ್ಲಿ ಶೇ. 50ರಷ್ಟು ವೇತನದ ಭಾಗವಾಗಿದೆ)

ಕಮೀಷನ್ – ರೂ. 1,000 ಮಾಸಿಕ, ಊಟದ ಭತ್ಯೆ – ರೂ. 600 ಮಾಸಿಕ

ಮನೆ ಬಾಡಿಗೆ ಭತ್ಯೆ – ರೂ. 2,500 ಮಾಸಿಕ (ನೈಜ ಬಾಡಿಗೆ ಪಾವತಿಸಿರುವುದು ರೂ. 3,000 ಮಾಸಿಕ)

2019-20ನೇ ತೆರಿಗೆ ವರ್ಷಕ್ಕೆ ತೆರಿಗೆಗೊಳಪಡುವ ಮನೆ ಬಾಡಿಗೆ ಭತ್ಯೆ ಕಂಡು ಹಿಡಿಯಿರಿ.

6. Sri Huvan a Non Govt. employee, retired on 30.6.2018 after completing 27 year 8 months of service as per his service rule he received Rs. 5,85,000 as gratuity. His average salary for the preceding 10 months Rs. 18,500 p.m. Determine his taxable gratuity for the Assessment year 2019-20.

ಶ್ರೀ ಹುವನ್‌ರವರು ಖಾಸಗಿ ಉದ್ಯೋಗಿಯಾಗಿದ್ದು, ದಿನಾಂಕ 30.6.2018 ರಂದು ನಿವೃತ್ತಿ ಹೊಂದಿರುತ್ತಾರೆ. ಇವರು 27 ವರ್ಷ 8 ತಿಂಗಳುಗಳು ಸೇವೆ ಸಲ್ಲಿಸಿದ್ದಾರೆ. ಇವರ ನೌಕರಿ ನಿಯಮದ ಪ್ರಕಾರ ಇವರಿಗೆ ಗ್ರಾಚ್ಯುಟಿಯಾಗಿ ರೂ. 5,85,000ಗಳನ್ನು ಪಡೆದಿದ್ದಾರೆ. ಇವರ ಹಿಂದಿನ 10 ತಿಂಗಳ ಸರಾಸರಿ ವೇತನ ರೂ. 18,500 ಮಾಸಿಕವಾಗಿದೆ. 2019-20ನೇ ತೆರಿಗೆ ವರ್ಷಕ್ಕೆ ತೆರಿಗೆಗೊಳಪಡುವ ಗ್ರಾಚ್ಯುಟಿಯನ್ನು ಕಂಡು ಹಿಡಿಯಿರಿ.

**Q.P. Code – 13501**

SECTION – C/ವಿಭಾಗ - ಸಿ

Answer any **THREE** of the following questions. Each question carries **15** marks :  
(3 × 15 = 45)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. Mr. Rohan furnishes the following particulars of his income during the previous year 2018-19.
- Profit from business in Mumbai Rs. 50,000.
  - Income from agriculture in Sri Lanka Rs. 2,00,000.
  - Income from property in London Rs. 1,50,000.
  - Income from business in London controlled from Bangalore Rs. 1,25,000 (Rs. 30,000 received in India)
  - Interest on UK Development Bonds Rs. 60,000 (1/3 received in India).
  - Dividend from Infosys Rs. 5,000.
  - Profit on sale of building in Delhi received in Nepal Rs. 1,00,000.
  - Income from agriculture in Tumkur Rs. 50,000.
  - Income from house property in London Rs. 20,000.
  - Interest on Post Office Savings Bank A/c Rs. 6,000.
  - Dividend from a foreign company Rs. 10,000.
  - Share of income from HUF Rs. 75,000.

Compute his gross total income for the Assessment year 2018-19 if he is

- Ordinary resident
- Not ordinary resident
- Non resident.

2018-19ನೇ ಹಣಕಾಸು ವರ್ಷದಲ್ಲಿ ಶ್ರೀ ರೋಹನ್‌ರವರು ಗಳಿಸಿದ ಆದಾಯದ ವಿವರ ಕೆಳಕಂಡಂತಿದೆ :

- ಮುಂಬೈನ ವ್ಯವಹಾರದಿಂದ ಬಂದ ಲಾಭ ರೂ. 50,000.
- ಲಂಡನ್‌ನಲ್ಲಿನ ವ್ಯವಸಾಯದಿಂದ ಬಂದ ಆದಾಯ ರೂ. 2,00,000.
- ಲಂಡನ್‌ನಲ್ಲಿನ ಆಸ್ತಿಯಿಂದ ಬಂದ ಆದಾಯ ರೂ. 1,50,000.
- ಲಂಡನ್‌ನಲ್ಲಿನ ವ್ಯವಹಾರದಿಂದ ಬಂದ ಆದಾಯ ಆದರೆ ವ್ಯವಹಾರ ನಿಯಂತ್ರಣ ಬೆಂಗಳೂರಿನಿಂದ ನಡೆಯುತ್ತಿದೆ. ರೂ. 1,25,000 (ಇದರಲ್ಲಿ ರೂ. 30,000 ಭಾರತದಲ್ಲಿ ಸ್ವೀಕರಿಸಲಾಗಿದೆ).
- ಯು.ಕೆ. ಅಭಿವೃದ್ಧಿ ಬಾಂಡ್‌ಗಳ ಮೇಲಿನ ಬಡ್ಡಿ ರೂ. 60,000 (1/3 ರಷ್ಟು ಭಾರತದಲ್ಲಿ ಸ್ವೀಕರಿಸಿದೆ).
- ಇನ್‌ಫೋಸಿಸ್‌ನಿಂದ ಬಂದ ಲಾಭಾಂಶ ರೂ. 5,000.
- ದೆಹಲಿಯಲ್ಲಿನ ಕಟ್ಟಡವನ್ನು ಮಾರಾಟದಿಂದ ಬಂದ ಲಾಭ, ನೇಪಾಳದಲ್ಲಿ ಸ್ವೀಕರಿಸಲಾಗಿದೆ ರೂ. 1,00,000.
- ತುಮಕೂರಿನಲ್ಲಿನ ವ್ಯವಸಾಯದಿಂದ ಬಂದ ಆದಾಯ ರೂ. 50,000.



**Q.P. Code – 13501**

- (i) ಲಂಡನ್‌ನಲ್ಲಿನ ಮನೆಯಿಂದ ಬಂದ ಆದಾಯ ರೂ. 20,000.
- (j) ಅಂಚೆ ಕಛೇರಿಯ ಉಳಿತಾಯ ಖಾತೆಯಿಂದ ಬಂದ ಬಡ್ಡಿ ರೂ. 6,000.
- (k) ವಿದೇಶಿ ಕಂಪನಿಯಿಂದ ಬಂದ ಲಾಭಾಂಶ ರೂ. 10,000.
- (l) HUF ನಿಂದ ಬಂದ ಆದಾಯದ ಭಾಗ ರೂ. 75,000.

ತೆರಿಗೆ ವರ್ಷ 2018-19ಕ್ಕೆ ಇವರ ಸ್ಥೂಲ ಆದಾಯವನ್ನು ಕಂಡು ಹಿಡಿಯಿರಿ ಅವರು

- (i) ಸಾಮಾನ್ಯ ನಿವಾಸಿಯಾಗಿದ್ದರೆ
- (ii) ಸಾಮಾನ್ಯ ನಿವಾಸಿಯಾಗಿಲ್ಲದಿದ್ದರೆ
- (iii) ಅನಿವಾಸಿಯಾಗಿದ್ದರೆ

8. Sri Mohesh a Non Government employee, his salary details for the financial year 2018-19 were as follows :

Basic salary – Rs. 22,000 p.m. (Upto 31.7.2018 Rs. 20,000 p.m.)

Dearness allowance – Rs. 12,000 p.m.

Bonus – 10% of basic salary

Children education allowance – Rs. 250 p.m. per child for two children.

Helper allowance – Rs. 500 p.m. (Spent Rs. 300 p.m. for office use)

He uses company's car (1800 CC) for both official and private purpose, the company paid Rs. 24,000 as expenditure.

The company provided his a rent free accommodation in Bangalore its fair rental value Rs. 1,20,000 p.a. and the cost of furniture provided Rs. 30,000.

Company's contribution to RPF Rs. 3,000 p.m.

Interest credited to RPF at 12% p.a. Rs. 12,000

He paid employment tax Rs. 250 p.m.

Compute taxable salary income for the Assessment year 2019-20.

ಶ್ರೀ ಮಹೇಶ್‌ರವರು ಖಾಸಗಿ ಉದ್ಯೋಗಿಯಾಗಿದ್ದು, ಹಣಕಾಸು ವರ್ಷ 2018-19ಕ್ಕೆ ಇವರ ವೇತನದ ವಿವರ ಕೆಳಕಂಡಂತಿದೆ :

ಮೂಲ ವೇತನ – ರೂ. 22,000 ಮಾಸಿಕ (ದಿನಾಂಕ 31.7.2018ರ ವರೆಗೆ ಮಾಸಿಕ ರೂ. 20,000)

ತುಟ್ಟಿ ಭತ್ಯೆ – ರೂ. 12,000 ಮಾಸಿಕ

ಬೋನಸ್ – ಶೇ. 10 ರಷ್ಟು ಮೂಲ ವೇತನದ ಮೇಲೆ

ಮಕ್ಕಳ ಶಿಕ್ಷಣ ಭತ್ಯೆ – ರೂ. 250 ಪ್ರತಿ ತಿಂಗಳು ಪ್ರತಿ ಮಗುವಿಗೆ, ಒಟ್ಟು ಇಬ್ಬರು ಮಕ್ಕಳಿಗೆ)

ಸಹಾಯಕರ ಭತ್ಯೆ – ರೂ. 500 ಮಾಸಿಕ ( ರೂ. 300 ಮಾಸಿಕ ಕಛೇರಿ ಉದ್ದೇಶಕ್ಕೆ ಬಳಸಲಾಗಿದೆ)

ಇವರು ಕಂಪನಿಯ ಕಾರನ್ನು (1800 CC) ಸ್ವಂತಕ್ಕೆ ಮತ್ತು ಕಛೇರಿ ಉದ್ದೇಶಕ್ಕೆ ಬಳಸಿದ್ದು, ಕಂಪನಿಯ ರೂ. 24,000 ಗಳನ್ನು ವೆಚ್ಚಕ್ಕಾಗಿ ಪಾವತಿಸಿದ್ದಾರೆ.



**Q.P. Code – 13501**

ಕಂಪನಿಯು ಇವರಿಗೆ ಬಾಡಿಗೆ ರಹಿತ ಮನೆಯನ್ನು ಬೆಂಗಳೂರಿನಲ್ಲಿ ನೀಡಿದ್ದು ಇದರ ನ್ಯಾಯಯುತ ಬಾಡಿಗೆ ಮ  
ವಾರ್ಷಿಕ ರೂ. 1,20,000 ಆಗಿದೆ ಮತ್ತು ಇವರಿಗೆ ಒದಗಿಸಿರುವ ಪೀಠೋಪಕರಣಗಳ ಮೂಲ ವೆಚ್ಚ ರೂ. 30,000  
ಕಂಪನಿಯು ಮಾಸಿಕ ರೂ. 3,000ಗಳನ್ನು ಇವರ ಅನುಮೋದಿಸಿದ ಭವಿಷ್ಯ ನಿಧಿಗೆ ವಂತಿಗೆಯಾಗಿ ನೀಡಿದ್ದಾರೆ.  
ಈ ನಿಧಿಗೆ ಕೇ. 12 ರಂತೆ ಬಡ್ಡಿ ರೂ. 12,000ಗಳು ಜಮೆಯಾಗಿದೆ.  
ಇವರು ಉದ್ಯೋಗ ತೆರಿಗೆಯಾಗಿ ಮಾಸಿಕ ರೂ. 250 ಗಳನ್ನು ಪಾವತಿಸಿದ್ದಾರೆ.  
ತೆರಿಗೆ ವರ್ಷ 2019-20ಕ್ಕೆ ಇವರ ತೆರಿಗೆಗೆ ಒಳಪಡುವ ವೇತನವನ್ನು ಕಂಡು ಹಿಡಿಯಿರಿ.

9. Mr. Manjunath is the owner of three house properties in Bangalore.

| Particulars                      | House-1              | House-2               | House-3                     |
|----------------------------------|----------------------|-----------------------|-----------------------------|
| Municipal value (p.a.)           | 72,000               | 84,000                | 96,000                      |
| Fair rent (p.a.)                 | 84,000               | 96,000                | 1,08,000                    |
| Actual rent (p.m.)               | 8,000                | 8,500                 | -                           |
| How occupied                     | Let out for business | Let out for residence | Self occupied for residence |
| Municipal tax on municipal value | 10%                  | 10%                   | 10%                         |
| Vacant period                    | 1 month              | 2 months              | -                           |
| Unrealised rent                  | 6,000                | -                     | -                           |
| Repair charges                   | 5,000                | 6,000                 | 4,000                       |
| Interest on loan                 | 10,000               | 15,000                | 40,000                      |

Municipal tax in respect of House 2 paid by the tenant.

Unrealised rent for the year 2016-17 Rs. 8,000 was recovered during previous year 2018-19.

Compute taxable income from House property for the Assessment year 2019-20

ಶ್ರೀ ಮಂಜುನಾಥರವರು ಬೆಂಗಳೂರಿನಲ್ಲಿ ಮೂರು ಮನೆಗಳನ್ನು ಹೊಂದಿದ್ದಾರೆ. ಅವುಗಳ ವಿವರ ಕೆಳಕಂಡಂತಿದೆ :

| ವಿವರ                                   | ಮನೆ -1               | ಮನೆ -2           | ಮನೆ -3                 |
|--|----------------------|------------------|------------------------|
| ಮುನಿಸಿಪಲ್ ಮೌಲ್ಯ (ವಾರ್ಷಿಕ)              | 72,000               | 84,000           | 96,000                 |
| ನ್ಯಾಯಯುತ ಬಾಡಿಗೆ (ವಾರ್ಷಿಕ)              | 84,000               | 96,000           | 1,08,000               |
| ನೈಜ ಬಾಡಿಗೆ                             | 8,000                | 8,500            | -                      |
| ಉಪಯೋಗಿಸುವ ರೀತಿ                         | ವ್ಯವಹಾರಕ್ಕಾಗಿ ಬಾಡಿಗೆ | ವಾಸಕ್ಕಾಗಿ ಬಾಡಿಗೆ | ಸ್ವಂತ ವಾಸಕ್ಕಾಗಿ ಬಾಡಿಗೆ |
| ಮುನಿಸಿಪಲ್ ತೆರಿಗೆ ಮುನಿಸಿಪಲ್ ಮೌಲ್ಯದ ಮೇಲೆ | 10%                  | 10%              | 10%                    |
| ಖಾಲಿಯಿರುವ ಅವಧಿ                         | 1 month              | 2 months         | -                      |
| ವಸೂಲಿಯಾಗದ ಬಾಡಿಗೆ                       | 6,000                | -                | -                      |
| ದುರಸ್ತಿ ವೆಚ್ಚ                          | 5,000                | 6,000            | 4,000                  |
| ಸಾಲದ ಮೇಲಿನ ಬಡ್ಡಿ                       | 10,000               | 15,000           | 40,000                 |

ಮನೆ 2ರ ಮೇಲಿನ ಮುನಿಸಿಪಲ್ ತೆರಿಗೆಯನ್ನು ಬಾಡಿಗೆದಾರರೇ ಪಾವತಿಸಿದ್ದಾರೆ.

2016-17ರ ವಸೂಲಿಯಾಗದ ಬಾಡಿಗೆ ರೂ. 8,000ಗಳು 2018-19ರಲ್ಲಿ ವಸೂಲಿಯಾಗಿದೆ.

ತೆರಿಗೆ ವರ್ಷ 2019-20ಕ್ಕೆ ತೆರಿಗೆಗೆ ಒಳಪಡುವ ಮನೆ ಬಾಡಿಗೆ ಆದಾಯವನ್ನು ಕಂಡು ಹಿಡಿಯಿರಿ.

**Q.P. Code – 13501**

10. Sri Ganesh the manager of Maruthi Suzuki Ltd. Mumbai, has furnished the following details of his income for the year ended 31<sup>st</sup> March 2019:

Basic salary Rs. 30,000 p.m.

Bonus – 2 months basic salary

Commission is 3% on sales – during the year he reached a sales of Rs. 5,00,000

Dearness allowance Rs. 7,000 p.m. (forming par of salary)

Reimbursement of medical bills of pvt. hospital Rs. 30,000.

HRA – Rs. 4,000 p.m. (Rent paid Rs. 3,500 p.m.)

Entertainment allowance – Rs. 1,000 p.m.

The company paid income tax of Ganesh Rs. 10,000

The company provided service of Gardener and watchman at the residence of Ganesh at Rs. 2,000 p.m. per person.

Free meal facility for 120 days, the cost of each meal Rs. 75.

Compute taxable income from salary for the Assessment Year 2019-20.

ಶ್ರೀ ಗಣೇಶ್‌ರವರು ಮುಂಬಯಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯಲ್ಲಿ ವ್ಯವಸ್ಥಾಪಕರಾಗಿದ್ದು, 31ನೇ ಮಾರ್ಚ್ 2019ಕ್ಕೆ ಕೊನೆಗೊಂಡ ವರ್ಷದಲ್ಲಿ ಗಳಿಸಿದ ಆದಾಯದ ವಿವರ ಕೆಳಕಂಡಂತಿದೆ :

ಮೂಲ ವೇತನ ಮಾಸಿಕ ರೂ. 30,000

ಬೋನಸ್ – 2 ತಿಂಗಳ ಮೂಲ ವೇತನ

ಶೇ. 3 ರಂತೆ ಮಾರಾಟದ ಮೇಲೆ ಕಮೀಷನ್ – ಸದರಿ ವರ್ಷದಲ್ಲಿ ಇವರ ಮಾರಾಟ ಪ್ರಮಾಣ ರೂ. 5,00,000

ತುಟ್ಟಿ ಭತ್ಯೆ ಮಾಸಿಕ ರೂ. 7,000 (ವೇತನದ ಭಾಗವಾಗಿದೆ)

ಖಾಸಗಿ ಆಸ್ಪತ್ರೆಯ ವೈದ್ಯಕೀಯ ಬಿಲ್ಲುಗಳು ಮರು ಪಾವತಿ ರೂ. 30,000.

ಮನೆ ಬಾಡಿಗೆ ಭತ್ಯೆ – ಮಾಸಿಕ ರೂ. 4,000 (ತಿಂಗಳಿಗೆ ರೂ. 3,500ಗಳನ್ನು ಬಾಡಿಗೆಯಾಗಿ ಪಾವತಿಸುತ್ತಿದ್ದಾರೆ)

ಮನರಂಜನಾ ಭತ್ಯೆ – ಮಾಸಿಕ ರೂ. 1,000

ಕಂಪನಿಯು ಗಣೇಶ್‌ರವರ ಆದಾಯ ತೆರಿಗೆ ರೂ. 10,000ಗಳನ್ನು ಪಾವತಿಸಿದೆ.

ಕಂಪನಿಯು ಗಣೇಶ್‌ರವರ ಮನೆಗೆ ಮಾಲಿ ಮತ್ತು ಮನೆ ಕಾಯುವವರ ಸೇವೆಯನ್ನು ಒದಗಿಸಿದ್ದು, ಇವರಿಗೆ ಮಾಸಿಕ ರೂ. 2,000ಗಳನ್ನು ಪ್ರತಿಯೊಬ್ಬರಿಗೂ ಪಾವತಿಸುತ್ತಿದೆ.

ಉಚಿತ ಊಟದ ಸೌಲಭ್ಯವನ್ನು 120 ದಿನಗಳು ನೀಡಿದ್ದು ಪ್ರತಿ ಊಟಕ್ಕೆ ರೂ. 75ಗಳನ್ನು ಕಂಪನಿ ಪಾವತಿಸಿದೆ.

ತೆರಿಗೆ ವರ್ಷ 2019-20ಕ್ಕೆ ಗಣೇಶ್‌ರವರ ತೆರಿಗೆಗೆ ಒಳಪಡುವ ವೇತನದ ಆದಾಯವನ್ನು ಕಂಡು ಹಿಡಿಯಿರಿ.



## Q.P. Code – 13501

11. Miss. Unnathi owns a big house, it consists of 3 units, the details are as follows :

Unit 1 – (50% of floor area) let out for residence at Rs. 6,000 p.m. This portion remained vacant for 1 month during the previous year.

Unit 2 – (25% of floor area) – occupied for his own residence.

Unit 3 – (25% of floor area) – occupied for carrying his business.

The municipal value of the house Rs. 1,20,000 p.a., fair rent Rs. 1,44,000 p.a. and the standard rent Rs. 1,20,000 p.a. Municipal tax paid Rs. 25,000.

The house was constructed by taking a loan of Rs. 5,00,000 at 10% p.a. The loan was taken on 1.4.2010 and the construction was completed on 12 March 2012. The outstanding loan for the financial year 2018-19 Rs. 2,25,000.

Compute taxable income from house property for the Assessment year 2019-20.

ಕುಮಾರಿ ಉನ್ನತಿಯವರು ಒಂದು ದೊಡ್ಡ ಮನೆಯ ಒಡತಿಯಾಗಿದ್ದು, ಇದು 3 ಯುನಿಟ್‌ಗಳನ್ನು ಹೊಂದಿದೆ. ಇದರ ವಿವರ ಕೆಳಕಂಡಿವೆ :

ಯುನಿಟ್ 1 – (50% ರಷ್ಟು ನೆಲದ ವಿಸ್ತೀರ್ಣ) ಇದನ್ನು ವಾಸಕ್ಕಾಗಿ ಬಾಡಿಗೆ ನೀಡಿದ್ದು. ಪ್ರತಿ ತಿಂಗಳು ರೂ. 6,000 ಬಾಡಿಗೆಗೆ ನೀಡಿದ್ದಾರೆ. ಹಿಂದಿನ ವರ್ಷ ಈ ಯುನಿಟ್ ಒಂದು ತಿಂಗಳು ಖಾಲಿ ಇದ್ದಿತು.

ಯುನಿಟ್ 2 – (ಶೇ. 25ರ ನೆಲದ ವಿಸ್ತೀರ್ಣ) – ಇದನ್ನು ತಮ್ಮ ವಾಸಕ್ಕಾಗಿ ಉಪಯೋಗಿಸುತ್ತಿದ್ದಾರೆ.

ಯುನಿಟ್ 3 – (ಶೇ. 25ರ ನೆಲದ ವಿಸ್ತೀರ್ಣ) – ಇದನ್ನು ತಮ್ಮ ವ್ಯವಹಾರ ನಡವಲು ಉಪಯೋಗಿಸುತ್ತಿದ್ದಾರೆ.

ಈ ಮನೆಯ ಪುರಸಭಾ ಮೂಲ್ಯ ವಾರ್ಷಿಕ ರೂ. 1,20,000, ನ್ಯಾಯಯುತ ಬಾಡಿಗೆ ವಾರ್ಷಿಕ ರೂ. 1,44,000 ಮತ್ತು ಶಿಷ್ಟ ಬಾಡಿಗೆ ವಾರ್ಷಿಕ ರೂ. 1,20,000. ಪುರಸಭಾ ತೆರಿಗೆ ಪಾವತಿಸಿರುವುದು ರೂ. 25,000.

ಈ ಮನೆಯನ್ನು ರೂ. 5,00,000 ಗಳನ್ನು ಶೇ. 10 ರಂತೆ ದಿನಾಂಕ 1.4.2010 ರಲ್ಲಿ ಸಾಲ ಪಡೆದು ಕಟ್ಟಿಸಿದ್ದಾರೆ. ಕಟ್ಟಡದ ಕಾಮಗಾರಿ ದಿನಾಂಕ 12.3.2012ರಲ್ಲಿ ಪೂರ್ಣಗೊಂಡಿದೆ. ಹಿಂದಿನ ವರ್ಷ 2018-19ರಲ್ಲಿ ಬಾಕಿ ಇರುವ ಸಾಲದ ಬಾಬು ರೂ. 2,25,000.

ತೆರಿಗೆ ವರ್ಷ 2019-20ಕ್ಕೆ ತೆರಿಗೆಗೆ ಒಳಪಡುವ ಮನೆ ಬಾಡಿಗೆ ಆದಾಯವನ್ನು ಕಂಡು ಹಿಡಿಯಿರಿ.



2 to 5

13/11/19

Q.P. Code – 13503

**Fifth Semester B.Com. Degree Examination,  
October/November 2019**

(Non-CBCS Scheme)

(Revised New Scheme)

**Commerce**

**ENTREPRENEURIAL DEVELOPMENT**

Time : 3 Hours]

[Max. Marks : 80

Instructions to Candidates : Answers should be written completely either in English or in Kannada.

SECTION – A/ವಿಭಾಗ – ಎ

Answer any **TEN** sub-questions. Each sub-question carries **2** marks :

(10 × 2 = 20)

ಕೆಲಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) What is Entrepreneurship?  
ಉದ್ಯಮಶೀಲತೆ ಎಂದರೇನು?
- (b) What is a sick unit?  
ರೋಗಗ್ರಸ್ತ ಕೈಗಾರಿಕಾ ಘಟಕ ಎಂದರೇನು?
- (c) What is a business plan?  
ವ್ಯವಹಾರ ಯೋಜನೆ ಎಂದರೇನು?
- (d) What is a tiny industry?  
ಅತಿ ಚಿಕ್ಕ ಕೈಗಾರಿಕೆ ಎಂದರೇನು?
- (e) What is working capital?  
ಕಾರ್ಯಕಾರಿ ಬಂಡವಾಳ ಎಂದರೇನು?
- (f) What is first generation entrepreneur?  
ಪ್ರಥಮ ತಲೆಮಾರಿನ ಉದ್ಯಮಶೀಲ ಎಂದರೆ ಯಾರು?
- (g) State any two problems of EDP.  
ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದ ಯಾವುದಾದರೂ ಎರಡು ಸಮಸ್ಯೆಗಳನ್ನು ತಿಳಿಸಿ.

## Q.P. Code – 13503

- (h) What is Innovation?  
ಅನ್ವೇಷಣೆ ಎಂದರೇನು?
- (i) State any two associations for promoting women entrepreneur.  
ಮಹಿಳಾ ಉದ್ಯಮಿಗಳ ಅಭಿವೃದ್ಧಿಗೆ ಇರುವ ಎರಡು ಸಂಘಗಳನ್ನು ತಿಳಿಸಿ.
- (j) Expand the following :  
ವಿಸ್ತರಿಸಿ ಬರೆಯಿರಿ :  
(i) S.I.D.B.I  
(ii) NABARD
- (k) What is subsidy?  
ಸಹಾಯ ಧನ ಎಂದರೇನು?
- (l) What is licensing?  
ಪರವಾನಿಗೆ ಪಡೆಯುವುದೆಂದರೇನು?

### SECTION – B/ವಿಭಾಗ – ಬಿ

Answer any **THREE** questions. Each question carries **5** marks : (3 × 5 = 15)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. Briefly explain competencies requirements for an entrepreneur.  
ವಾಣಿಜ್ಯೋದ್ಯಮಿಗಾಗಿ ಸಾಮರ್ಥ್ಯದ ಅವಶ್ಯಕತೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
3. List out the functions of Small Industries Development Organisation.  
ಸಣ್ಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯ ಕಾರ್ಯಗಳನ್ನು ಪಟ್ಟಿ ಮಾಡಿ.
4. Briefly explain the factors which influence women to become entrepreneurs.  
ಮಹಿಳಾ ಉದ್ಯಮಿಗಳಾಗಲು ಉತ್ತೇಜಿಸುವ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
5. Explain briefly the role of District Industries Centres.  
ಜಿಲ್ಲಾ ಕೈಗಾರಿಕಾ ಕೇಂದ್ರಗಳ ಪಾತ್ರವನ್ನು ಸಂಕ್ಷಿಪ್ತವಾಗಿ ವಿವರಿಸಿ.
6. State the objectives of EDP.  
ಉದ್ಯಮಿಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ದೇಶಗಳನ್ನು ತಿಳಿಸಿ.

SECTION – C/ವಿಭಾಗ – ಸಿ

Answer any **THREE** questions. Each question carries **15** marks : (3 × 15 = 45)  
ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. Explain the problems and remedial measures given to women entrepreneurs.  
ಮಹಿಳಾ ಉದ್ಯಮಿಗಳ ಸಮಸ್ಯೆಗಳ ಮತ್ತು ಅವುಗಳಿಗೆ ನೀಡುವ ಪರಿಹಾರ ಕ್ರಮಗಳನ್ನು ವಿವರಿಸಿ.
8. Explain the various types of entrepreneurs.  
ಉದ್ಯಮಿದಾರರ ವಿವಿಧ ಬಗೆಗಳನ್ನು ವಿವರಿಸಿ.
9. What is Small Scale Industry? Explain the various problems of SSIs.  
ಸಣ್ಣ ಕೈಗಾರಿಕೆಗಳೆಂದರೇನು? ಸಣ್ಣ ಕೈಗಾರಿಕೆಗಳು ಎದುರಿಸುವ ವಿವಿಧ ಸಮಸ್ಯೆಗಳನ್ನು ವಿವರಿಸಿ.
10. Write a note on :  
ಕೆಳಗಿನವುಗಳ ಮೇಲೆ ಟಿಪ್ಪಣಿ ಬರೆಯಿರಿ :
  - (a) SIDBI
  - (b) SFC
  - (c) IFCI
11. Explain the causes of Industrial Sickness and suggest remedial measures.  
ರೋಗಗ್ರಸ್ತ ಕೈಗಾರಿಕೆಗೆ ಕಾರಣಗಳನ್ನು ವಿವರಿಸಿ ಮತ್ತು ಪರಿಹಾರೋಪಾಯಗಳ ಸಲಹೆ ನೀಡಿ.



**Fifth Semester B.Com. Degree Examination,  
October/November 2019**

(Non-CBCS – Revised New Scheme)

**Commerce**

**Paper 5.7 — MANAGEMENT ACCOUNTING**

Time : 3 Hours]

[Max. Marks : 80

Instructions to Candidates : Answers should be written completely either in English or in Kannada.

SECTION – A/ವಿಭಾಗ - ಎ

Answer any **TEN** of the following sub-questions. Each sub-question carries **2** marks : (10 × 2 = 20)

ಕೆಳಗಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು :

1. (a) What is Marginal cost?  
ಅಂಚಿನ ವೆಚ್ಚ ಎಂದರೇನು?
- (b) What do you mean by Margin of Safety?  
ರಕ್ಷಣಾ ಸೀಮಾಂತ ಎಂದರೇನು?
- (c) State any two objectives of Budgetary control.  
ಆಯವ್ಯಯದ ನಿಯಂತ್ರಣದ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.
- (d) What is Standard costing?  
ಶಿಷ್ಟ ವೆಚ್ಚ ಎಂದರೇನು?
- (e) What do you understand by Variance?  
ವ್ಯತ್ಯಾಸ ವಿಶ್ಲೇಷಣೆ ಎಂದರೇನು?
- (f) What is Material price variance?  
ಕಚ್ಚಾ ವಸ್ತುವಿನ ಬೆಲೆ ವ್ಯತ್ಯಾಸ ಎಂದರೇನು?
- (g) Net profit of a firm is 20%. Net profit is Rs. 25,000. Calculate the sales.  
ಸಂಸ್ಥೆಯ ನಿವ್ವಳ ಲಾಭ ಪ್ರಮಾಣ 20%. ನಿವ್ವಳ ಲಾಭ ರೂ. 25,000. ಮಾರಾಟದ ಮೊತ್ತವನ್ನು ಕಂಡು ಹಿಡಿಯಿರಿ.

## Q.P. Code - 13507

- (h) Give the meaning of Ratio Analysis.  
ಪ್ರಮಾಣ ವಿಶ್ಲೇಷಣೆಯ ಅರ್ಥವನ್ನು ನೀಡಿರಿ.
- (i) Name any four applications of funds.  
ಯಾವುದಾದರೂ ನಾಲ್ಕು ನಿಧಿಯ ಬಳಕೆಗಳನ್ನು ಹೆಸರಿಸಿ.
- (j) Give the meaning of Fund Flow Statement.  
ನಿಧಿ ಚಲನೆ ಪಟ್ಟಿಯ ಅರ್ಥವನ್ನು ತಿಳಿಸಿ.
- (k) List any two Income Statement ratios.  
ಆದಾಯ ಪಟ್ಟಿಯ ಎರಡು ಪ್ರಮಾಣಗಳನ್ನು ಪಟ್ಟಿ ಮಾಡಿ.
- (l) What is Management Report?  
ನಿರ್ವಹಣಾ ವರದಿ ಎಂದರೇನು?

### SECTION - B/ವಿಭಾಗ - ಬಿ

Answer any **THREE** of the following. Each question carries **5** marks : (3 × 5 = 15)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು :

2. From the following Profit and Loss Account, calculate funds from operation.

| Profit and Loss Account                |               |                            |               |
|--|---------------|----------------------------|---------------|
| Dr.                                    |               |                            | Cr.           |
|  | Rs.           |                            | Rs.           |
| To Depreciation                        | 2,000         | By Gross profit            | 18,000        |
| To Discount                            | 200           | By Profit on sale of plant | 7,000         |
| To Loss on sale of machine             | 800           |                            |               |
| To Goodwill written off                | 4,700         |                            |               |
| To Preliminary expenses<br>written off | 1,000         |                            |               |
| To Sundry expenses                     | 5,000         |                            |               |
| To Net profit                          | 11,300        |                            |               |
|  | <u>25,000</u> |                            | <u>25,000</u> |

ಕೆಳಗಿನ ಲಾಭ ಮತ್ತು ನಷ್ಟದ ಖಾತೆಯ ವಿವರಗಳಿಂದ ಕಾರ್ಯಾಚರಣೆ ಮೂಲಕ ಬಂದಿರುವ ನಿಧಿಯನ್ನು ಕಂಡು ಹಿಡಿಯಿರಿ :

| ಲಾಭ ಮತ್ತು ನಷ್ಟದ ಖಾತೆ          |               |                          |               |
|-------------------------------|---------------|--------------------------|---------------|
| Dr.                           | ರೂ.           | Cr.<br>ರೂ.               |               |
| ಸವಕಳಿಗಾಗಿ                     | 2,000         | ಒಟ್ಟು ಲಾಭಾಂಶ             | 18,000        |
| ಸೋಡಿಗಾಗಿ                      | 200           | ಸ್ಥಾವರ ಮಾರಾಟದಿಂದ ಬಂದ ಲಾಭ | 7,000         |
| ಯಂತ್ರ ಮಾರಾಟದಿಂದ ಆದ ನಷ್ಟಕ್ಕಾಗಿ | 800           |                          |               |
| ಸುನಾಮ ಕಡಿತ                    | 4,700         |                          |               |
| ಪ್ರಾರಂಭಿಕ ಖರ್ಚು ಕಡಿತ          | 1,000         |                          |               |
| ಇತರೆ ಖರ್ಚುಗಳು                 | 5,000         |                          |               |
| ನಿವ್ವಳ ಲಾಭ                    | 11,300        |                          |               |
|                               | <u>25,000</u> |                          | <u>25,000</u> |

3. Current ratio 2.5; Quick ratio 1.75; Stock Rs. 75,000. Calculate Networking capital.  
ಚಾಲ್ತಿ ಪ್ರಮಾಣ 2.5; ತ್ವರಿತ ಪ್ರಮಾಣ 1.75; ಸರಕು ರೂ. 75,000. ನಿವ್ವಳ ಚರ ಬಂಡವಾಳವನ್ನು ಕಂಡು ಹಿಡಿಯಿರಿ.

4. The standard cost shows the following details relating to materials needed to product 1 kg of groundnut oil:

|                                |                   |
|--------------------------------|-------------------|
| Quantity of groundnut required | - 3 kg            |
| Price of groundnut             | - Rs. 2.50 per kg |
| Actual production data:        |                   |
| Production during the month    | - 1000 kgs        |
| Quantity of materials used     | - 3500 kgs        |
| Price of groundnut             | - Rs. 3 per kg    |

Calculate:

- Materials cost variance
- Materials price variance

ತಿಷ್ಟ ವೆಚ್ಚ ಪದ್ಧತಿಯಲ್ಲಿನ ಅಂಶಗಳು ಕೆಳಗಿನಂತಿವೆ :

1 ಕೆ.ಜಿ. ಶೇಂಗಾ ಎಣ್ಣೆ ತಯಾರಿಸಲು - 3 ಕೆ.ಜಿ. ಶೇಂಗಾ ಅಗತ್ಯವಿರುತ್ತದೆ

ಶೇಂಗಾ ಬೆಲೆ - ರೂ. 2.50

ಪ್ರತಿ ತಿಂಗಳಿಗೆ - 1000 ಕೆ.ಜಿ.ಯನ್ನು ಉತ್ಪಾದಿಸಲಾಗುತ್ತಿದ್ದು 3500 ಕೆ.ಜಿ. ಶೇಂಗಾವನ್ನು ಬಳಸಿದೆ. ಶೇಂಗಾದ ನೈಜ ಬೆಲೆಯ ರೂ. 3 ರಂತಿದೆ ಪ್ರತಿ ಕೆ.ಜಿ.ಗೆ.

ಕಂಡು ಹಿಡಿಯಿರಿ :

- ಸಾಮಗ್ರಿಗಳ ವೆಚ್ಚ ವ್ಯತ್ಯಾಸ
- ಸಾಮಗ್ರಿಗಳ ಬೆಲೆ ವ್ಯತ್ಯಾಸ



**Q.P. Code - 13507**

5. ABC Company has earned a profit of Rs. 60,000 during the year 2018-19. If the marginal cost and selling price of a product are Rs. 16 and Rs. 20 per unit respectively. Find out the margin of safety.

2018-19ರಲ್ಲಿ ABC ಸಂಸ್ಥೆಯ ಲಾಭ ರೂ. 60,000 ಇರುತ್ತದೆ. ಆ ಸಂಸ್ಥೆಯ ಬದಲಾಗುವ ವೆಚ್ಚ ಹಾಗೂ ಮಾರಾಟ ಬೆಲೆ ರೂ. 16 ಮತ್ತು ರೂ. 20 ಕ್ರಮವಾಗಿ ಇದ್ದರೆ, ಕ್ಷೇಮ ಮಿತಿಯನ್ನು ಕಂಡು ಹಿಡಿಯಿರಿ.

6. What is Budgetary control? State any three limitations of budgetary control.  
ಆಯವ್ಯಯ ನಿಯಂತ್ರಣ ಎಂದರೇನು? ಆಯವ್ಯಯ ನಿಯಂತ್ರಣದ ಯಾವುದಾದರೂ ಮೂರು ಮಿತಿಗಳನ್ನು ತಿಳಿಸಿ.

**SECTION - C / ವಿಭಾಗ - ಸಿ**

Answer any **THREE** of the following. Each question carries **15** marks :

**(3 × 15 = 45)**

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು :

7. The following are the summarises of Balance Sheets of Shanthi Ltd. as at 31<sup>st</sup> December 2017 and 2018:

| Liabilities     | 2017            | 2018            | Assets             | 2017            | 2018            |
|-----------------|-----------------|-----------------|--------------------|-----------------|-----------------|
|                 | Rs.             | Rs.             |                    | Rs.             | Rs.             |
| Share capital   | 2,00,000        | 2,50,000        | Land and Buildings | 2,00,000        | 1,90,000        |
| General Reserve | 50,000          | 60,000          | Plant              | 1,50,000        | 1,74,000        |
| P & L A/c       | 30,500          | 30,600          | Stock              | 1,00,000        | 74,000          |
| Creditors       | 2,20,000        | 1,35,200        | Debtors            | 80,000          | 64,200          |
| Provision for   |                 |                 | Cash               | 500             | 600             |
| Taxation        | 30,000          | 35,000          | Bank               | -               | 8,000           |
|                 | <u>5,30,000</u> | <u>5,10,800</u> |                    | <u>5,30,000</u> | <u>5,10,800</u> |

Additional information:

(a) Depreciation on plant written off is Rs. 14,000 in 2018.

(b) Dividend of Rs. 20,000 was paid during 2018.

(c) Income tax provision made during the year was Rs. 25,000.

Prepare Fund flow statement and statement showing changes in working capital.

ಶಾಂತಿ ಲಿಮಿಟೆಡ್‌ರವರ ತಾಳೆಪಟ್ಟಿ 31 ಡಿಸೆಂಬರ್ 2017 ಹಾಗೂ 2018 ರಂತೆ ಈ ರೀತಿ ಇದೆ :

| ಜವಾಬ್ದಾರಿಗಳು       | 2017            | 2018            | ಆಸ್ತಿಗಳು         | 2017            | 2018            |
|--------------------|-----------------|-----------------|------------------|-----------------|-----------------|
|                    | ರೂ.             | ರೂ.             |                  | ರೂ.             | ರೂ.             |
| ಶೇರು ಬಂಡವಾಳ        | 2,00,000        | 2,50,000        | ಭೂಮಿ ಮತ್ತು ಕಟ್ಟಡ | 2,00,000        | 1,90,000        |
| ಸಾಮಾನ್ಯ ಮೀಸಲು      | 50,000          | 60,000          | ಸ್ಥಾವರ           | 1,50,000        | 1,74,000        |
| ಲಾಭ ನಷ್ಟ ಖಾತೆ      | 30,500          | 30,600          | ಸರಕು             | 1,00,000        | 74,000          |
| ಧನಿಗಳು             | 2,20,000        | 1,35,200        | ಋಣಿಗಳು           | 80,000          | 64,200          |
| ತೆರಿಗೆಗಾಗಿ ಇಟ್ಟ ಹಣ | 30,000          |                 | ನಗದು             | 500             | 600             |
|                    |                 | 35,000          | ಬ್ಯಾಂಕ್          | -               | 8,000           |
|                    | <u>5,30,000</u> | <u>5,10,800</u> |                  | <u>5,30,000</u> | <u>5,10,800</u> |

ಇತರೆ ಮಾಹಿತಿಗಳು :

- ಸ್ಥಾವರದ ಮೇಲಿನ ಸವಕಳಿ ತೆಗೆದಿದ್ದು ರೂ. 14,000 ಆಗಿರುತ್ತದೆ (2018ರಲ್ಲಿ).
- ರೂ. 20,000ಗಳನ್ನು ಲಾಭಾಂಶವಾಗಿ 2018ರಲ್ಲಿ ಪಾವತಿಸಿದೆ.
- ತೆರಿಗೆಗಾಗಿ ಮೀಸಲಿಟ್ಟ ಹಣವು ಈ ವರ್ಷಕ್ಕೆ ಸಂದಾಯವಾಗುವಂತೆ ರೂ. 25,000 ಆಗಿರುತ್ತದೆ. ಮೇಲಿನ ಎಲ್ಲಾ ವಿವರಗಳಿಂದ ಬಾಲ್ವಿ ಬಂಡವಾಳದ ಪಟ್ಟಿ ಮತ್ತು ನಿಧಿ ಚಲನಾ ಪಟ್ಟಿಯನ್ನು ತಯಾರಿಸಿ.

8. The sales and profits figures of two years are given below:

| Year | Sales    | Profit |
|------|----------|--------|
|      | Rs.      | Rs.    |
| 2017 | 2,40,000 | 16,000 |
| 2018 | 2,80,000 | 26,000 |

Find out:

- P/V ratio.
- B.E.P.
- Profit when sales are Rs. 3,60,000.
- Sales required to earn a profit of Rs. 24,000.
- Margin of safety in the year 2018.

ಈ ಕೆಳಕಂಡಂತೆ ಮಾರಾಟ ಮತ್ತು ಲಾಭದ ಮಾಹಿತಿಯನ್ನು ಎರಡು ವರ್ಷಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ :

|      | ವರ್ಷ     | ಮಾರಾಟ  | ಲಾಭ |
|------|----------|--------|-----|
|      | ರೂ.      | ರೂ.    | ರೂ. |
| 2017 | 2,40,000 | 16,000 |     |
| 2018 | 2,80,000 | 26,000 |     |

ಕಂಡು ಹಿಡಿಯಿರಿ :

- ಲಾಭ ಮಾರಾಟದ ಪ್ರಮಾಣ
- ಸಮಸ್ಥಿತಿ ಬಿಂದು
- ಮಾರಾಟ ರೂ. 3,60,000 ಇದ್ದಾಗ ಗಳಿಸುವಂತಹ ಲಾಭ ಎಷ್ಟು?
- ರೂ. 24,000 ಲಾಭ ಗಳಿಸಬೇಕಾದರೆ ಮಾಡಬೇಕಾದ ಮಾರಾಟ ಪ್ರಮಾಣ
- 2018ರ ಕ್ಷೇಮ ಮಿತಿ

## Q.P. Code – 13507

9. From the following information, prepare Balance Sheet.

|                                       |   |               |
|---------------------------------------|---|---------------|
| Net working capital                   | = | Rs. 1,40,000  |
| Fixed assets                          | = | Rs. 12,60,000 |
| Capital                               | = | Rs. 10,00,000 |
| Reserves                              | = | Rs. 4,00,000  |
| Current ratio                         | = | 2.4           |
| Liquidity ratio                       | = | 1.6           |
| Inventory turnover (on cost of sales) | = | 8             |
| Gross profit on sales                 | = | 20%           |
| Credit allowed (months)               | = | 1.5           |

ಈ ಕೆಳಗಿನ ಮಾಹಿತಿಯಿಂದ ಆಸಿ-ಜವಾಬ್ದಾರಿ ತಜ್ಞಿಯನ್ನು ತಯಾರಿಸಿ :

|                                       |   |               |
|---------------------------------------|---|---------------|
| ನಿವ್ವಳ ಚಾಲ್ತಿ ಬಂಡವಾಳ                  | = | ರೂ. 1,40,000  |
| ಸ್ಥಿರ ಆಸ್ತಿಗಳು                        | = | ರೂ. 12,60,000 |
| ಬಂಡವಾಳ                                | = | ರೂ. 10,00,000 |
| ಮೀಸಲು                                 | = | ರೂ. 4,00,000  |
| ಚಾಲ್ತಿ ಪ್ರಮಾಣ                         | = | 2.4           |
| ದ್ರವ್ಯತೆ ಪ್ರಮಾಣ                       | = | 1.6           |
| ಸರಕು ಮಾರಾಟ ಪ್ರಮಾಣ (ಮಾರಾಟ ವೆಚ್ಚದ ಮೇಲೆ) | = | 8             |
| ಮಾರಾಟದ ಮೇಲಿನ ಒಟ್ಟು ಲಾಭ                | = | 20%           |
| ಧನಗಳ ಅವಧಿ (ತಿಂಗಳು)                    | = | 1.5           |

10. The expenses for the budgeted production of 10,000 units in factory are given below:

| Particulars                          | Per unit<br>Rs. |
|--------------------------------------|-----------------|
| Materials                            | 35              |
| Labour                               | 12.5            |
| Variable overheads                   | 10              |
| Fixed overheads (Rs. 50000)          | 5               |
| Variable expenses (direct)           | 2.5             |
| Selling expenses (10% fixed)         | 6.5             |
| Distribution expenses (20% fixed)    | 3.5             |
| Administration expenses (Rs. 25,000) | 2.5             |
| Total cost                           | <u>77.5</u>     |

Prepare a flexible budget for the production of 8000 units and 6000 units.



10000 ವಸ್ತುಗಳನ್ನು ತಯಾರಿಸಲು ಬೇಕಾಗಬಹುದಾದ ಆಯವ್ಯಯ ಅಂದಾಜು ವೆಚ್ಚಗಳನ್ನು ಈ ಕೆಳಕಂಡಂತಿವೆ :

| ವಿವರಗಳು                         | ಪ್ರತಿ ಯೂನಿಟ್‌ಗೆ<br>ರೂ. |
|---------------------------------|------------------------|
| ನೇರ ಪದಾರ್ಥಗಳು                   | 35                     |
| ನೇರ ಕೂಲಿ                        | 12.5                   |
| ಚರ ಮೇಲು ವೆಚ್ಚಗಳು                | 10                     |
| ಸ್ಥಿರ ಮೇಲು ವೆಚ್ಚಗಳು (ರೂ. 50000) | 5                      |
| ಚರ ವೆಚ್ಚಗಳು (ನೇರ)               | 2.5                    |
| ಮಾರಾಟ ವೆಚ್ಚಗಳು (10% ಸ್ಥಿರ)      | 6.5                    |
| ವಿತರಣಾ ವೆಚ್ಚಗಳು (20% ಸ್ಥಿರ)     | 3.5                    |
| ಆಡಳಿತಾ ವೆಚ್ಚಗಳು (ರೂ. 25,000)    | 2.5                    |
| ಒಟ್ಟು                           | 77.5                   |

8000 ಯೂನಿಟ್ ಹಾಗೂ 6000 ಯೂನಿಟ್‌ಗಳ ಉತ್ಪಾದನೆಗೆ ಅಂದಾಜು ಆಯವ್ಯಯವನ್ನು ತಯಾರಿಸಿ.

11. Define Management Report. Explain in detail the essentials of good report.  
ನಿರ್ವಹಣಾ ವರದಿಯನ್ನು ವ್ಯಾಖ್ಯಾನಿಸಿ. ಒಂದು ಒಳ್ಳೆಯ ವರದಿಗೆ ಇರಬೇಕಾದ ಅಂಶಗಳನ್ನು ವಿವರವಾಗಿ ವಿವರಿಸಿ.



13506

V Semester B.Com.N Examination, Nov./Dec. 2013  
(Revised New Scheme)  
COMMERCE  
Advanced Financial Accounting (5.6)

Time : 3 Hours

Max. Marks : 80

**Instruction :** Answer should be written either in **English** or in **Kannada**.

SECTION – A

ವಿಭಾಗ – ಎ

1. Answer **any ten** sub-questions. Each sub-question carries **two** marks. (10×2=20)

ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು.

a) Give the meaning of subsidiary company.

ಅಧೀನ ಕಂಪನಿಯ ಅರ್ಥವನ್ನು ಬರೆಯಿರಿ.

b) What is post acquisition profit ?

ಅರ್ಜನೆ ನಂತರದ ಆದಾಯ ಎಂದರೇನು ?

c) How do you calculate Goodwill or Capital Reserve ?

ಸುನಾಮ ಅಥವಾ ಬಂಡವಾಳದ ಮೀಸಲು ಹೇಗೆ ಲೆಕ್ಕ ಮಾಡುವಿರಿ ?

d) What is insurance ?

ವಿಮೆ ಎಂದರೇನು ?

e) What is meant by rebate on bills discounted ?

ಮುರಿಸಿದ ಹುಂಡಿಗಳ ಮೇಲಿನ ಸೋಡಿ ಎಂದರೇನು ?

f) What is statutory reserve ?

ಶಾಸನಬದ್ಧ ಮೀಸಲು ಎಂದರೇನು ?

g) How do you treat profit on revaluation of fixed assets in preparation of consolidated Balance Sheet ?

ಕ್ರೋಢೀಕೃತ ಅಥಾವೆಪಟ್ಟಿ ತಯಾರಿಸುವಾಗ ಸ್ಥಿರಾಸ್ತಿಗಳ ಪುನರ್ ಮೌಲ್ಯೀಕರಣ ಲಾಭವನ್ನು ಹೇಗೆ ಪರಿಗಣಿಸುವಿರಿ ?

P.T.O.







ದಿನಾಂಕ 31-3-2012ರಂದು 'H' ಲಿ ಮತ್ತು ಅದರ ಅಧೀನ ಕಂ. 'S' ಲಿ ಅಥಾವೆ ಪಟ್ಟಿಗಳು ಕೆಳಕಂಡಂತಿವೆ.

| ಜವಾಬ್ದಾರಿಗಳು         | H ಲಿ. (₹)        | S ಲಿ. (₹)       | ಆಸ್ತಿಗಳು        | H ಲಿ. (₹).       | S ಲಿ. (₹)       |
|----------------------|------------------|-----------------|-----------------|------------------|-----------------|
| ಸಾಮಾನ್ಯ ಶೇರು ಬಂಡವಾಳ  | 12,00,000        | 3,00,000        | ಸ್ಥಿರ ಆಸ್ತಿಗಳು  | 8,25,000         | 1,50,000        |
| ನಿಧಿ                 | 2,25,000         | 1,05,000        | 'S' ಕಂಪನಿಯಲ್ಲಿ  |                  |                 |
| ಲಾಭ ಮತ್ತು ನಷ್ಟದ ಖಾತೆ | 1,35,000         | 82,500          | ಶೇರುಗಳು         | 4,20,000         | -               |
| ಧನಗಳು                | 1,80,000         | 1,20,000        | ಚಾಲ್ತಿ ಆಸ್ತಿಗಳು | 4,95,000         | 4,57,500        |
|                      | <b>17,40,000</b> | <b>6,07,500</b> |                 | <b>17,40,000</b> | <b>6,07,500</b> |

'H' ಕಂಪನಿಯು ಶೇ. 75 ಶೇರುಗಳನ್ನು 31-7-2011 ರಲ್ಲಿ ವಶಪಡಿಸಿಕೊಂಡಿದೆ.

'S' ಕಂಪನಿಯು 31-3-2012 ರಲ್ಲಿ ₹ 67,500 ಲಾಭ ಗಳಿಸಿದೆ. ಮೈನಾರಿಟಿ ಇಂಟರೆಸ್ಟನ್ನು ಕಂಡುಹಿಡಿಯಿರಿ.

3. On 31 March 2012 the Balance Sheets of 'H' Ltd. and its subsidiary 'S' Ltd. stood as follows :

| Liabilities                            | H Ltd.          | S Ltd.          | Assets                 | H Ltd.          | S Ltd.          |
|--|-----------------|-----------------|------------------------|-----------------|-----------------|
|  | ₹               | ₹               |                        | ₹               | ₹               |
| Equity share capital (Re. 1 per share) | 1,20,000        | 60,000          | Sundry Assets          | 2,00,000        | 1,20,000        |
| General Reserves                       | 30,000          | 20,000          | Investments :          |                 |                 |
| Profit and Loss Account                | 20,000          | 10,000          | 60000 shares in S Ltd. | 75,000          |                 |
| Current liabilities                    | 1,05,000        | 30,000          |                        |                 |                 |
|  | <b>2,75,000</b> | <b>1,20,000</b> |                        | <b>2,75,000</b> | <b>1,20,000</b> |

'H' Ltd. had acquired shares on 31 March 2012. Calculate Capital reserve or Goodwill.

ದಿನಾಂಕ 31 ಮಾರ್ಚ್ 2012 ರಂದು 'H' ಕಂಪನಿಯ ಮತ್ತು ಅದರ ಅಧೀನ ಕಂಪನಿಯಾದ 'S' ಕಂಪನಿಯ ಅಥಾವೆ ಪಟ್ಟಿಗಳು ಕೆಳಕಂಡಂತಿವೆ.

| ಜವಾಬ್ದಾರಿಗಳು                           | H ಕಂ.    | S ಕಂ.  | ಆಸ್ತಿಗಳು      | H ಕಂ.    | S ಕಂ.    |
|--|----------|--------|---------------|----------|----------|
|  | ₹        | ₹      |               | ₹        | ₹.       |
| ಸಾಮಾನ್ಯ ಶೇರು ಬಂಡವಾಳ (ಶೇರು ಒಂದಕ್ಕೆ ₹ 1) | 1,20,000 | 60,000 | ಇತರೆ ಆಸ್ತಿಗಳು | 2,00,000 | 1,20,000 |
| ಸಾಮಾನ್ಯ ನಿಧಿ                           | 30,000   | 20,000 | ಹೂಡಿಕೆಗಳು :   |          |          |
| ಲಾಭ ನಷ್ಟದ ಖಾತೆ                         | 20,000   | 10,000 | 60000 ಶೇರುಗಳು |          |          |
|  |          |        | S ಕಂಪನಿಯಲ್ಲಿ  | 75,000   |          |



|                     |                 |                 |                 |                 |
|---------------------|-----------------|-----------------|-----------------|-----------------|
| ಚಾಲ್ತಿ ಜವಾಬ್ದಾರಿಗಳು | 1,05,000        | 30,000          |                 |                 |
|                     | <b>2,75,000</b> | <b>1,20,000</b> | <b>2,75,000</b> | <b>1,20,000</b> |

'H' ಕಂಪನಿಯು ದಿನಾಂಕ 31 ಮಾರ್ಚ್ 2012ರಂದು ಶೇರುಗಳನ್ನು ವಶಕ್ಕೆ ಪಡೆದಿರುತ್ತದೆ.  
ಬಂಡವಾಳ ನಿಧಿ ಅಥವಾ ಸುನಾಮ ಕಂಡುಹಿಡಿಯಿರಿ.

4. While preparing the final accounts of a Banking Company under which Schedule the following items are shown ?

- Endorsements on behalf of customers.
- Tax paid in advance.
- Telegraphic transfers.
- Share premium.
- Recurring deposit.

ಬ್ಯಾಂಕಿಂಗ್ ಕಂಪನಿಯ ಅಂತಿಮ ಲೆಕ್ಕಗಳನ್ನು ತಯಾರಿಸುವಾಗ ಈ ಕೆಳಗಿನವುಗಳನ್ನು ಯಾವ ಕಲನಲ್ಲಿ ತೋರಿಸುವಿರಿ ?

- ಗಿರಾಕಿ ಪರವಾಗಿ ಹಿಂಬರಹ.
- ಮುಂಗಡವಾಗಿ ತೆರಿಗೆ ಕೊಟ್ಟಿರುವುದು.
- ತಂತಿ ಮೂಲಕ ಹಣ ವರ್ಗಾವಣೆ.
- ಶೇರು ಪ್ರೀಮಿಯಂ.
- ಪುನರಾವರ್ತಿತ ಲೇವಣಿಗಳು.

5. From the following particulars prepare Profit and Loss Account of Canara Bank for the year ended 31-3-2012.

|                              | ₹         |
|------------------------------|-----------|
| Interest on deposits         | 12,00,000 |
| Discount on bills discounted | 6,00,000  |
| Interest on overdraft        | 7,00,000  |
| Rent and Taxes               | 80,000    |
| Interest on cash credits     | 10,00,000 |

|                   |          |
|-------------------|----------|
| Commission (Cr.)  | 40,000   |
| Sundry charges    | 40,000   |
| Audit fee         | 18,000   |
| Directors fee     | 8,000    |
| Interest on loans | 9,00,000 |

ಈ ಕೆಳಗಿನ ವಿವರಗಳಿಂದ ಕೆನರಾಬ್ಯಾಂಕ್‌ನ ಲಾಭ ನಷ್ಟದ ಖಾತೆಯನ್ನು 31-3-2012ರಂದು ತಯಾರಿಸಿ.

|                       |           |
|-----------------------|-----------|
|                       | ₹         |
| ಲೇವಣಿಗಳ ಮೇಲಿನ ಬಡ್ಡಿ   | 12,00,000 |
| ಹುಂಡಿಗಳ ಮೇಲಿನ ಸೋಡಿ    | 6,00,000  |
| ಮೀರಳಿತದ ಮೇಲಿನ ಬಡ್ಡಿ   | 7,00,000  |
| ಬಾಡಿಗೆ ಮತ್ತು ಕರ       | 80,000    |
| ನಗದು ಸಾಲದ ಮೇಲಿನ ಬಡ್ಡಿ | 10,00,000 |
| ದಳ್ಳಾಳಿ (ಜಮಾ)         | 40,000    |
| ಇತರೆ ಖರ್ಚುಗಳು         | 40,000    |
| ಪರಿಶೋಧನ ಶುಲ್ಕ         | 18,000    |
| ನಿರ್ದೇಶಕ ಶುಲ್ಕ        | 8,000     |
| ಸಾಲದ ಮೇಲಿನ ಬಡ್ಡಿ      | 9,00,000  |

6. Prepare Revenue Account of the Life Insurance Company for the year ended 31-3-2012.

|                                   |          |
|-----------------------------------|----------|
|                                   | ₹        |
| Claims by death and maturity      | 1,00,000 |
| Premiums                          | 7,00,000 |
| Consideration for annuity granted | 82,000   |
| Annuity paid                      | 50,000   |
| Bonus in cash                     | 2,500    |
| Bonus in reduction of premium     | 980      |
| Management expenses               | 30,000   |
| Commission                        | 9,000    |
| Interest, Dividends etc.          | 97,000   |





ಈ ಕೆಳಕಂಡ ವಿವರಗಳಿಂದ ಜೀವ ವಿಮೆಯ ಆದಾಯ ಖಾತೆಯನ್ನು 31-3-2012ರಂದು ಇದ್ದಂತೆ ತಯಾರಿಸಿ.

|                                      | ₹        |
|--------------------------------------|----------|
| ಸಾವಿನಿಂದ ಮತ್ತು ಅವಧಿ ಮುಗಿದ ಬಾಧ್ಯತೆಗಳು | 1,00,000 |
| ವಿಮಾ ಕಂತುಗಳು                         | 7,00,000 |
| ವರ್ಷಾಶನ ಕೊಟ್ಟಿದ್ದಕ್ಕೆ ಪರಿಹಾರ         | 82,000   |
| ವರ್ಷಾಶನ ಕೊಟ್ಟಿದ್ದು                   | 50,000   |
| ನಗದು ರೂಪದಲ್ಲಿ ಬೋನಸ್ ಕೊಟ್ಟಿದ್ದು       | 2,500    |
| ವಿಮಾ ಕಂತು ಕಡಿತಕ್ಕಾಗಿ ಬೋನಸ್           | 980      |
| ನಿರ್ವಹಣಾ ವೆಚ್ಚ                       | 30,000   |
| ದಳ್ಳಾಳಿ                              | 9,000    |
| ಬಡ್ಡಿ, ಲಾಭಾಂಶ ಇತರೆ                   | 97,000   |

### SECTION - C

#### ವಿಭಾಗ - ಸಿ

Answer **any three** of the following question. **Each** question carries **15** marks.

(3×15=45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

7. Following are the Balance Sheets of H. Ltd. (Holding Co.) and 'S' Ltd. (subsidiary Co.) as on 31-12-2012.

| Liabilities             | H Ltd.<br>(₹) | S Ltd.<br>(₹) | Assets           | H Ltd.<br>(₹) | S. Ltd.<br>(₹) |
|-------------------------|---------------|---------------|------------------|---------------|----------------|
| Share Capital           |               |               | Fixed Assets     | 35,000        | 15,000         |
| Shares of ₹100 each     | 50,000        | 20,000        | Stock            | 9,000         | 4,000          |
| Profit and Loss Account | 8,000         |               | Debtors          | 6,000         | 3,000          |
| General Reserve         | 10,000        |               | 6% Debentures in |               |                |
| 6% Debentures           | -             | 10,000        | S Ltd.           | 6,000         | -              |

|           |               |               |                  |               |               |
|-----------|---------------|---------------|------------------|---------------|---------------|
| Creditors | 7,500         | 4,500         | Shares in S Ltd. |               |               |
|           |               |               | 150 shares       | 12,000        | —             |
|           |               |               | Cash at Bank     | 7,500         | 2,500         |
|           |               |               | Profit and Loss  |               |               |
|           |               |               | Account          | —             | 10,000        |
|           | <b>75,500</b> | <b>34,500</b> |                  | <b>75,500</b> | <b>34,500</b> |

**Additional information :**

- a) 'H' Ltd. acquired shares as on 1-6-2012. The Profit and Loss Account of 'S' Ltd. showed a debit balance of ₹ 15,000 on 1-1-2012.
- b) Trade Creditors of 'S' Ltd. include ₹ 2,000 goods supplied by 'H' Ltd., on which H Ltd. made a profit of ₹ 200. Half of the goods were still in stock on 31-12-2012.

Prepare consolidated Balance Sheet.

ಈ ಕೆಳಗೆ ಕೊಟ್ಟಿರುವ 'H' ಕಂಪನಿಯ (ಧಾರಕ ಕಂಪನಿ) ಮತ್ತು 'S' ಕಂಪನಿ (ಸಹಾಯಕ ಕಂಪನಿ)ಯ ಅಥಾವೆ ಪಟ್ಟಿಗಳು 31-12-2012ರಂದು ಇಂತಿವೆ.

| ಜವಾಬ್ದಾರಿಗಳು     | H Ltd. | S Ltd. | ಆಸ್ತಿಗಳು            | H Ltd. | S. Ltd. |
|------------------|--------|--------|---------------------|--------|---------|
|                  |        | (₹)    | (₹)                 |        | (₹)     |
| ಶೇರು ಬಂಡವಾಳ      |        |        | ಸ್ಥಿರ ಆಸ್ತಿಗಳು      | 35,000 | 15,000  |
| 100 ₹ ಗಳ ಶೇರುಗಳು | 50,000 | 20,000 | ದಾಸ್ತಾನು            | 9,000  | 4,000   |
| ಲಾಭ-ನಷ್ಟದ ಖಾತೆ   | 8,000  |        | ಋಣಿಗಳು              | 6,000  | 3,000   |
| ಸಾಮಾನ್ಯ ಮೀಸಲು    | 10,000 |        | 6% ಸಾಲಪತ್ರಗಳು       |        |         |
| 6% ಸಾಲಪತ್ರಗಳು    | —      | 10,000 | S ಲಿ. ನಲ್ಲಿ         | 6,000  | —       |
|                  |        |        | S ಲಿ. ನಲ್ಲಿ ಶೇರುಗಳು |        |         |



|        |               |               |                      |               |               |
|--------|---------------|---------------|----------------------|---------------|---------------|
| ಧನಿಗಳು | 7,500         | 4,500         | 150 ಶೇರುಗಳು          | 12,000        | -             |
|        |               |               | ಬ್ಯಾಂಕಿನಲ್ಲಿರುವ ನಗದು | 7,500         | 2,500         |
|        |               |               | ಲಾಭ ನಷ್ಟದ ಖಾತೆ       | -             | 10,000        |
|        | <b>75,500</b> | <b>34,500</b> |                      | <b>75,500</b> | <b>34,500</b> |

ಪೂರಕ ಮಾಹಿತಿ :

- a) 'H' ಕಂಪನಿಯು ಶೇರುಗಳನ್ನು ದಿನಾಂಕ 1-6-2012ರಂದು ಕೊಂಡಿದೆ. ದಿನಾಂಕ 1-1-2012ರಂದು 'S' ಕಂಪನಿಯ ಲಾಭ ನಷ್ಟದ ಖಾತೆ ಋಣ ಶಿಲ್ಕು ₹ 15,000 ತೋರಿಸುತ್ತದೆ.
- b) 'S' ಕಂಪನಿಯ ಧನಿಗಳು ₹ 2,000. 'H' ಕಂಪನಿಯಿಂದ ವಸ್ತು ಪೂರೈಕೆ ಮಾಡಿದ್ದಕ್ಕೆ ಸಂಬಂಧಿಸಿದ್ದು, ಇದರಲ್ಲಿ 31-12-2012ರಂದು ಅರ್ಧ ದಾಸ್ತಾನು ಇದೆ. ಈ ಸಂಬಂಧ 'H' ಕಂಪನಿಗೆ ₹ 200 ಲಾಭ ಬಂದಿದೆ.

ಕ್ರೋಢೀಕೃತ ಅಡಾವೆಪಟ್ಟಿ ತಯಾರಿಸಿ.

8. On 31-3-2012 the Balance Sheet of X Ltd. and Y Ltd. (subsidiary) stood as follows.

| Liabilities     | X Ltd.           | Y Ltd.          | Assets               | X Ltd.           | Y Ltd.          |
|-----------------|------------------|-----------------|----------------------|------------------|-----------------|
|                 | (₹)              | (₹)             |                      | (₹)              | (₹)             |
| Share Capital   | 8,00,000         | 2,00,000        | Fixed Assets         | 5,50,000         | 1,00,000        |
| General Reserve | 1,50,000         | 70,000          | 75% shares in Y Ltd. | 2,80,000         | -               |
| Profit and Loss |                  |                 | Stock                | 1,05,000         | 1,77,000        |
| Account         | 90,000           | 55,000          | Bills receivable     | 25,000           | 28,000          |
| Creditors       | 70,000           | 50,000          | Debtors              | 2,00,000         | 1,00,000        |
| Bills payable   | 50,000           | 30,000          |                      |                  |                 |
|                 | <b>11,60,000</b> | <b>4,05,000</b> |                      | <b>11,60,000</b> | <b>4,05,000</b> |

Draw a consolidated Balance Sheet as at 31-3-2012 after taking in to consideration the following information.

- 1) 'X' company acquired shares on 30-6-2011.
- 2) 'Y' company earned profit of ₹ 45,000 for the year ended 31-3-2012.
- 3) Debtors of 'X' Ltd. include ₹ 25,000 due from 'Y' Ltd.







|                         |                  |                     |                  |
|-------------------------|------------------|---------------------|------------------|
| Loans and overdrafts    | 23,00,000        | Bills payable       | 1,00,000         |
| Cash creditors          | 9,00,000         | Profit and Loss A/c |                  |
| Non-Banking assets      | 40,000           | on 1-4-2011         | 1,50,000         |
| Cash with other banks   | 1,46,000         | Pension fund        | 50,000           |
| Commission              | 10,000           | Borrowing from      |                  |
| Cash with R.B.I.        | 1,15,000         | other banks         | 8,00,000         |
| Audit fee               | 18,000           | Rent received       | 20,000           |
| Interest on deposits    | 3,00,000         | Unclaimed dividend  | 10,000           |
| Salaries                | 1,50,000         | Commission          | 1,80,000         |
| Printing and Stationery | 31,000           |                     |                  |
| Advertisement           | 15,000           |                     |                  |
| Depreciation            | 20,000           |                     |                  |
| <b>Total</b>            | <b>83,10,000</b> | <b>Total</b>        | <b>83,10,000</b> |

The following information should be considered :

- Rebate on bills discounted ₹ 4,000 at the end.
- Provide ₹ 20,000 for doubtful debts.
- Bills for collection amounted to ₹ 2,00,000.
- Acceptances on behalf on customers amounted to ₹ 40,000.
- Create provision of ₹ 1,00,000 for taxation.

Prepare Profit and Loss A/c for the year ended 31-3-2012 and a Balance Sheet as on that date in prescribed form.

ಧನಲಕ್ಷ್ಮಿ ಬ್ಯಾಂಕಿನ ಬಂಡವಾಳವು ರೂ. 20,00,000ಗಳು ₹ 100ರ ಸಾಮಾನ್ಯ ಶೇರುಗಳಲ್ಲಿದೆ. ಅದರ ತಾಳೆಪಟ್ಟಿಯು 31-3-2012ರಂದು ಕೆಳಕಂಡಂತಿದೆ.

| ಖುಣೆ ಶಿಲ್ಕುಗಳು    | ₹        | ಧನಶಿಲ್ಕುಗಳು             | ₹         |
|-------------------|----------|-------------------------|-----------|
| ಕಟ್ಟಡಗಳು          | 5,00,000 | ನೀಡಿದ ಮತ್ತು ಪಡೆದ ಬಂಡವಾಳ |           |
| ಕರೆದಾಗ ಬರುವ ಮತ್ತು |          | ₹ 100ರ 10000 ಶೇರು       | 10,00,000 |
| ಅಲ್ಪಕಾಲ ಸೂಚನೆ ಹಣ  | 6,00,000 | ಸ್ಥಿರ ಠೇವಣಿ             | 25,00,000 |
| ಹುಂಡಿ ಮುರಿಸಿದ್ದು  | 2,00,000 | ಉಳಿತಾಯ ಠೇವಣಿ            | 10,00,000 |



|                             |                  |                      |                  |
|-----------------------------|------------------|----------------------|------------------|
| ಪೀಠೋಪಕರಣಗಳು                 | 65,000           | ಚಾಲ್ತಿ ಠೇವಣಿ         | 12,00,000        |
| ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ | 25,00,000        | ಬಡ್ಡಿ ಮತ್ತು ಸೋಡಿ     | 8,00,000         |
| ನಗದು ಕೈಯಲ್ಲಿ                | 4,00,000         | ಕಾಯ್ದಿರಿಸಿದ ನಿಧಿ     | 5,00,000         |
| ಸಾಲ ಮತ್ತು ಮೀರಣತೆಗಳು (O.D.)  | 23,00,000        | ಕೊಡಬೇಕಾದ ಹುಂಡಿ       | 1,00,000         |
| ನಗದು ಮುಂಗಡ                  | 9,00,000         | ಲಾಭ ನಷ್ಟದ ಖಾತೆ       |                  |
| ಬ್ಯಾಂಕಿನದಲ್ಲದ ಆಸ್ತಿಗಳು      | 40,000           | 1-4-2011ರಂದು         | 1,50,000         |
| ಬೇರೆ ಬ್ಯಾಂಕುಗಳಲ್ಲಿ ನಗದು     | 1,46,000         | ನಿವೃತ್ತಿ ನಿಧಿ        | 50,000           |
| ದಳ್ಳಾಳಿ                     | 10,000           | ಬ್ಯಾಂಕುಗಳಿಂದ ಸಾಲ     | 8,00,000         |
| R.B.I. ನಲ್ಲಿ ನಗದು           | 1,15,000         | ಬಾಡಿಗೆ ಬಂದದ್ದು       | 20,000           |
| ಪರಿಶೋಧನಾ ಖರ್ಚು              | 18,000           | ಲಾಭಾಂಶ ಪಡೆಯದಿದ್ದದ್ದು | 10,000           |
| ಠೇವಣಿಗಳ ಮೇಲೆ ಬಡ್ಡಿ          | 3,00,000         | ದಳ್ಳಾಳಿ              | 1,80,000         |
| ಸಂಬಳ                        | 1,50,000         |                      |                  |
| ಮುದ್ರಣ ಮತ್ತು ಸಾಮಗ್ರಿಗಳು     | 31,000           |                      |                  |
| ಪ್ರಚಾರ ಖರ್ಚು                | 15,000           |                      |                  |
| ಸವಕಳಿ                       | 20,000           |                      |                  |
| <b>ಒಟ್ಟು</b>                | <b>83,10,000</b> | <b>ಒಟ್ಟು</b>         | <b>83,10,000</b> |

ಈ ಕೆಳಗಿನ ಮಾಹಿತಿಗಳನ್ನು ಗಣನೆಗೆ ತೆಗೆದುಕೊಳ್ಳುವುದು:

- ಮುರಿದ ಹುಂಡಿಯ ಮೇಲಿನ ರಿಯಾಯಿತಿ ₹ 4,000.
- ಅನುಮಾನಾಸ್ಪದ ಸಾಲಗಳಿಗೆ ₹ 20,000 ಮೀಸಲು.
- ಗ್ರಾಹಕ ಪರವಾಗಿ ವಸೂಲು ಮಾಡಲು ಪಡೆದ ಹುಂಡಿಗಳು ₹ 2,00,000.
- ಗಿರಾಕಿ ಪರವಾಗಿ ಹಿಂಬರಹ ₹ 40,000.
- ಕರ ನೀಡಲು ಕಾಯ್ದಿರಿಸಬೇಕಾದ ಹಣ ₹ 1,00,000.

ಮೇಲಿನ ವಿವರಗಳಿಂದ 31-3-2012ರಂದು ಲಾಭ ಮತ್ತು ನಷ್ಟದ ಖಾತೆ ಮತ್ತು ಅಥಾವೆ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ತಯಾರಿಸಿ.





10. The following balances are extracted from the books of National General Insurance Co. as on 31-3-2012.

| Particulars                                   | Fire (₹)    | Marine (₹) |
|---|-------------|------------|
| Claims paid                                   | 20,00,000   | 17,40,000  |
| Premium less re-insurance                     | 74,80,000   | 59,40,000  |
| Commission on reinsurance ceded               | 2,60,000    | —          |
| Commission paid                               | 12,40,000   | 10,20,000  |
| Management expenses                           | 17,20,000   | 13,60,000  |
| Reserve for unexpired risks<br>as on 1-4-2011 | 42,00,000   | 48,00,000  |
| Additional reserve on 1-4-2011                | 12,00,000   | 2,00,000   |
| Claims outstanding 1-4-2011                   | 4,80,000    | 2,20,000   |
| Premiums outstanding on 1-4-2011              | 5,20,000    | 3,40,000   |
| Depreciation on assets                        | ₹ 7,20,000  |            |
| Loss on sale of assets                        | ₹ 1,60,000  |            |
| Audit fee                                     | ₹ 2,60,000  |            |
| Director's fee                                | ₹ 7,20,000  |            |
| Interest and dividend on<br>investment        | ₹ 12,60,000 |            |

**Additional information :**

- Premium outstanding as on 31-3-2012  
Fire ₹ 6,00,000 Marine ₹ 3,00,000
- Claims outstanding on 31-3-2012  
Fire ₹ 9,20,000 Marine ₹ 3,40,000
- Addition reserve for unexpired risk to be maintained at 50% incase fire business and 100% net premium in case of marine business.
- Additional reserve for fire to be kept 20% of net premium.

Prepare Fire Revenue A/c, Marine Revenue A/c and Profit and Loss Account.



ದಿನಾಂಕ 31-3-2012ರಂದು ನ್ಯಾಷನಲ್ ಸಾಮಾನ್ಯ ವಿಮಾ ಕಂಪನಿಯ ಖಾತೆಯ ಬಾಕಿಗಳು ಈ ಕೆಳಕಂಡಂತಿವೆ.

| ವಿವರಗಳು                          | ಅಗ್ನಿ (₹)   | ಜಲ (₹)    |
|----------------------------------|-------------|-----------|
| ಬಾಧ್ಯತೆಗಳು ಕೊಟ್ಟಿದ್ದು            | 20,00,000   | 17,40,000 |
| ವಿಮಾ ಕಂತು                        | 74,80,000   | 59,40,000 |
| ಪುನರ್ ವಿಮೆ ಮೇಲೆ ದಳ್ಳಾಳಿ ಪಡೆದದ್ದು | 2,60,000    | -         |
| ದಳ್ಳಾಳಿ ನೀಡಿದ್ದು                 | 12,40,000   | 10,20,000 |
| ನಿರ್ವಹಣಾ ವೆಚ್ಚ                   | 17,20,000   | 13,60,000 |
| ಮೀಸಲು(1-4-2011)                  | 42,00,000   | 48,00,000 |
| ಹೆಚ್ಚುವರಿ ಮೀಸಲು(1-4-2011)        | 12,00,000   | 2,00,000  |
| ಬಾಧ್ಯತೆಗಳ ಬಾಕಿ(1-4-2011)         | 4,80,000    | 2,20,000  |
| ಕಂತುಗಳ ಬಾಕಿ(1-4-2011)            | 5,20,000    | 3,40,000  |
| ಆಸ್ತಿಯ ಮೇಲೆ ಸವಕಳಿ                | ₹ 7,20,000  |           |
| ಆಸ್ತಿಯ ಮಾರಾಟ ನಷ್ಟ                | ₹ 1,60,000  |           |
| ಲೆಕ್ಕ ಪರಿಶೋಧಕರ ಶುಲ್ಕ             | ₹ 2,60,000  |           |
| ನಿರ್ದೇಶಕರ ಶುಲ್ಕ                  | ₹ 7,20,000  |           |
| ಹೂಡಿಕೆ ಮೇಲೆ ಬಡ್ಡಿ ಮತ್ತು ಲಾಭಾಂಶ   | ₹ 12,60,000 |           |

ಹೆಚ್ಚಿನ ಮಾಹಿತಿಗಳು:

a) ಕಂತುಗಳ ಬಾಕಿ 31-3-2012ರಂದು

ಅಗ್ನಿ ₹ 6,00,000 ಜಲ ₹ 3,00,000

b) ಬಾಧ್ಯತೆಗಳ ಬಾಕಿ 31-3-2012 ರಂದು

ಅಗ್ನಿ ₹ 9,20,000 ಜಲ ₹ 3,40,000

c) ಅಗ್ನಿ ವಿಮೆಗೆ ನಿವ್ವಳ ಕಂತುಗಳ ಮೇಲೆ ಶೇ. 50ರಷ್ಟು ಅವಧಿ ಮುಗಿಯದ ಪತ್ತಿನನಿಧಿಗಂದು ಮೀಸಲಿಡಿ. ಅದೇ ರೀತಿ ಶೇ. 100 ರಷ್ಟು ಜಲ ವಿಮೆಗೂ ಮೀಸಲಿಡಿ.

d) ಅಗ್ನಿ ವಿಮೆಗೆ ಹೆಚ್ಚುವರಿ ಮೀಸಲಾಗಿ ಶೇ. 20ರ ನಿವ್ವಳ ಕಂತುಗಳನ್ನು ತೆಗೆಯಿರಿ.

ಅಗ್ನಿ ಆದಾಯ ಖಾತೆ, ಜಲ ಆದಾಯ ಖಾತೆ ಮತ್ತು ಲಾಭ ನಷ್ಟದ ಖಾತೆಯನ್ನು ತಯಾರಿಸಿ.



11. The following Trial Balance was extracted from the books of National Life Insurance Co. as on 31-3-2012.

| Particulars                    | Dr. (₹)          | Cr. (₹)          |
|--------------------------------|------------------|------------------|
| Share Capital                  | —                | 3,20,000         |
| Life assurance fund 1-4-2011   | —                | 59,44,600        |
| Dividend paid                  | 30,000           | —                |
| Interest and dividend received | —                | 2,25,400         |
| Premiums received              | —                | 2,03,000         |
| Surrenders                     | 14,000           | —                |
| Claims paid                    | 3,94,000         | —                |
| Commission paid                | 18,600           | —                |
| Management expenses            | 64,600           | —                |
| Mortgage in India              | 9,84,400         | —                |
| Agents balances                | 18,600           | —                |
| Free hold premises             | 80,000           | —                |
| Investments                    | 46,10,000        | —                |
| Loans on company policies      | 3,47,200         | —                |
| Cash on deposit                | 54,000           | —                |
| Cash in hand                   | 14,600           | —                |
| Bonus to policy holders        | 63,000           | —                |
|                                | <b>66,93,000</b> | <b>66,93,000</b> |

You are required to prepare the company's Revenue Account, for the year ended 31-3-2012 and its Balance Sheet as on that date.

**Adjustments :**

- Claims admitted but not paid ₹ 18,000.
- Premium outstanding ₹ 24,000.
- Interest accrued ₹ 38,600.
- Management expenses due ₹ 400.





ನ್ಯಾಷನಲ್ ಜೀವವಿಮಾ ಕಂಪನಿಯ ಪುಸ್ತಕಗಳಿಂದ ತೆಗೆದ ಶಿಲ್ಕುಗಳ ತಾಳೆಪಟ್ಟಿಯು ದಿನಾಂಕ 31-3-2012 ರಂದು ಈ ಕೆಳಕಂಡಂತಿವೆ.

|                             | ಋಣ               | ಧನ               |
|-----------------------------|------------------|------------------|
| ಶೇರು ಬಂಡವಾಳ                 | -                | 3,20,000         |
| ಜೀವ ವಿಮಾ ನಿಧಿ 1-4-2011ರಂದು  | -                | 59,44,600        |
| ಲಾಭಾಂಶ ಕೊಟ್ಟದ್ದು            | 30,000           | -                |
| ಬಡ್ಡಿ ಮತ್ತು ಲಾಭಾಂಶ ಪಡೆದದ್ದು | -                | 2,25,400         |
| ವಿಮಾ ಕಂತು ಪಡೆದದ್ದು          | -                | 2,03,000         |
| ಸರಂಡರ್ಸ್                    | 14,000           | -                |
| ನೀಡಿದ ಬಾಧ್ಯತೆಗಳು            | 3,94,000         | -                |
| ದಳ್ಳಾಳಿ ಕೊಟ್ಟದ್ದು           | 18,600           | -                |
| ನಿರ್ವಹಣೆ ವೆಚ್ಚಗಳು           | 64,600           | -                |
| ಭಾರತದಲ್ಲಿನ ಆಧಾರಗಳು          | 9,84,400         | -                |
| ಪ್ರತಿನಿಧಿಗಳ ಶಿಲ್ಕು          | 18,600           | -                |
| ಸ್ವತಂತ್ರ ಹಕ್ಕಿನ ಕಟ್ಟಡಗಳು    | 80,000           | -                |
| ಹೂಡಿಕೆಗಳು                   | 46,10,000        | -                |
| ಕಂಪನಿ ಪಾಲಿಸಿ ಮೇಲಿನ ಸಾಲಗಳು   | 3,47,200         | -                |
| ಲೇವಣಿಗಳ ಮೇಲಿನ ನಗದು          | 54,000           | -                |
| ಕೈಯಲ್ಲಿ ನಗದು                | 14,600           | -                |
| ಪಾಲಿಸಿದಾರರಿಗೆ ಬೋನಸ್ಸು       | 63,000           | -                |
|                             | <b>66,93,000</b> | <b>66,93,000</b> |

ಈ ಕೆಳಗಿನ ಅಂಶಗಳನ್ನು ಗಮನಿಸಿ ಕಂಪನಿಯ ಆದಾಯ ಖಾತೆ ಮತ್ತು ಅಡಾವೆ ಪಟ್ಟಿಯನ್ನು 31-3-2012ರಂದು ತಯಾರಿಸಿ.

ಹೊಂದಾಣಿಕೆಗಳು:

- a) ಒಪ್ಪಿರುವ ಆದರೆ ಕೊಟ್ಟಿರದ ಬಾಧ್ಯತೆಗಳು ₹ 18,000.
- b) ಬಾಕಿ ಇರುವ ವಿಮಾ ಕಂತುಗಳು ₹ 24,000.
- c) ಬರಬೇಕಾಗಿರುವ ಬಡ್ಡಿ ₹ 38,600.
- d) ಬಾಕಿ ಇರುವ ನಿರ್ವಹಣಾ ವೆಚ್ಚಗಳು ₹ 400.



13506

V Semester B.Com.N. Examination, November/December 2014  
(Revised New Scheme)  
COMMERCE

5.6 : Advanced Financial Accounting (Elective – I & V)

Time : 3 Hours

Max. Marks : 80

**Instruction :** Answer should be written **completely** either in **English** or in **Kannada**.

SECTION – A

ವಿಭಾಗ - ಎ

1. Answer **any ten** sub-questions. **Each** sub-question carries **2** marks. **(10×2=20)**

ಯಾವುದಾದರೂ ಹತ್ತು ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು.

a) Define Holding Company as per Section 4 of the Companies Act 1956.

ಕಂಪನಿಯ ಕಾನೂನು 1956, ಪರಿಚ್ಛೇದ 4ರ ಪ್ರಕಾರ ಹಿಡುವಳಿ ಕಂಪನಿಯನ್ನು ವ್ಯಾಖ್ಯಾನಿಸಿ.

b) What is meant by unrealised profit ?

ಗಳಿಸದೇ ಇರುವ ಲಾಭ ಎಂದರೇನು ?

c) What is Consolidated Balance sheet ?

ಕ್ರೋಢೀಕೃತ ಆಸ್ತಿ-ಜವಾಬ್ದಾರಿ ಪಟ್ಟಿ ಎಂದರೇನು ?

d) How do you treat under- valuation of assets and over- valuation of liabilities in Consolidated Balance sheet ?

ಕಡಿಮೆ ಮೌಲ್ಯೀಕರಿಸಿದ ಆಸ್ತಿಗಳನ್ನು ಮತ್ತು ಅಧಿಕ ಮೌಲ್ಯೀಕರಿಸಿದ ಜವಾಬ್ದಾರಿಗಳನ್ನು ಕ್ರೋಢೀಕೃತ ಆಸ್ತಿ-ಜವಾಬ್ದಾರಿ ಪಟ್ಟಿಯಲ್ಲಿ ಹೇಗೆ ಪರಿಗಣಿಸುವಿರಿ ?

e) Define Bank according to Banking Company Act.

ಬ್ಯಾಂಕ್ ಕಂಪನಿ ಕಾನೂನಿನ ಪ್ರಕಾರ ಬ್ಯಾಂಕನ್ನು ವ್ಯಾಖ್ಯಾನಿಸಿ.

f) How do you calculate minority interest ?

ಅಲ್ಪಸಂಖ್ಯಾತ ಶೇರುದಾರರ ಆಸಕ್ತಿಯನ್ನು ಹೇಗೆ ಕಂಡುಹಿಡಿಯುವಿರಿ ?

P.T.O.



g) Give the meaning of reversionary bonus.

ರಿವರ್ಷನರಿ ಬೋನಸ್‌ದ ಅರ್ಥ ನೀಡಿ.

h) Under which Schedule the following are shown in preparing Bank Final Account ?

- Money at call and short notice
- Overdraft
- Borrowing from other banks
- Bill discounted

ಬ್ಯಾಂಕಿನ ಅಂತಿಮ ಲೆಕ್ಕ ಮಾಡುವಾಗ ಈ ಕೆಳಗಿನವುಗಳನ್ನು ಯಾವ ವಿವರ ಪಟ್ಟಿಯಲ್ಲಿ ಸೇರಿಸುವಿರಿ ?

- ಕರೆದಾಗ ಬರುವ ಮತ್ತು ಅಲ್ಪಕಾಲ ಸೂಚನೆ ಹಣ
- ಮೀರಳೆತಗಳು
- ಬೇರೆ ಬ್ಯಾಂಕುಗಳಿಂದ ಸಾಲ ಪಡೆದದ್ದು
- ಹುಂಡಿಯನ್ನು ಮುರಿಸಿದ್ದು

i) What is statutory reserve ?

ಶಾಸನಬದ್ಧ ಮೀಸಲು ಎಂದರೇನು ?

j) What do you mean by Non-performing assets ?

ಕಾರ್ಯ ನಿರ್ವಹಿಸದ ಆಸ್ತಿಗಳು ಎಂದರೇನು ?

k) What do you mean by claims covered under reinsurance ?

ಮರು ವಿಮಾ ಸೌಲಭ್ಯದಿಂದ ಸಂರಕ್ಷಿಸಲ್ಪಟ್ಟ ಬಾಧ್ಯತೆಗಳು ಇದರ ಅರ್ಥವೇನು ?

l) What is General Insurance ? Give example.

ಸಾಮಾನ್ಯ ವಿಮೆ ಎಂದರೇನು ? ಉದಾಹರಣೆ ಕೊಡಿ.

### SECTION – B

#### ವಿಭಾಗ - ಬಿ

Answer any three questions from the following. Each question carries five marks.

(3×5=15)

2. From the following information you are required to calculate the rebate on bill discounted as on 31-03-2014.

| Date of the bill | Amount | Period of the bill | Rate of discount |
|------------------|--------|--------------------|------------------|
| 15-01-2014       | 20,000 | 5 months           | 12%              |
| 10-02-2014       | 15,000 | 4 months           | 13%              |
| 20-03-2014       | 10,000 | 2 months           | 14%              |





ಈ ಕೆಳಗಿನ ವಿವರಗಳಿಂದ ದಿನಾಂಕ 31-03-2014 ಕ್ಕೆ ಅನ್ವಯಿಸುವಂತೆ ಮುರಿಸಿದ ಹುಂಡಿಗಳ ಮೇಲೆ ಸೋಡಿಯನ್ನು ಕಂಡು ಹಿಡಿಯಿರಿ.

| ಹುಂಡಿಯ ದಿನಾಂಕ | ಮೊತ್ತ  | ಅವಧಿ     | ಬಡ್ಡಿಯ ದರ |
|---------------|--------|----------|-----------|
| 15-01-2014    | 20,000 | 5 ತಿಂಗಳು | 12%       |
| 10-02-2014    | 15,000 | 4 ತಿಂಗಳು | 13%       |
| 20-03-2014    | 10,000 | 2 ತಿಂಗಳು | 14%       |

3. The following balances are extracted from the books of Star Life Insurance Company Ltd. as on 31-03-2014

|                              |           |
|------------------------------|-----------|
| Life insurance fund 1-4-2013 | 15,00,000 |
| Premium                      | 4,96,000  |
| Consideration for annuities  | 15,000    |
| Annuities                    | 2,050     |
| Claims outstanding 1-4-2014  | 4,500     |
| Claims paid during the year  | 64,900    |
| Management expenses          | 42,000    |
| Surrenders                   | 4,000     |

Prepare Revenue Account after making following adjustment.

- i) Claims outstand at end Rs. 14,000
- ii) Premium outstanding at the end Rs. 4,600

ಸ್ವಾರ್ ಜೀವ ವಿಮಾ ಕಂಪನಿಯ ಈ ಕೆಳಗಿನ ವಿವರಗಳನ್ನು 31-03-2014ರಂದು ಪಡೆಯಲಾಗಿದೆ.

|                              |           |
|------------------------------|-----------|
| ಜೀವ ವಿಮಾ ನಿಧಿ 1-4-2013       | 15,00,000 |
| ವಿಮಾ ಕಂತುಗಳು                 | 4,96,000  |
| ವರ್ಷಾಶನ ಕೊಟ್ಟಿದ್ದಕ್ಕೆ ಪರಿಹಾರ | 15,000    |
| ವರ್ಷಾಶನ                      | 2,050     |
| ಬಾಧ್ಯತೆಗಳ ಬಾಕಿ 1-4-2014      | 4,500     |



|                              |        |
|------------------------------|--------|
| ಬಾಧ್ಯತೆಗಳು ಈ ವರ್ಷ ಕೊಟ್ಟಿದ್ದು | 64,900 |
| ಆಡಳಿತ ವೆಚ್ಚಗಳು               | 42,000 |
| ಬಪ್ಪಿಸಿ ಕೊಟ್ಟವುಗಳು           | 4,000  |

ಈ ಕೆಳಗಿನ ಹೊಂದಾಣಿಕೆಗಳನ್ನು ಪರಿಗಣಿಸಿ ರೆವಿನ್ಯೂ ಖಾತೆಯನ್ನು ಬರೆಯಿರಿ.

- ಬಾಧ್ಯತೆಗಳು ಕೊನೆಯಲ್ಲಿ ಬಾಕಿ ರೂ. 14,000
- ವಿಮಾ ಕಂತು ಬಾಕಿ ರೂ. 4,600

4. Zaldi Pay Insurance Company Limited had furnished information for preparation of Revenue Account for Fire Insurance Business for the year ended 31-3-2014

|   |          |
|---|----------|
| Claims Paid                               | 2,35,000 |
| Legal expenses regarding claims           | 5,000    |
| Premiums received                         | 6,00,000 |
| Re-insurance premiums                     | 60,000   |
| Commission                                | 1,00,000 |
| Expenses of Management                    | 1,50,000 |
| Provision against unexpired risk (1-4-13) | 2,60,000 |
| Claims unpaid (1-4-2013)                  | 20,000   |
| Claims unpaid (31-3-2014)                 | 25,000   |

ಜಲ್ದಿ ಪೇ ವಿಮಾ ಕಂಪನಿಯು ಈ ಕೆಳಗಿನ ವಿವರಗಳನ್ನು ನೀಡಿದೆ. ದಿನಾಂಕ 31-3-2014 ಕ್ಕೆ ಸರಿಯಾಗಿ ಅಗ್ನಿ ವಿಮಾ ಆದಾಯ ಖಾತೆಯನ್ನು ತೆರೆಯಿರಿ.

|                                     |          |
|-------------------------------------|----------|
| ಬಾಧ್ಯತೆಗಳು ನೀಡಿದ್ದು                 | 2,35,000 |
| ಬಾಧ್ಯತೆಗಳಿಗೆ ಸಂಬಂಧಿಸಿದಂತೆ ಕಾನೂನು ಫೀ | 5,000    |
| ಪ್ರೀಮಿಯಂ ಹಣ ಬಂದಿದ್ದು                | 6,00,000 |
| ಮರು ವಿಮಾ ಪ್ರೀಮಿಯಂ                   | 60,000   |
| ದಲ್ಲಾಳಿ                             | 1,00,000 |



|  |          |
|--|----------|
| ನಿರ್ವಹಣಾ ವೆಚ್ಚ                         | 1,50,000 |
| ಅವಧಿ ಪೂರ್ಣಗೊಳ್ಳದ ವಿಪತ್ತಿನ ನಿಧಿ(1-4-13) | 2,60,000 |
| ಬಾಧ್ಯತೆಗಳ ಬಾಕಿ(1-4-2013)               | 20,000   |
| ಬಾಧ್ಯತೆಗಳ ಬಾಕಿ(31-03-2014)             | 25,000   |

5. 'H' Company acquired 40,000 share of Rs. 10 each of 'S' Company, out of 50,000 shares in 'S' Company at a market value of Rs. 18 per share.

On the date of acquisition of shares by H Company, S Company had a Profit and Loss A/c credit balance of Rs. 80,000, Reserve of Rs. 30,000.

Calculate Cost of Control.

'H' ಕಂಪನಿಯು 'S' ಕಂಪನಿಯ 50,000 ಶೇರುಗಳಲ್ಲಿ 40,000 ಶೇರುಗಳನ್ನು ಮಾರುಕಟ್ಟೆ ಬೆಲೆ ಶೇರು ಒಂದಕ್ಕೆ (ರೂ.10ರ ಶೇರನ್ನು) ರೂ.18 ರಂತೆ ಕೊಂಡಿದೆ. ಶೇರುಗಳನ್ನು ಕೊಂಡ ದಿನ 'S' ಕಂಪನಿಯ ಲಾಭ-ನಷ್ಟ ಖಾತೆಯಲ್ಲಿ ರೂ. 80,000 ಜಮೆ ಮತ್ತು ಕಾದಿರಿಸಿದ ನಿಧಿ ರೂ. 30,000 ಇದೆ.

ನಿಯಂತ್ರಣ ವೆಚ್ಚವನ್ನು ಕಂಡುಹಿಡಿಯಿರಿ.

6. From the following particulars, prepare Profit and Loss A/c of Nithya Bank Ltd. for the year ended 31-03-2014.

|                                |          |
|--------------------------------|----------|
| Interest on overdrafts         | 54,000   |
| Interest on loans              | 2,59,000 |
| Interest on fixed deposit      | 2,75,000 |
| Rebate on bill discounted      | 49,000   |
| Commission charge to customers | 8,200    |
| Establishment Expenses         | 54,000   |
| Discount on bill discounted    | 1,95,000 |
| Interest on cash credit        | 2,23,000 |
| Interest on Current A/c        | 42,000   |
| Rent and Taxes                 | 18,000   |
| Directors and Auditors fees    | 4,200    |





|                                |        |
|--------------------------------|--------|
| Interest on Saving Bank A/c    | 68,000 |
| Printing, Postage and Telegram | 4,300  |
| Sundry charges                 | 1,700  |

ಈ ಕೆಳಗಿನ ವಿವರಗಳಿಂದ ನಿತ್ಯಾ ಬ್ಯಾಂಕ್‌ನ ಲಾಭ-ನಷ್ಟ ಖಾತೆಯನ್ನು 31-03-2014ಕ್ಕೆ ತಯಾರಿಸಿ.

|                                      |          |
|--------------------------------------|----------|
| ಮೀರಳೆತದ ಮೇಲಿನ ಬಡ್ಡಿ                  | 54,000   |
| ಸಾಲದ ಮೇಲಿನ ಬಡ್ಡಿ                     | 2,59,000 |
| ಅವಧಿ ಠೇವಣಿಗಳ ಮೇಲಿನ ಬಡ್ಡಿ             | 2,75,000 |
| ಮುರಿಯದ ಹುಂಡಿಗಳ ಮೇಲಿನ ರಿಯಾಯಿತಿ        | 49,000   |
| ಗ್ರಾಹಕರ ಮೇಲೆ ದಲ್ಲಾಳಿ ವಿಧಿಸಿದ್ದು      | 8,200    |
| ಸ್ಥಾಪನೆ ಮೇಲಿನ ಖರ್ಚು                  | 54,000   |
| ಸೋಡೀಕರಿಸಿದ ಹುಂಡಿಗಳು                  | 1,95,000 |
| ನಗದು ಸಾಲದ ಮೇಲಿನ ಬಡ್ಡಿ                | 2,23,000 |
| ಚಾಲ್ತಿ ಖಾತೆಯ ಮೇಲಿನ ಬಡ್ಡಿ             | 42,000   |
| ಬಾಡಿಗೆ ಮತ್ತು ಕರ                      | 18,000   |
| ನಿರ್ದೇಶಕರ ಮತ್ತು ಲೆಕ್ಕ ಪರಿಶೋಧನಾ ಖರ್ಚು | 4,200    |
| ಉಳಿತಾಯ ಖಾತೆಯ ಮೇಲಿನ ಬಡ್ಡಿ             | 68,000   |
| ಮುದ್ರಣ, ಅಂಚೆ ಮತ್ತು ತಂತಿ              | 4,300    |
| ಇತರೆ ಖರ್ಚುಗಳು                        | 1,700    |

### SECTION - C

#### ವಿಭಾಗ - ಸಿ

Answer **any three** of the following questions. **Each** question carries **15** marks.

(3×15=45)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

7. The following are the Balance sheet of 'M' Ltd. and 'N' Ltd. as on 31-12-2013.

| Liabilities     | 'M' Ltd. | 'N' Ltd. | Assets            | 'M' Ltd. | 'N' Ltd. |
|-----------------|----------|----------|-------------------|----------|----------|
| Share Capital   |          |          | Goodwill          | 18,000   | —        |
| (Rs.100 each)   | 1,80,000 | 90,000   | Buildings         | 75,000   | 39,000   |
| General Reserve | 60,000   | —        | Plant & Machinery | 57,000   | 25,500   |



|               |                 |                 |                  |                 |                 |
|---------------|-----------------|-----------------|------------------|-----------------|-----------------|
| P & L A/c     | 30,000          | –               | Stock            | 28,500          | 16,500          |
| 9% Debenture  | –               | 36,000          | Debtors          | 21,000          | 9,000           |
| Creditors     | 19,500          | 12,000          | 9% Debentures    |                 |                 |
| Bills Payable | –               | 4,500           | in N Ltd. at par | 27,000          | –               |
|               |                 |                 | 200 Shares       |                 |                 |
|               |                 |                 | in N Ltd.        | 48,000          | –               |
|               |                 |                 | Bank             | 15,000          | 10,500          |
|               |                 |                 | P & L A/c        | –               | 42,000          |
|               | <b>2,89,500</b> | <b>1,42,500</b> |                  | <b>2,89,500</b> | <b>1,42,500</b> |

'M' Ltd. acquired the shares in 'N' Ltd. on 1-05-2013. The Profit and Loss Account on N Ltd showed a debit balance of Rs. 60,000 on 1<sup>st</sup> January 2013. The bills payable of 'N' Ltd were all issued to 'M' Ltd. which company got the bill discounted. Included in creditors of 'N' Ltd Rs.5,100 for goods supplied by 'M' Ltd. The stock of 'N' Ltd includes goods to the value of Rs. 2,700 which were supplied by 'M' Ltd at profit of  $33\frac{1}{3}\%$  on cost, the building of 'N' Ltd. was under value Rs. 3,300.

Prepare the Consolidated Balance sheet.

ದಿನಾಂಕ 31-12-2013 ರಂದು 'M' ಲಿ. ಮತ್ತು 'N' ಲಿ. ನ ಅಥಾವೆ ಪತ್ರಗಳು ಕೆಳಕಂಡಂತಿವೆ.

| ಜವಾಬ್ದಾರಿಗಳು        | 'M' ಲಿ.         | 'N' ಲಿ.         | ಆಸ್ತಿಗಳು              | 'M' ಲಿ.         | 'N' ಲಿ.         |
|---------------------|-----------------|-----------------|-----------------------|-----------------|-----------------|
| ಶೇರು ಬಂಡವಾಳ         |                 |                 | ಸುನಾಮ                 | 18,000          | –               |
| (ಶೇರು 1ಕ್ಕೆ Rs.100) | 1,80,000        | 90,000          | ಕಟ್ಟಡಗಳು              | 75,000          | 39,000          |
| ಸಾಮಾನ್ಯ ನಿಧಿ        | 60,000          | –               | ಸ್ಥಾವರ ಮತ್ತು ಯಂತ್ರಗಳು | 57,000          | 25,500          |
| ಲಾಭ-ನಷ್ಟ ಖಾತೆ       | 30,000          | –               | ದಾಸ್ತಾನು              | 28,500          | 16,500          |
| 9% ಸಾಲ ಪತ್ರಗಳು      | –               | 36,000          | ಋಣಿಗಳು                | 21,000          | 9,000           |
| ಧನಿಗಳು              | 19,500          | 12,000          | N ಕಂಪನಿಯ              |                 |                 |
| ಕೊಡತಕ್ಕ ಹುಂಡಿ       | –               | 4,500           | 9% ಸಾಲ ಪತ್ರಗಳು        | 27,000          | –               |
|                     |                 |                 | N ಕಂಪನಿಯ              |                 |                 |
|                     |                 |                 | 200 ಶೇರುಗಳು           | 48,000          | –               |
|                     |                 |                 | ಬ್ಯಾಂಕ್               | 15,000          | 10,500          |
|                     |                 |                 | ಲಾಭ-ನಷ್ಟ ಖಾತೆ         | –               | 42,000          |
|                     | <b>2,89,500</b> | <b>1,42,500</b> |                       | <b>2,89,500</b> | <b>1,42,500</b> |



ದಿನಾಂಕ 1-5-2013 ರಂದು M ಲಿ. N ಲಿ. ಶೇರುಗಳನ್ನು ಸ್ವಾಧೀನ ಮಾಡಿತು. ದಿನಾಂಕ 1-1-2013 ರಂದು N ಲಿ.ನ ಲಾಭ-ನಷ್ಟ ಖಾತೆ ರೂ. 60,000 ಗಳು ಖರ್ಚು ಶಿಲ್ಕು ತೋರಿಸುತ್ತದೆ. N ಲಿ.ನ ಎಲ್ಲಾ ಕೊಡತಕ್ಕ ಹುಂಡಿಗಳನ್ನು M ಲಿ.ಗೆ ಕೊಟ್ಟಿರುತ್ತದೆ. ಈ ಎಲ್ಲಾ ಹುಂಡಿಗಳನ್ನು ಮುರಿಸಿಯಾಗಿದೆ. M ಲಿ. ಸರಕು ಸರಬರಾಜು ಮಾಡಿದ ರೂ. 5,100 N ಕಂಪನಿಯ ಧನಿಗಳಲ್ಲಿ ಸೇರಿದೆ. N ಲಿ.ನ ದಾಸ್ತಾನಿನಲ್ಲಿ 2,700 ಬೆಲೆಯ ಸರಕುಗಳು ಸೇರಿದ್ದು ಅವುಗಳನ್ನು M ಲಿ. ಸರಬರಾಜು ಮಾಡಿದ್ದು ಅದರ ಮೇಲೆ ಶೇ.  $33\frac{1}{3}$  ರಷ್ಟು ಮೂಲ ದರದ ಮೇಲೆ ಲಾಭ ವಿಧಿಸಿದೆ. N ಲಿ. ಕಟ್ಟಡ ಬೆಲೆಯನ್ನು ರೂ. 3,300 ಕಡಿಮೆ ಮಾಡಲಾಗಿದೆ. ಕ್ರೋಢೀಕೃತ ಅಥಾವೆ ಪತ್ರ ತಯಾರಿಸಿ.

8. The following Trial Balance was extracted from the books of National Life Assurance Co.Ltd. as on 31 March 2014.

| Particulars                    | Dr.(Rs.)         | Cr.(Rs.)         |
|--------------------------------|------------------|------------------|
| Share Capital                  | —                | 7,20,000         |
| Life Assurance Fund 1-4-2013   | —                | 59,44,600        |
| Interest and dividend received | —                | 2,25,400         |
| Premium received               | —                | 2,03,000         |
| Dividend paid                  | 30,000           | —                |
| Surrenders                     | 14,000           | —                |
| Claims paid                    | 3,94,000         | —                |
| Commission paid                | 18,600           | —                |
| Management expenses            | 64,600           | —                |
| Mortgage in India              | 9,84,400         | —                |
| Agent balance                  | 18,600           | —                |
| Free hold premises             | 4,80,000         | —                |
| Investments                    | 46,10,000        | —                |
| Loans on company polices       | 3,47,200         | —                |
| Cash deposit                   | 54,000           | —                |
| Cash in hand                   | 14,600           | —                |
| Bonus to policy holder         | 63,000           | —                |
|                                | <b>70,93,000</b> | <b>70,93,000</b> |



You are required to prepare the Company's Revenue Account for the year ended 31-3-2014 and its Balance sheet as on that date

**Adjustments :**

- i) Bonus utilised in reduction of premium Rs. 4,000
- ii) Claims covered under re-insurance Rs. 4,600
- iii) Claims admitted but not paid Rs. 18,000
- iv) Premium outstanding Rs. 24,000
- v) Interest accrued Rs.38,600
- vi) Management expenses due Rs. 400

ನ್ಯಾಷನಲ್ ಜೀವ ವಿಮಾ ಕಂಪನಿಯ ಪ್ರಸ್ತುತಗಳಿಂದ ತೆಗೆದ ಶಿಲ್ಕುಗಳ ತಾಳೆಪಟ್ಟಿಯು ದಿನಾಂಕ 31-3-2014ರಂದು ಈ ಕೆಳಕಂಡಂತಿವೆ.

| ವಿವರಗಳು                      | ಋಣ<br>ರೂ. | ಧನ<br>ರೂ. |
|------------------------------|-----------|-----------|
| ಶೇರು ಬಂಡವಾಳ                  | —         | 7,20,000  |
| ಜೀವ ವಿಮಾ ನಿಧಿ (1-4-2013ರಂದು) | —         | 59,44,600 |
| ಬಡ್ಡಿ ಮತ್ತು ಲಾಭಾಂಶ ಪಡೆದದ್ದು  | —         | 2,25,400  |
| ವಿಮಾ ಕಂತು ಪಡೆದದ್ದು           | —         | 2,03,000  |
| ಲಾಭಾಂಶ ಕೊಟ್ಟದ್ದು             | 30,000    | —         |
| ಒಪ್ಪಿಸಿದವುಗಳು                | 14,000    | —         |
| ನೀಡಿದ ಬಾಧ್ಯತೆಗಳು             | 3,94,000  | —         |
| ವಲ್ಲಾಳಿ ಕೊಟ್ಟದ್ದು            | 18,600    | —         |
| ನಿರ್ವಹಣಾ ವೆಚ್ಚಗಳು            | 64,600    | —         |
| ಛಾ ರತವಲ್ಲಿನ ಆಧಾರಗಳು          | 9,84,400  | —         |
| ಪ್ರತಿನಿಧಿಗಳ ಶಿಲ್ಕು           | 18,600    | —         |
| ಸ್ವತಂತ್ರ ಹಕ್ಕಿನ ಕಟ್ಟಡಗಳು     | 4,80,000  | —         |





|                            |                  |                  |
|----------------------------|------------------|------------------|
| ಹೂಡಿಕೆಗಳು                  | 46,10,000        | —                |
| ಕಂಪನಿಯ ಪಾಲಿಸಿಯ ಮೇಲೆ ಸಾಲಗಳು | 3,47,200         | —                |
| ನಗದು ಠೇವಣಿ                 | 54,000           | —                |
| ಕೈಯಲ್ಲಿ ನಗದು               | 14,600           | —                |
| ಪಾಲಿಸಿದಾರರಿಗೆ ಬೋನಸ್        | 63,000           | —                |
|                            | <b>70,93,000</b> | <b>70,93,000</b> |

ಈ ಕೆಳಗಿನ ವಿವರಗಳನ್ನು ಗಮನಿಸಿ ಕಂಪನಿಯ ಆದಾಯ ಖಾತೆ ಹಾಗೂ ಅಥಾವೆ ಪತ್ರಿಕೆಯನ್ನು ತಯಾರಿಸಿ.

- i) ವಿಮಾ ಕಂತು ಕಡಿತಗೊಳಿಸಲು ಉಪಯೋಗಿಸಿದ ಬೋನಸ್ Rs. 4,000
- ii) ಮರು ವಿಮಾ ಸೌಲಭ್ಯದಿಂದ ಸಂರಕ್ಷಿಸಲ್ಪಟ್ಟ ಬಾಧ್ಯತೆಗಳು Rs. 4,600
- iii) ಬಾಧ್ಯತೆಗಳನ್ನು ಸ್ವೀಕರಿಸಿರುವುದು ಆದರೆ ಕೊಟ್ಟಿರುವುದಿಲ್ಲ Rs. 18,000
- iv) ವಿಮಾ ಕಂತುಗಳ ಬಾಕಿ ರೂ. 24,000
- v) ಬಡ್ಡಿ ಬರಬೇಕಾಗಿರುವುದು ರೂ. 38,600
- vi) ನಿರ್ವಹಣಾ ವೆಚ್ಚ ಬಾಕಿ ರೂ. 400

9. From the following information relating to Lakshmi Commercial Bank Ltd., prepare Profit and Loss Account and Balance Sheet as at 31 March 2014 in appropriate form.

| <b>Particulars</b>     | <b>Debit<br/>(Rs.)</b> | <b>Credit<br/>(Rs.)</b> |
|------------------------|------------------------|-------------------------|
| Share Capital          | —                      | 2,00,000                |
| Statutory Reserve Fund | —                      | 1,20,000                |
| Bad debts              | 12,875                 | —                       |
| Establish Expenses     | 1,27,725               | —                       |
| Current deposits       | —                      | 13,65,227               |
| Interest paid          | 7,48,440               | —                       |
| Savings Accounts       | —                      | 17,20,000               |

|                            |                  |                  |
|----------------------------|------------------|------------------|
| Other assets               | 10,52,000        | —                |
| Discount                   | —                | 4,95,000         |
| Profit and Loss A/c        | —                | 8,20,400         |
| Fixed deposit              | —                | 8,75,000         |
| Commission and Exchange    | —                | 2,92,900         |
| Premises                   | 4,80,000         | —                |
| Cash in hand               | 22,650           | —                |
| Interest received          | —                | 12,86,400        |
| Investments in shares      | 92,500           | —                |
| Cash with Banks in India   | 2,84,500         | —                |
| Term loans in India        | 10,00,000        | —                |
| Cash credit                | 12,56,000        | —                |
| Bills purchased            | 16,00,000        | —                |
| Loans to employees         | 40,770           | —                |
| Salaries                   | 4,45,467         | —                |
| Dividend paid and Received | 20,000           | 8,000            |
|                            | <b>71,82,927</b> | <b>71,82,927</b> |

**Additional Information :**

- i) The Chief Executive of the bank drew a remuneration of Rs. 48,000 which is included in salaries, allowances etc.
- ii) Unexpired discount on 31-03-2014 Rs. 48,000.
- iii) Advance of Rs. 8,000 included in cash credit is considered as doubtful and needs to be fully provided for.
- iv) Provide for taxation at 55% and surcharge at 5% thereon.
- v) Make necessary appropriation for statutory reserve.

ಲಕ್ಷ್ಮಿ ಬ್ಯಾಂಕಿನ ಈ ಕೆಳಕಂಡ ಮಾಹಿತಿಗಳಿಂದ 31-03-2014ರಂದು ಲಾಭ-ನಷ್ಟ ಖಾತೆ ಮತ್ತು ಅಥಾವೆ ಪತ್ರಿಕೆ ತಯಾರಿಸಿ.

| ವಿವರಗಳು                          | ಧನಿ (ರೂ.)        | ಋಣಿ (ರೂ.)        |
|----------------------------------|------------------|------------------|
| ಶೇರು ಬಂಡವಾಳ                      | -                | 2,00,000         |
| ಶಾಸನ ಮೀಸಲು ನಿಧಿ                  |                  | 1,20,000         |
| ಕರಡು ಸಾಲ                         | 12,875           | -                |
| ಸ್ಥಾಪನಾ ವೆಚ್ಚ                    | 1,27,725         | -                |
| ಚಾಲ್ತಿ ಠೇವಣಿ                     | -                | 13,65,227        |
| ಬಡ್ಡಿ ಕೊಟ್ಟಿದ್ದು                 | 7,48,440         | -                |
| ಉಳಿತಾಯ ಖಾತೆ                      | -                | 17,20,000        |
| ಇತರೆ ಆಸ್ತಿಗಳು                    | 10,52,000        | -                |
| ಸೋಡಿಗಳು                          | -                | 4,95,000         |
| ಲಾಭ-ನಷ್ಟ ಖಾತೆ                    | -                | 8,20,400         |
| ಸ್ಥಿರ ಠೇವಣಿಗಳು                   | -                | 8,75,000         |
| ಕಮಿಷನ್ ಮತ್ತು ಎಕ್ಸ್‌ಚೇಂಜ್         | -                | 2,92,900         |
| ಕಟ್ಟಡಗಳು                         | 4,80,000         | -                |
| ಕೈಯಲ್ಲಿ ನಗದು                     | 22,650           | -                |
| ಬಡ್ಡಿ ಬಂದಿದ್ದು                   | -                | 12,86,400        |
| ಶೇರುಗಳ ಮೇಲೆ ಹೂಡಿಕೆ               | 92,500           | -                |
| ಇಂಡಿಯಾದಲ್ಲಿದ್ದ ನಗದು ಬ್ಯಾಂಕಿನಲ್ಲಿ | 2,84,500         | -                |
| ಇಂಡಿಯಾದಲ್ಲಿದ್ದ ದೀರ್ಘಾವಧಿ ಸಾಲಗಳು  | 10,00,000        | -                |
| ಕ್ಯಾಶ್ ಕ್ರೆಡಿಟ್                  | 12,56,000        | -                |
| ಹುಂಡಿಗಳ ಖರೀದಿ                    | 16,00,000        | -                |
| ನೌಕರರಿಗೆ ಸಾಲಗಳು                  | 40,770           | -                |
| ಸಂಬಳ                             | 4,45,467         | -                |
| ಲಾಭಾಂಶ ಕೊಟ್ಟಿದ್ದು ಮತ್ತು ಬಂದದ್ದು  | 20,000           | 8,000            |
|                                  | <b>71,82,927</b> | <b>71,82,927</b> |



ಇತರ ಮಾಹಿತಿಗಳು

- i) ಸಂಬಳ ಮತ್ತು ಇತರ ಭತ್ಯೆಗಳಲ್ಲಿ ರೂ. 48,000 ಚೀಫ್ ಎಕ್ಸಿಕ್ಯೂಟಿವ್‌ನ ಸಂಭಾವನೆ ಸೇರಿದೆ.
- ii) 31-3-2014 ರಂದು ಮುಂಗಡ ಸೋಡಿ ರೂ. 48,000 ಆಗಿದೆ.
- iii) ಕ್ಯಾಶ್ ಕ್ರೆಡಿಟ್‌ನಲ್ಲಿ ರೂ. 8,000 ಅನುಮಾನಾಸ್ಪದವಾಗಿದೆ.
- iv) ಲಾಭಾಂಶದ ಮೇಲೆ ಶೇ. 55 ರಷ್ಟು ತೆರಿಗೆಗೆ ಮೀಸಲು ಮತ್ತು ಸರ್‌ಚಾರ್ಜ್ ಶೇ. 5 ರಷ್ಟು
- v) ಶಾಸನ ಮೀಸಲು ನಿಧಿಯನ್ನು ತೆಗೆಯಿರಿ.

10. Following balance are extracted from the books of Kalpataru United Insurance Company Limited as on 31-03-2014.

| Particulars                           | Fire      | Marine    |
|---------------------------------------|-----------|-----------|
| Claims Paid                           | 10,00,000 | 8,70,000  |
| Premium                               | 37,40,000 | 29,70,000 |
| Commission re-insurance ceded         | 1,30,000  | —         |
| Commission                            | 6,20,000  | 5,10,000  |
| Expenses of management                | 8,60,000  | 6,80,000  |
| Reserve for unexpired risk(1-4- 2013) | 21,00,000 | 24,00,000 |
| Additional Reserve 1-4- 2013          | 6,00,000  | 1,00,000  |
| Claims O/s                            | 2,40,000  | 1,10,000  |
| Premium O/s (1-4- 2013)               | 2,60,000  | 1,70,000  |
| Depreciation on assets                | 3,60,000  | —         |
| Loss on realisation of Investment     | 80,000    | —         |
| Audit fee                             | 1,30,000  | —         |
| Directors remuneration                | 3,60,000  | —         |
| Interest and dividend                 | 6,30,000  | —         |





Following further information given :

- i) Premium O/s as on 31-03-2014
  - Fire – 3,30,000
  - Marine – 1,50,000
- ii) Claims O/s as on 31-03-2014
  - Fire – 4,60,000
  - Marine – 1,70,000
- iii) Out of the above a fire claims O/s to Rs. 1,10,000 was recovered by Re-insurance.
- iv) Reserve for unexpired risk to be maintain at 50% of fire and 100% for marine on net premium.
- v) Additional reserve for fire to be maintain at 20% net premium
- vi) Interest accrued on Investment Rs. 1,30,000

Prepare Revenue Account, Profit and Loss A/c for the year ended 31-3-2014

ದಿನಾಂಕ 31-03-2014 ರಂದು ಕಲ್ಪತರು ಯುನೈಟೆಡ್ ಇನ್ಸೂರೆನ್ಸ್ ಕಂಪನಿಯ ಶುಲ್ಕಗಳು ಈ ಕೆಳಕಂಡಂತಿವೆ.

| ವಿವರಗಳು                                    | ಅಗ್ನಿ     | ಜಲ        |
|--|-----------|-----------|
| ಕೊಟ್ಟ ಬಾಧ್ಯತೆಗಳು                           | 10,00,000 | 8,70,000  |
| ವಿಮಾ ಕಂತು                                  | 37,40,000 | 29,70,000 |
| ಮರುವಿಮೆ ಮೇಲೆ ಗಳಿಸಿದ ದಲ್ಲಾಳಿ                | 1,30,000  | —         |
| ದಲ್ಲಾಳಿ                                    | 6,20,000  | 5,10,000  |
| ನಿರ್ವಹಣಾ ವೆಚ್ಚ                             | 8,60,000  | 6,80,000  |
| ಅವಧಿ ಮುಗಿಯದ ವಿಪತ್ತಿನ ಮಿಷಲು ನಿಧಿ (1-4-2013) | 21,00,000 | 24,00,000 |
| ಹೆಚ್ಚುವರಿ ಮಿಷಲು 1-4-2013                   | 6,00,000  | 1,00,000  |
| ಬಾಕಿ ಬಾಧ್ಯತೆಗಳು                            | 2,40,000  | 1,10,000  |
| ವಿಮಾ ಕಂತು ಬಾಕಿ 1-4-2013                    | 2,60,000  | 1,70,000  |
| ಆಸ್ತಿಗಳ ಮೇಲೆ ಸವಕಳಿ                         | 3,60,000  | —         |
| ಹೂಡಿಕೆಗಳ ಮಾರಾಟದಿಂದ ನಷ್ಟ                    | 80,000    | —         |
| ಲೆಕ್ಕ ಪರಿಶೋಧನಾ ಶುಲ್ಕ                       | 1,30,000  | —         |
| ನಿರ್ದೇಶಕರ ಶುಲ್ಕ                            | 3,60,000  | —         |
| ಬಡ್ಡಿ ಮತ್ತು ಲಾಭಾಂಶ                         | 6,30,000  | —         |



**ಹೆಚ್ಚಿನ ಮಾಹಿತಿ**

i) ವಿಮಾ ಕಂತು ಬಾಕಿ 31-3-2014

ಅಗ್ನಿ - ರೂ. 3,30,000

ಜಲ - ರೂ. 1,50,000

ii) ಬಾಧ್ಯತೆಗಳು ಬಾಕಿ 31-3-2014

ಅಗ್ನಿ - ರೂ. 4,60,000

ಜಲ - ರೂ. 1,70,000

iii) ಅಗ್ನಿ ವಿಮಾ ಬಾಧ್ಯತೆಯಲ್ಲಿ ರೂ. 1,10,000 ಮರು ವಿಮೆಯಿಂದ ಬಂದದ್ದು

iv) ಮೀಸಲನ್ನು ನಿವ್ವಳ ವಿಮಾ ಕಂತಿನ ಶೇ. 50 ರಷ್ಟು ಮತ್ತು ಶೇ. 100 ರಷ್ಟನ್ನು ಕ್ರಮವಾಗಿ ಅಗ್ನಿ ಮತ್ತು ಜಲ ವಿಮೆಗಳಿಗೆ ನೀಡಬೇಕು.

v) ಹೆಚ್ಚುವರಿ ಮೀಸಲು ಅಗ್ನಿ ವಿಮಾ ಕಂತಿನಲ್ಲಿ ಶೇ. 20 ರಷ್ಟು ಇಡಬೇಕು.

vi) ಹೂಡಿಕೆಗಳ ಮೇಲಿನ ಬಡ್ಡಿ ರೂ. 1,30,000

ಈ ಮಾಹಿತಿಗಳಿಂದ ಅಗ್ನಿ ಮತ್ತು ಜಲ ಇವುಗಳ ಆದಾಯ ಖಾತೆ ಹಾಗೂ ಲಾಭ- ನಷ್ಟ ಖಾತೆಯನ್ನು ತಯಾರಿಸಿ.

11. H Ltd. holds 80% of Equity shares capital of 'S' Ltd. which was acquired on 1-01-2013. When the 'S' Ltd. had a credit balance in Profit and Loss A/c of Rs. 15,000 and General reserve of Rs. 20,000. Stock held by 'S' Ltd. includes Rs. 5,000 for goods supplied by 'S' Ltd. at a profit of 25% on cost. Debtors of 'H' Ltd. includes Rs. 25,000 due from 'S' Ltd.

From the following Balance Sheet prepare Consolidated Balance Sheet as at 31-12-2013.

| Liabilities             | H Ltd.          | S Ltd.          | Assets                | H Ltd.          | S Ltd.          |
|-------------------------|-----------------|-----------------|-----------------------|-----------------|-----------------|
| Share Capital           |                 |                 | Fixed asset           | 2,45,500        | 23,000          |
| (shares of Rs. 10 each) | 5,00,000        | 1,00,000        | Investment            |                 |                 |
| Capital reserve         | 1,00,000        | -               | 8000 shares of S Ltd. | 1,20,000        | -               |
| General reserve         | 1,20,000        | 30,000          | Stock                 | 4,14,000        | 1,23,000        |
| Profit and Loss A/c     | 40,000          | 10,000          | Debtors               | 87,000          | 37,400          |
| Creditors               | 1,49,700        | 36,000          | Cash                  | 64,500          | -               |
| Bills payable           | 30,300          | 1,000           | B/R                   | 9,000           | -               |
| Bank overdraft          | -               | 6,400           |                       |                 |                 |
|                         | <b>9,40,000</b> | <b>1,83,400</b> |                       | <b>9,40,000</b> | <b>1,83,400</b> |



'H' Ltd. ಯು 'S' Ltd. ನ ಶೇ. 80 ರಷ್ಟು ಸಾಮಾನ್ಯ ಶೇರುಗಳನ್ನು ದಿನಾಂಕ 1-1-2013 ರಂದು ತನ್ನ ಸ್ವಾಧೀನಕ್ಕೆ ಪಡೆಯಿತು. ಆ ದಿನಾಂಕದಂದು 'S' Ltd. ನ ಲಾಭ-ನಷ್ಟ ಖಾತೆಯ ಧನಿ ಶುಲ್ಕ ರೂ. 15,000 ಮತ್ತು ಸಾಮಾನ್ಯ ನಿಧಿ ರೂ. 20,000 ಇರುತ್ತದೆ. 'S' Ltd. ನ ದಾಸ್ತಾನಿನಲ್ಲಿ ರೂ. 5,000 ರಷ್ಟು 'S' Ltd. ನ ಸರಬರಾಜು ಮಾಡಿದ ಸರಕಾಗಿದ್ದು 'S' Ltd. ನ ಮೂಲ ದರದ ಮೇಲೆ ಶೇ. 25 ರಷ್ಟು ಲಾಭಗಳಿಸಿರುತ್ತದೆ. 'H' Ltd. ನ ಋಣಿಗಳಲ್ಲಿ ರೂ. 25,000 'S' Ltd. ನಿಂದ ಬರಬೇಕಾದದ್ದು.

ಈ ಕೆಳಗೆ ಕೊಟ್ಟಿರುವ ಅಥಾವೆ ಪಟ್ಟಿಗಳ ಸಹಾಯದಿಂದ 31-12-2013 ಕ್ಕೆ ಕ್ರೋಢೀಕೃತ ಅಥಾವೆ ಪಟ್ಟಿಯನ್ನು ತಯಾರಿಸಿ.

| ಜವಾಬ್ದಾರಿಗಳು      | 'H' Ltd.        | 'S' Ltd.        | ಆಸ್ತಿಗಳು          | 'H' Ltd.        | 'S' Ltd.        |
|-------------------|-----------------|-----------------|-------------------|-----------------|-----------------|
| ಶೇರು ಬಂಡವಾಳ       |                 |                 |                   |                 |                 |
| (ರೂ. 10ರ ಶೇರುಗಳು) | 5,00,000        | 1,00,000        | ಸ್ಥಿರ ಆಸ್ತಿಗಳು    | 2,45,500        | 23,000          |
| ಬಂಡವಾಳ ನಿಧಿ       | 1,00,000        | —               | ಹೂಡಿಕೆಗಳು S Ltd.ನ |                 |                 |
| ಸಾಮಾನ್ಯ ನಿಧಿ      | 1,20,000        | 30,000          | 8000 ಶೇರುಗಳು      | 1,20,000        | —               |
| ಲಾಭ-ನಷ್ಟದ ಖಾತೆ    | 40,000          | 10,000          | ದಾಸ್ತಾನು          | 4,14,000        | 1,23,000        |
| ಧನಿಗಳು            | 1,49,700        | 36,000          | ಋಣಿಗಳು            | 87,000          | 37,400          |
| ಕೊಡಬೇಕಾದ ಹುಂಡಿ    | 30,300          | 1,000           | ನಗದು              | 64,500          | —               |
| ಬ್ಯಾಂಕ್ ಮೀರೆಳೆತ   | —               | 6,400           | ಬರಬೇಕಾದ ಹುಂಡಿ     | 9,000           | —               |
|                   | <b>9,40,000</b> | <b>1,83,400</b> |                   | <b>9,40,000</b> | <b>1,83,400</b> |



13505

V Semester B.Com.N. Examination, November/December 2016  
(Semester Scheme) (RNS)  
COMMERCE  
Paper – 5.5 : Auditing

Time : 3 Hours

Max. Marks : 80

**Instruction :** Answer should be **completely** in **English or Kannada**.

## SECTION – A

Answer **any ten** sub-questions. **Each** question carries **2** marks. (10×2=20)

1. a) Define the term 'Auditing'.

ಲೆಕ್ಕಪರಿಶೋಧನೆಯ ವ್ಯಾಖ್ಯೆಯನ್ನು ಬರೆಯಿರಿ.

b) What do you mean by continuous audit ?

ನಿರಂತರ ಲೆಕ್ಕಪರಿಶೋಧನೆ ಎಂದರೇನು ?

c) What is an audit working paper ?

ಲೆಕ್ಕಪರಿಶೋಧನೆಯ ಕಾಗದ ಪತ್ರಗಳು ಎಂದರೇನು ?

d) Define the term 'Internal Check'.

ಆಂತರಿಕ ಪ್ರತಿಬಂಧ ವ್ಯಾಖ್ಯಾನಿಸಿ.

e) State any four advantages of internal audit.

ಆಂತರಿಕ ಲೆಕ್ಕಪರಿಶೋಧನೆಯ ನಾಲ್ಕು ಅನುಕೂಲಗಳನ್ನು ತಿಳಿಸಿ.

f) Give the meaning of vouching.

ಲೆಕ್ಕ ದೃಢಪಡಿಸುವಿಕೆಯ ಅರ್ಥವನ್ನು ಬರೆಯಿರಿ.

g) What do you mean by verification ?

ಪರಿಶೀಲನೆಯ ಅರ್ಥವನ್ನು ಬರೆಯಿರಿ.

h) What do you mean by contingent liabilities ?

ಸಂಭಾವ್ಯ ಜವಾಬ್ದಾರಿಗಳು ಎಂದರೇನು ?

i) State two disqualification of a Company Auditor.

ಕಂಪನಿಯ ಲೆಕ್ಕಪರಿಶೋಧಕನ ಎರಡು ಅನರ್ಹತೆಗಳನ್ನು ತಿಳಿಸಿ.

P.T.O.





j) What is an audit report ?

ಲೆಕ್ಕಪರಿಶೋಧನ ವರದಿ ಎಂದರೇನು ?

k) State two uses of computerised audit.

ಗಣಕೀಕೃತ ಪರಿಶೋಧನೆಯ ಎರಡು ಉಪಯೋಗಗಳನ್ನು ತಿಳಿಸಿ.

l) What do you mean by 'fraud' ?

'ವಂಚನೆ' ಎಂದರೇನು ?

### SECTION – B

Answer **any three** questions. **Each** question carries **5** marks.

(3×5=15)

2. Briefly explain the advantages of auditing.

ಲೆಕ್ಕಪರಿಶೋಧನಾಶಾಸ್ತ್ರದ ಅನುಕೂಲಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

3. Distinguish between Internal Audit and External Audit.

ಆಂತರಿಕ ಲೆಕ್ಕಪರಿಶೋಧನೆ ಮತ್ತು ಬಾಹ್ಯ ಲೆಕ್ಕಪರಿಶೋಧನೆಗಳಿಗಿರುವ ವ್ಯತ್ಯಾಸಗಳನ್ನು ಬರೆಯಿರಿ.

4. Briefly explain the advantages of audit programme.

ಲೆಕ್ಕಪರಿಶೋಧನೆ ಕಾರ್ಯಕ್ರಮದ ಅನುಕೂಲಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

5. What are the general principles of verification ?

ಪರಿಶೀಲನೆಯ ಸಾಮಾನ್ಯ ತತ್ವಗಳನ್ನು ತಿಳಿಸಿರಿ.

6. State any five constraints of computerized audit.

ಯಾವುದಾದರೂ ಐದು ಗಣಕಯಂತ್ರದ ಲೆಕ್ಕಪರಿಶೋಧನೆಯಿಂದಾಗುವ ತೊಡಕುಗಳನ್ನು ತಿಳಿಸಿ.

### SECTION – C

Answer **any three** questions. **Each** question carries **15** marks.

(3×15=45)

7. Explain the different kinds of audit.

ಲೆಕ್ಕಪರಿಶೋಧನೆಯ ಪ್ರಕಾರಗಳನ್ನು ವಿವರಿಸಿ.

8. Explain the rights and duties of a company auditor.

ಕಂಪನಿ ಲೆಕ್ಕಪರಿಶೋಧಕನ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವಿವರಿಸಿ.



9. How should the auditor verify and value the following ?

- a) Land and Building.
- b) Plant and Machinery.
- c) Creditors.

ಲೆಕ್ಕಪರಿಶೋಧಕರು ಕೆಳಗಿನವುಗಳನ್ನು ಹೇಗೆ ಪರಿಶೀಲಿಸುತ್ತಾರೆ ಹಾಗೂ ಮೌಲ್ಯೀಕರಿಸುತ್ತಾರೆ ?

- a) ಭೂಮಿ ಮತ್ತು ಕಟ್ಟಡಗಳು.
- b) ಯಂತ್ರ ಮತ್ತು ಸ್ಥಾವರಗಳು.
- c) ಸಾಲಿಗರು.

10. Explain the audit programme of partnership firm.

ಪಾಲುದಾರಿಕಾ ಸಂಸ್ಥೆಯ ಲೆಕ್ಕಪರಿಶೋಧನೆಯ ಕಾರ್ಯಕ್ರಮವನ್ನು ವಿವರಿಸಿ.

11. Suggest a suitable system of Internal Check regarding wages and cash sales.

ಮಜೂರಿ ಮತ್ತು ನಗದು ಮಾರಾಟಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಆಂತರಿಕ ಪ್ರತಿಬಂಧ ಪದ್ಧತಿಯನ್ನು ಸೂಚಿಸಿ.

Sri Siddharth First Grade College-Tumkur

V Semester B.Com.N. Examination, Nov./Dec. 2014  
(Revised New Scheme)  
COMMERCE  
Paper – 5.5 : Auditing

Time : 3 Hours

Max. Marks : 80

**Instruction :** Answer should be written **completely** either in **English** or in **Kannada**.

SECTION – A

Answer **any ten** of the following sub-questions. **Each** sub-question carries **2** marks :

(10×2=20)

1. a) What is auditing ?
- b) What is interim audit ?
- c) What is meant by valuation ?
- d) State the essential aspects of internal check.
- e) What is clean report ?
- f) Give the meaning of audit working papers.
- g) What is audit notebook ?
- h) State two constraints of computerised audit.
- i) What is routine checking ?
- j) What is statutory audit ?
- k) Define internal control.
- l) State two general principles of verification.

SECTION – B

Answer **any three** questions. **Each** question carries **5** marks :

(3×5=15)

2. State the merits and demerits of annual audit.
3. How do you vouch the receipts from debtors ?
4. Briefly explain the uses of computerised audit.
5. Explain in brief the advantages of auditing.
6. Distinguish between internal audit and external audit.

P.T.O.



## SECTION – C

Answer **any three** questions. **Each** question carries **15** marks :

**(3×15=45)**

7. Briefly explain the steps to be taken by an auditor before commencing new audit.
8. Explain the rights, duties and liabilities of a company auditor.
9. Explain the audit programme of co-operative society.
10. Suggest a suitable system of internal check regarding payment of wages and cash sales.
11. How do you verify and value the following ?
  - i) Land and Buildings
  - ii) Trade marks
  - iii) Creditors

ಕನ್ನಡ ಆವೃತ್ತಿ  
ವಿಭಾಗ - ಎ

ಈ ವಿಭಾಗದಲ್ಲಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ **2** ಅಂಕಗಳು: **(10×2=20)**

1. a) ಲೆಕ್ಕ ಪರಿಶೋಧನಾ ಶಾಸ್ತ್ರ ಎಂದರೇನು ?
- b) ಮಧ್ಯಾವಧಿ ಲೆಕ್ಕಪರಿಶೋಧನೆ ಎಂದರೇನು ?
- c) ಮೌಲ್ಯೀಕರಣ ಎಂದರೇನು ?
- d) ಆಂತರಿಕ ತಡೆಯ ಅವಶ್ಯಕ ಅಂಶಗಳನ್ನು ತಿಳಿಸಿ.
- e) ಶುದ್ಧ ವರದಿ ಎಂದರೇನು ?
- f) ಲೆಕ್ಕ ಪರಿಶೋಧನೆ ಕಾರ್ಯ ಪತ್ರಗಳ ಅರ್ಥ ತಿಳಿಸಿ.
- g) ಲೆಕ್ಕ ಪರಿಶೋಧನೆ ಟಿಪ್ಪಣಿ ಪುಸ್ತಕವೆಂದರೇನು ?
- h) ಗಣಕೀಕೃತ ಲೆಕ್ಕಪರಿಶೋಧನೆಯ ಎರಡು ತೊಡಕುಗಳನ್ನು ತಿಳಿಸಿ.
  - i) ದೈನಂದಿನ ತಡೆಯುವಿಕೆ ಎಂದರೇನು ?
  - j) ಶಾಸನಬದ್ಧ ಲೆಕ್ಕ ಪರಿಶೋಧನೆ ಎಂದರೇನು ?
- k) ಆಂತರಿಕ ನಿಯಂತ್ರಣ ವ್ಯಾಖ್ಯಾನಿಸಿ.
  - l) ಪರಿಶೀಲನೆಯ ಎರಡು ಸಾಮಾನ್ಯ ತತ್ವಗಳನ್ನು ತಿಳಿಸಿ.



V Semester B.Com.N Examination, Nov./Dec. 2013  
(Revised New Scheme)  
COMMERCE  
Paper – 5.5 : Auditing

Time : 3 Hours

Max. Marks : 80

**Instruction :** Answer should be written **completely** either in **English** or in **Kannada**.

SECTION – A

Answer **any ten** of the following. **Each** question carries **2** marks. **(10×2=20)**

1. a) What is continuous audit ?
- b) What is statutory audit ?
- c) What is Government audit ?
- d) What is audit programme ?
- e) What is internal check ?
- f) What is an audit file ?
- g) What is meant by verification of assets ?
- h) What do you mean by fraud ?
- i) What is auditing EDP environment ?
- j) What is a qualified audit report ?
- k) State any two disadvantages of audit note book.
- l) What is meant by routine checking ?

SECTION – B

Answer **any three** questions. **Each** question carries **5** marks. **(3×5=15)**

2. Distinguish between accounting and auditing.
3. How do you vouch the receipts from debtors ?

P.T.O.



4. State the merits of computerised environment.
5. State the uses of an audit programme to an auditor.
6. State the steps to be followed by an auditor to detect errors.

### SECTION – C

Answer **any three** questions. **Each** question carries **fifteen** marks.

(3×15=45)

7. Explain the different kinds of audit.
8. What are the constraints of computerised audit ? Explain.
9. How should the auditor verify and value the following ?
  - a) Patent right
  - b) Stock-in-trade
  - c) Trade marks
10. Explain the audit programme of co-operative society.
11. Suggest a suitable system of internal check in respect of the following :
  - i) Cash sales
  - ii) Wages.

ಕನ್ನಡ ಆವೃತ್ತಿ

ವಿಭಾಗ - ಎ

ಯಾವುದಾದರೂ ಹತ್ತು ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ ಪ್ರಶ್ನೆಗೆ ಎರಡು ಅಂಕಗಳು.

(10×2=20)

1. a) ನಿರಂತರ ಲೆಕ್ಕ ಪರಿಶೋಧನೆ ಎಂದರೇನು ?
- b) ಶಾಸನಬದ್ಧ ಲೆಕ್ಕ ಪರಿಶೋಧನೆ ಎಂದರೇನು ?
- c) ಸರ್ಕಾರಿ ಲೆಕ್ಕ ಪರಿಶೋಧನೆ ಎಂದರೇನು ?
- d) ಲೆಕ್ಕ ಪರಿಶೋಧನೆ ಕಾರ್ಯಕ್ರಮ ಎಂದರೇನು ?
- e) ಆಂತರಿಕ ತಡೆ ಎಂದರೇನು ?
- f) ಲೆಕ್ಕ ಪರಿಶೋಧನಾ ಕಡತ ಎಂದರೇನು ?
- g) ಆಸ್ತಿಯ ಪ್ರಮಾಣೀಕರಿಸುವಿಕೆ ಎಂದರೇನು ?

V Semester B.Com.N Examination, Nov./Dec. 2013  
(Revised New Scheme)  
COMMERCE  
Entrepreneurial Development

Time : 3 Hours

Max. Marks : 80

**Instruction :** Answer should be written completely either in **English** or  
in **Kannada**.

SECTION – A

1. Answer **any ten** sub-questions. **Each** question carries **2** marks. **(2×10=20)**
- What is Entrepreneurship ?
  - State any two functions of an Entrepreneur.
  - State any two traits of an Entrepreneur.
  - Who is Drone Entrepreneur ?
  - Give the meaning of social-cost-benefit analysis.
  - State any two associations for promoting women entrepreneurs.
  - Mention any two motivational factors that motivate entrepreneur.
  - What is a Business plan ?
  - What is Financial aspect of business planning ?
  - Give the meaning of cottage industry.
  - Expand the following :
    - NIESBUD
    - NSTEDB
  - State two causes of industrial sickness.

SECTION – B

- Answer **any three** questions. **Each** question carries **5** marks. **(3×5=15)**
- Briefly explain the institutions providing financial assistance to the small scale industries.
  - Explain the role and types of industrial estates.
  - Explain the basic problems of women entrepreneurs.

P.T.O.



5. State the characteristics of a successful entrepreneur.
6. Briefly explain the steps in establishing a new enterprise.

### SECTION – C

Answer **any three** questions. **Each** question carries **15** marks.

(3×15=45)

7. Who is an entrepreneur ? Explain various types of entrepreneurs.
8. Explain the problems of S.S.I. and incentives given to small scale industries.
9. What is industrial sickness ? Explain the causes of industrial sickness and suggest remedial measures.
10. Explain the financial and non financial assistance from various agencies and institutions given to establish a new enterprise.
11. a) Briefly explain the motivational factors for an entrepreneur.  
b) Briefly explain the various aspects of business plan.

ಕನ್ನಡ ಆವೃತ್ತಿ

ವಿಭಾಗ- ಎ

1. ಈ ವಿಭಾಗದಲ್ಲಿನ ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು.

(2×10=20)

- a) ಉದ್ಯಮಶೀಲತೆ ಎಂದರೇನು ?
- b) ಉದ್ಯಮಿಯ ಯಾವುದಾದರೂ ಎರಡು ಕಾರ್ಯಗಳನ್ನು ತಿಳಿಸಿ.
- c) ಉದ್ಯಮಿಯ ಯಾವುದಾದರೂ ಎರಡು ವಿಶೇಷ ಗುಣಗಳನ್ನು ತಿಳಿಸಿ.
- d) ಸೋಮಾರಿ ಉದ್ಯಮಿ ಎಂದರೇನು ?
- e) ಸಮಾಜ-ವೆಚ್ಚ-ಆದಾಯ ವಿಶ್ಲೇಷಣೆಯ ಅರ್ಥ ಕೊಡಿ.
- f) ಮಹಿಳಾ ಉದ್ಯಮಿಗಳ ಅಭಿವೃದ್ಧಿಗೆ ಇರುವ ಎರಡು ಸಂಘಗಳನ್ನು ತಿಳಿಸಿ.
- g) ಉದ್ಯಮಿಗಳನ್ನು ಪ್ರೇರೇಪಿಸುವ ಎರಡು ಪ್ರೇರೇಪಣ ಅಂಶಗಳನ್ನು ತಿಳಿಸಿ.
- h) ವ್ಯವಹಾರ ಯೋಜನೆ ಎಂದರೇನು ?
- i) ವ್ಯವಹಾರ ಯೋಜನೆಯ ಹಣಕಾಸಿನ ವಿಷಯಾಂಶವೆಂದರೇನು ?





j) ಗುಡಿ ಕೈಗಾರಿಕೆಯ ಅರ್ಥ ಕೊಡಿ.

k) ಕೆಳಗಿನವುಗಳನ್ನು ವಿಸ್ತರಿಸಿ ಬರೆಯಿರಿ:

i) NIESBUD

ii) NSTEDB

l) ರೋಗಗ್ರಸ್ತ ಕೈಗಾರಿಕೆಯ ಎರಡು ಕಾರಣಗಳನ್ನು ತಿಳಿಸಿ.

**ವಿಭಾಗ- ಬಿ**

ಈ ವಿಭಾಗದಲ್ಲಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

(3×5=15)

2. ಸಣ್ಣ ಕೈಗಾರಿಕೆಗಳಿಗೆ ಹಣಕಾಸು ನೆರವು ನೀಡುವ ಸಂಸ್ಥೆಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆಯಿರಿ.
3. ಕೈಗಾರಿಕಾ ವಸಾಹತುಗಳ ಪಾತ್ರ ಮತ್ತು ವಿಧಗಳನ್ನು ವಿವರಿಸಿ.
4. ಮಹಿಳಾ ಉದ್ಯಮಿಗಳ ಮೂಲ ಸಮಸ್ಯೆಗಳನ್ನು ವಿವರಿಸಿ.
5. ಯಶಸ್ವಿ ಉದ್ಯಮಿಯ ಗುಣಲಕ್ಷಣಗಳನ್ನು ತಿಳಿಸಿ.
6. ಹೊಸ ಉದ್ಯಮಿಯನ್ನು ಪ್ರಾರಂಭಿಸಲು ಇರುವ ಹಂತಗಳನ್ನು ವಿವರಿಸಿ.

**ವಿಭಾಗ- ಸಿ**

ಈ ವಿಭಾಗದಲ್ಲಿನ ಯಾವುದಾದರೂ ಮೂರು ಪ್ರಶ್ನೆಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

7. ಉದ್ಯಮಿ ಎಂದರೆ ಯಾರು ? ವಿವಿಧ ಉದ್ಯಮಿಗಳ ಬಗೆಗಳನ್ನು ವಿವರಿಸಿ.
8. ಸಣ್ಣ ಕೈಗಾರಿಕೆಗಳ ಸಮಸ್ಯೆಗಳು ಮತ್ತು ಅವುಗಳಿಗೆ ನೀಡುವ ಪ್ರೋತ್ಸಾಹಕಗಳನ್ನು ವಿವರಿಸಿ.
9. ರೋಗಗ್ರಸ್ತ ಕೈಗಾರಿಕೆ ಎಂದರೇನು ? ರೋಗಗ್ರಸ್ತ ಕೈಗಾರಿಕೆಗಳ ರೋಗಗ್ರಸ್ತತೆಗೆ ಕಾರಣಗಳು ಮತ್ತು ಇವುಗಳನ್ನು ನಿವಾರಿಸಲು ಪರಿಹಾರ ಕ್ರಮಗಳನ್ನು ತಿಳಿಸಿ.
10. ಹೊಸ ಉದ್ಯಮ ಸ್ಥಾಪಿಸುವಾಗ ಸಂಘ ಸಂಸ್ಥೆಗಳಿಂದ ಒದಗಿಸುವ ಹಣಕಾಸು ಮತ್ತು ಹಣಕಾಸೇತರ ನೆರವುಗಳನ್ನು ವಿವರಿಸಿ.
11. a) ಉದ್ಯಮಿಯನ್ನು ಪ್ರೇರೇಪಿಸುವ ಅಂಶಗಳನ್ನು ವಿವರಿಸಿ.  
b) ವ್ಯವಹಾರ ಯೋಜನೆಯಲ್ಲಿರುವ ಅನೇಕ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.



13503

V Semester B.Com.N. Examination, November/December 2016  
(RNS Scheme)  
COMMERCE

5.3 : Entrepreneurial Development

Time : 3 Hours

Max. Marks : 80

**Instruction :** Answers should be either **completely in English or Kannada only.**

SECTION – A

ವಿಭಾಗ - ಎ

Answer **any ten** questions. **Each** carries **two** marks.

(10×2=20)

ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು.

1. a) Who is a cognitive entrepreneur ?  
ಕಾಗ್ನಿಟೀವ್ ಉದ್ಯಮಿಯೆಂದರೆ ಯಾರು ?
- b) What is an Ancillary Industry ?  
ಅಧೀನ ಕೈಗಾರಿಕೆ ಎಂದರೇನು ?
- c) What is working capital ?  
ಕಾರ್ಯಕಾರಿ ಬಂಡವಾಳ ಎಂದರೇನು ?
- d) What is Subsidy ?  
ಸಹಾಯಧನ ಎಂದರೇನು ?
- e) What is first generation entrepreneur ?  
ಪ್ರಥಮ ತಲೆಮಾರಿನ ಉದ್ಯಮಶೀಲ ಎಂದರೆ ಯಾರು ?
- f) Mention any four problems faced by women entrepreneurs.  
ಮಹಿಳಾ ಉದ್ಯಮಿಗಳು ಎದುರಿಸುವ ನಾಲ್ಕು ಸಮಸ್ಯೆಗಳನ್ನು ತಿಳಿಸಿ.
- g) What is licensing ?  
ಅನುಮತಿ ಪಡೆಯುವುದೆಂದರೇನು ?
- h) List any two institutions providing financial support to the small scale industries.  
ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸು ಸಹಾಯ ಮಾಡುವ ಎರಡು ಸಂಸ್ಥೆಗಳನ್ನು ಪಟ್ಟಿ ಮಾಡಿ.

P.T.O.



i) List out the types of industrial estates.

ಕೈಗಾರಿಕಾ ವಸಾಹತುಗಳ ವಿಧಗಳನ್ನು ಪಟ್ಟಿ ಮಾಡಿ.

j) Expand :

ವಿಸ್ತರಿಸಿ :

i) NAYE

ii) NIESBUD.

k) Name any two activities that are not recognised as SSIs.

ಸಣ್ಣ ಪ್ರಮಾಣದ ಕೈಗಾರಿಕೆಗಳಾಗಿ ಗುರುತಿಸಿಕೊಳ್ಳದ ಅಥವಾ ಮಾನ್ಯವಾಗದ ಯಾವುದಾದರೂ ಎರಡು ಉದ್ಯಮಗಳನ್ನು ಹೆಸರಿಸಿ.

l) What do you mean by tax holiday ?

ತೆರಿಗೆ ರಜೆ ಎಂದರೇನು ?

### SECTION – B

#### ವಿಭಾಗ - ಬಿ

Answer any three questions. Each carries five marks.

(3×5=15)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

2. What are the features of sole proprietorship ?

ಏಕವ್ಯಕ್ತಿ ಒಡೆತನದ ಉದ್ಯಮಗಳ ಗುಣಲಕ್ಷಣಗಳಾವುವು ?

3. State the contents of a typical business plan.

ಒಂದು ವ್ಯವಹಾರ ಯೋಜನೆ ನಮೂನೆಯ ಸಾರಾಂಶವನ್ನು ತಿಳಿಸಿ.

4. Briefly explain the factors which influence women to become entrepreneurs.

ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

5. "Entrepreneurs are made not born" – Discuss.

"ಯಾರು ಜನ್ಮತಃ ಉದ್ಯಮ ಶೀಲರಲ್ಲ, ತರಬೇತಿ ಮೂಲಕ ಉದ್ಯಮ ಶೀಲರಾಗುತ್ತಾರೆ" – ವಿಶ್ಲೇಷಿಸಿ.

6. List out the functions of NSIC.

NSICಯ ಕಾರ್ಯಗಳನ್ನು ಪಟ್ಟಿ ಮಾಡಿ.





## SECTION - C

## ವಿಭಾಗ - ಸಿ

Answer any three questions. Each carries fifteen marks.

(3×15=45)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನೈದು ಅಂಕಗಳು.

7. Who is Entrepreneur ? Explain the functions of an successful entrepreneur.

ಉದ್ಯಮಶೀಲ ಎಂದರೆ ಯಾರು ? ಯಶಸ್ವಿ ಉದ್ಯಮಶೀಲನ ಕಾರ್ಯಗಳನ್ನು ವಿವರಿಸಿ.

8. What is Industrial Sickness ? Explain the causes and prevention of sickness in Small scale Industries.

ರೋಗಗ್ರಸ್ತ ಕೈಗಾರಿಕೆ ಎಂದರೇನು ? ಸಣ್ಣ ಪ್ರಮಾಣದ ರೋಗಗ್ರಸ್ತ ಕೈಗಾರಿಕೆಗಳ ಕಾರಣಗಳು ಹಾಗೂ ತಡೆಗಟ್ಟುವ ಕ್ರಮಗಳನ್ನು ವಿವರಿಸಿ.

9. Explain the financial and marketing aspects of business plan.

ವ್ಯವಹಾರಿಕ ಯೋಜನೆಯ ಹಣಕಾಸಿನ ವಿಷಯಾಂಶಗಳು ಹಾಗೂ ಮಾರಾಟ ಪ್ರಕ್ರಿಯೆ ಅಂಶಗಳನ್ನು ವಿವರಿಸಿ.

10. What is Small Scale Industry ? Explain the various problems of SSI's.

ಸಣ್ಣ ಕೈಗಾರಿಕೆಗಳೆಂದರೇನು ? ಸಣ್ಣ ಕೈಗಾರಿಕೆಗಳು ಎದುರಿಸುವ ವಿವಿಧ ಸಮಸ್ಯೆಗಳನ್ನು ವಿವರಿಸಿ.

11. Write a brief note on :

i) Ownership pattern

ii) SIDBI

iii) DIC.

ಕೆಳಗಿನವುಗಳ ಮೇಲೆ ಟಿಪ್ಪಣಿ ಬರೆಯಿರಿ :

i) ವಿವಿಧ ಬಗೆಯ ಮಾಲಿಕತ್ವ

ii) SIDBI

iii) DIC.

Sri Siddhant First Grade College Tumkur





13501

V Semester B.Com.N Examination, Nov./Dec. 2014  
(Revised New Scheme)

COMMERCE

Paper – 5.1 : Income Tax – I

Time : 3 Hours

Max. Marks : 80

**Instruction :** Answer should be written **completely** either in **Kannada** or in **English**.

SECTION – A

I. Answer **any ten** sub-questions. **Each** sub-question carries **two** marks. (10×2=20)

- 1) a) What do you mean by Assessment year ?
- b) Who is a specified assessee ?
- c) Give the meaning of composite rent.
- d) State the rules relating to payment of municipal tax in house property.
- e) Who is a resident but not ordinarily resident ?
- f) State the different kinds of provident funds.
- g) What is salary for the purpose of calculating exemption from HRA received ?
- h) Distinguish between allowances and perquisites.
- i) What do you mean by fair rental value ?
- j) Distinguish between annual value and annual rental value.
- k) What do you mean by pre-construction period with respect to H.P. ?
- l) Define agricultural income.

SECTION – B

II. Answer **any three** of the following questions. **Each** question carries **five** marks. (3×5=15)

- 2) Discuss whether the following are agricultural incomes or not.
  - a) Income from agricultural land situated in Pakistan.
  - b) Income from land for grazing of animals required for agricultural purpose.
  - c) Profit on sale of standing crop after harvest and sale by cultivator.
  - d) Income from growing flowers and creepers.
  - e) Income from poultry farming.

P.T.O.



- 3) Compute gross salary of Mr. Y (resident) for the assessment year 2014-15 from the information given below.
  - a) Basic salary ₹ 4,000 p.m.
  - b) D.A. ₹ 750 p.m. (out of which ₹ 300 p.m. enters into pay for employment purpose).
  - c) Advance salary for two months ₹ 10,000
  - d) Employers contribution to RPF ₹ 800 p.m.
- 4) Mr. Prakash a foreigner, came to India Poland for the first time on 1-04-2007. He stayed here continuously for 3 years and went to France on 01-04-2010. He however returned to India on 01-07-2010 and went to Poland on 01-12-2011. He again came back to India on 25-01-2014 on a service in India. What is his residential status for the A.Y. 2014-15 ?
- 5) Suresh Kumar retires on January 15<sup>th</sup>, 2013 after rendering a service of 34 years and 5 months. On retirement he receives ₹ 1,50,000 as gratuity. At the time of retirement his monthly basic salary and dearness allowance was ₹ 5,000 and ₹ 2,000 respectively. He is covered under The Payment of Gratuity Act, 1972. Determine the amount of taxable gratuity.
- 6) Mr. Kumar is a non government employee. He receives ₹ 4,20,000 as leave encashment at the time of his retirement on 30-11-2013. Determine the amount of taxable leave encashment from the following information. Salary upto 30-06-2013 ₹ 20,500 per month and thereafter ₹ 21,000 per month. Duration of service 26 years and 8 months, leave availed while in service 6 months, leave entitlement is one month for every completed year of service.

#### SECTION – C

III. Answer **any three** of the following questions. **Each** question carries **fifteen** marks.  
(3×15=45)

- 7) Following are the incomes of Mr. Sanjay for the A.Y. 2014-15.
  - a) Interest received from Sri Kumar a non-resident in India against a loan provided to him to run a business in India ₹ 10,000.
  - b) Income from agriculture in Bangalore but received in Tumkur ₹ 50,000.
  - c) Interest on England development bonds (1/5<sup>th</sup> received in India) ₹ 50,000.
  - d) Interest on post office savings bank A/c ₹ 10,000.
  - e) Profit from business in Japan received in India ₹ 14,000.
  - f) Share of income from Indian partnership firm ₹ 20,000.
  - g) Salary received in Tokyo (Japan) from an Indian company ₹ 2,95,000.
  - h) Interest on debentures of a company at London which is received in India ₹ 10,000.
  - i) Pension from Indian company received in London ₹ 65,000.
  - j) Gift in foreign currency from a relative received in India ₹ 10,000



Compute his Gross total income for the A.Y. 2014-15 if he is

- i) Resident
- ii) Not ordinarily resident
- iii) Non resident.

- 8) Ms. Suma is an employee of State Bank of India. She furnishes the following information for computation of her taxable salary for the A.Y. 2014-15.
- i) Basic salary ₹ 12,500-500-18,000 p.m. from 01-01-2009.
  - ii) Dearness allowance at 15% of salary.
  - iii) Entertainment allowance ₹ 250 p.m., bonus ₹ 4,000, children education allowance for her three children ₹ 200 p.m. per child and travelling allowance for tour ₹ 15,000 (during the year she spent ₹ 14,000 on these travels).
  - iv) The bank reimbursed her medical expenses of ₹ 25,000 incurred in a private nursing home.
  - v) The bank has provided her an accommodation by deducting ₹ 1,000 p.m. from her salary, but the bank is paying a rent of ₹ 5,000 p.m. to the owner of this house, furniture costing ₹ 30,000 is also provided in this house by the bank.
  - vi) Employee and employer contributed 15% of her salary and D.A. towards the SPF. The interest credited to the P.F. A/c is ₹ 3,300 @ 10% during the year.
  - vii) During the year the bank has paid her employment tax of ₹ 2,000, income tax of ₹ 8,000 and health insurance premium of ₹ 1,500.
- 9) Mr. Y (resident) who served in Karthik Limited for 25 years 10 months and 11 days retired from service on 31/12/2013. The following were his salary particulars for the previous year 2013-14.
- a) Basic salary ₹ 6,000 p.m. (upto 31/03/2013 it was ₹ 5,000 p.m.)
  - b) Dearness pay 20% of basic pay.
  - c) Dearness allowance ₹ 1,000 p.m. (60% enters into pay for all retirement benefits)
  - d) HRA – ₹ 5,000 p.m. (rent paid ₹ 6,500 at Bangalore)
  - e) Conveyance allowance ₹ 1,000 p.m. (Used for official purposes)
  - f) Motor car (1400 cc) with driver is provided.
  - g) Services of sweeper (salary ₹ 250 p.m.)
- On the date of retirement he received a gratuity of ₹ 90,000 and a leave salary of ₹ 70,200. During the service period he had availed leave of 16 months. He had 9 months leave to his credit on the basis of 30 days per year. Compute taxable salary for the A.Y. 2014-15.



- 10) Smt. Yashoda is the owner of the three houses. The particulars are as follows :

| Particulars         | House A            | House B         | House C       |
|---------------------|--------------------|-----------------|---------------|
| Annual fair rent    | 40,000             | 35,000          | 50,000        |
| Municipal valuation | 50,000             | 40,000          | 50,000        |
| Standard rent       | 45,000             | 42,000          | 55,000        |
| Letout (per month)  | 3,000              | 2,500           | —             |
| Purpose of use      | Letout Residential | Letout Business | Self Occupied |
| Repairs             | 2,000              | —               | 5,000         |
| Collection charges  | 3,000              | 1,000           | —             |
| Interest on loan    | 15,000             | 5,000           | 2,000         |

Municipal tax is 10% of Municipal value. Municipal tax of House 'A' was paid by tenant, but Municipal tax of House 'B' was not paid till 31-03-2013. Municipal tax of House 'C' was paid by owner. House 'A' remained vacant for 4 months. Compute Income from house property for the A.Y. 2014-15.

- 11) From the following particulars compute income from house property by Mr. Varun for the A.Y. 2014-15.

Mr. Varun owns a big house which consists of two independent units having  $\frac{1}{3}$ <sup>rd</sup> and  $\frac{2}{3}$ <sup>rd</sup> area.

|                        |   |
|------------------------|---|
| Date of completion     | 01-11-2005  |
| Municipal rental value | ₹ 96,000  |
| Fair rental value      | ₹ 84,000  |
| Self occupied          | $\frac{2}{3}$ portion   |
| Letout                 | $\frac{1}{3}$ portion from 01-04-2013 to 31-08-2013 at ₹ 7,200 p.m. and self occupied from 01-09-2013 onwards |
| Municipal taxes        | ₹ 6,000 p.a.  |
| Fire insurance premium | ₹ 2,000 p.a.  |
| Ground rent            | ₹ 4,000 p.a.  |
| Interest on loan       | ₹ 7,500   |





V Semester B.Com.N. Examination, Nov./Dec. 2016  
(Revised New Scheme)  
COMMERCE  
Income Tax – I (Paper – 5.1)

Time : 3 Hours

Max. Marks : 80

**Instruction :** Answer should be written **completely** either in **English** or in **Kannada**.

SECTION – A

1. Answer **any ten** sub-questions. Each sub-question carries **2** marks. (10×2=20)
- Define assessment year.
  - What do you mean by assessee in default ?
  - What is gross total income ?
  - What do you mean by canon of convenience ?
  - What is meant by partly agricultural income ? Give two examples.
  - Write any four fully exempted incomes U/S 10 of IT Act.
  - Who can be resident but not ordinary under Income Tax Act ?
  - What is meant by allowances ? Give two examples.
  - How do you treat professional tax paid by employer on behalf of employee ?
  - State the meaning of salary for computation of taxable RFA.
  - What is annual value ?
  - What do you mean by composite rent ?

SECTION – B

Answer **any three** of the following questions. Each question carries **5** marks. (3×5=15)

2. State with reasons, whether the following incomes are agricultural or non-agricultural incomes.
- Income from sale of forest trees of spontaneous growth.
  - Amount of compensation received from insurance company on account of loss of crop due to flood.
  - Income from agricultural land situated in Sri Lanka.
  - Income received from supply of water for irrigation purpose.
  - Income from processing of green tea leaf.
3. Distinguish between capital expenditure and revenue expenditure.

P.T.O.



4. Mr. Edward, a foreign national came to India for the first time from USA on 1<sup>st</sup> October 2008. He stayed here continuously for 3 years and left Japan on 30<sup>th</sup> September 2011. He returned to India on 1<sup>st</sup> April 2012 and remained here till 3<sup>rd</sup> October 2012. When he went back to USA, he again came back to India on 30<sup>th</sup> January 2016 and continued to stay in India thereafter. Determine the residential status of Mr. Edward for the assessment year 2016-17.
5. Mr. Jagadeesh resigned from his service from a public company on 30<sup>th</sup> November 2015 after completing 24 years and 10 months of service. During his service he was allowed to get 45 days of earned leave for every completed year of service. During his service he had availed 10 months leave and had encashed 6 months leave. On resignation he was paid leave salary of Rs. 2,40,000 for his credit of 20 months earned leave. His average salary during the 10 months preceding the date of his resignation was Rs. 12,000.  
Compute his taxable leave salary for the assessment year 2016-17.
6. Mr. Prajwal retired from service on 31<sup>st</sup> May 2015. His pension was fixed at Rs. 12,000 p.m. He commutes one-half of his pension and received Rs. 4,50,000. Find out the taxable amount of commuted and uncommuted pension for the assessment year 2016-17, assuming that he also gets gratuity at the time of retirement.

#### SECTION – C

Answer **any three** of the following questions. **Each** question carries **15** marks. **(3×15=45)**

7. Rekha furnishes the following details of her income for the previous year 2015-16.
  - i) Income from salary received in India for service rendered in Tokyo Rs. 28,000.
  - ii) Profit earned from business in Singapore which is controlled from India, half of the profits being received in India Rs. 1,80,000.
  - iii) Income was earned in Australia and received there, but brought into India Rs. 35,000.
  - iv) Her maternal uncle sent a bank draft from Germany as a gift by him on her marriage Rs. 30,000.
  - v) Interest on savings bank deposit in State Bank of India Rs. 8,000.
  - vi) Income from business in Kolkata, managed from Australia Rs. 50,000.
  - vii) Interest on post office savings bank deposit Rs. 5,000.
  - viii) Share of income from an Indian partnership firm Rs. 20,000.
  - ix) Indian urban agricultural income Rs. 34,000.
  - x) Income from business in Nepal being controlled from Ahmadabad 22,000.Compute the Gross total income of Rekha for the assessment year 2016-17 if she is
  - a) Resident
  - b) Not ordinarily resident
  - c) Non-resident





8. Mr. Nagaraj, a Government employee submits the following for the year 2015-16. Compute taxable salary for the assessment year 2016-17.
- i) Basic salary 16,000 p.m. (upto 31<sup>st</sup> March 2015 it was 15,000 p.m.)
  - ii) Dearness pay 20% of Basic.
  - iii) Dearness allowance Rs. 10,000 p.m. (60% enters into pay for retirement benefit)
  - iv) HRA – Rs. 5,000 p.m. (Rent paid Rs. 6,500 p.m. at Bengaluru)
  - v) Conveyance allowance Rs. 1,000 p.m. (80% used for official purpose).
  - vi) CCA Rs. 250 p.m.
  - vii) He drawn entertainment allowance of Rs. 2,000 p.m. out of which he spent Rs. 1,500 p.m.
  - viii) Employer contribution to RPF is 16% of salary and interest credited to PF account is Rs. 24,000 at 12% per annum.
  - ix) He has also been provided with gas, electricity and water facility and employer spent Rs. 10,000 on these facilities.
9. Mr. Malthesh, a lecturer in Tumkur University, Tumakuru, submits the following particulars of income for the year ended 31-3-2016.
- i) Basic salary Rs. 15,000 p.m.
  - ii) D.A. Rs. 4,000 p.m.
  - iii) He has been provided with unfurnished house by the University for which a sum of Rs. 800 p.m. is deducted from salary. University pays a rent of Rs. 10,000 p.m. for the house directly to the landlord.
  - iv) Service of cook, watchman and gardener were provided by the University. The salaries paid to the above amounted to Rs. 6,000 p.m., 3,000 p.m. and 4,500 p.m. respectively.
  - v) During the year he received Rs. 18,000 medical reimbursement, for the medical treatment in private nursing home.
  - vi) Mr. Malthesh had taken interest-free loan of Rs. 16,000 to purchase refrigerator from the University.
  - vii) Professional tax Rs. 200 p.m. and life insurance premium on Insurance policy of employees Rs. 8,000 p.a. is paid by the University.
  - viii) University provided him a motor car (exceeding 1600 cc) with driver and met all expenses and driver salary. Car is used official as well as private purposes.
  - ix) The University gave him a personal computer at free of cost. The written down value of this personal computer was Rs. 10,000.
- Compute taxable income from salary for the assessment year 2016-17.



10. Smt. Jyothi owns 2 houses, at Bengaluru. Compute income from house property for the assessment year 2016-17.

| Particulars                         | House – I (Rs.)     | House – II (Rs.)    |
|-------------------------------------|---------------------|---------------------|
| Fair rental value                   | 36,000              | 1,20,000            |
| Municipal value                     | 40,000              | 1,30,000            |
| Standard rent                       | 38,000              | –                   |
| Actual rent                         | 4,000 p.m.          | 12,000 p.m.         |
| Municipal tax                       | 10% of MV + 2% cess | 10% of MV + 2% cess |
| Actual repairs                      | 4,000               | 12,000              |
| Ground rent                         | 2,000               | 2,500               |
| Collection charges                  | 500                 | 1,200               |
| Interest on loan                    | 12,000              | 48,000              |
| Vacancy period                      | 3 months            | –                   |
| Bonafide unrealized of current year | –                   | 36,000              |

Construction of 2<sup>nd</sup> house started on 1-9-2011 and she borrowed Rs. 4,00,000 at 12% on 1-7-2012 for construction of house. It was completed on 30<sup>th</sup> November 2014 and since it is let out.

11. Mr. Bharath Raj is the owner of three house properties in Bengaluru. Particulars in respect of which for the year ended 31<sup>st</sup> March 2016 are as follows :

| Particulars                                    | House – I<br>(Rs.) | House – II<br>(Rs.) | House – III<br>(Rs.) |
|--|--------------------|---------------------|----------------------|
| Actual rent                                    | 90,000             | 18,000              | SOP                  |
| Standard rent                                  | 70,000             | 20,000              | –                    |
| Municipal value                                | 84,000             | 18,000              | 35,600               |
| Municipal tax paid by owner                    | 8,400              | 900                 | 3,200                |
| Municipal tax paid by tenant                   | –                  | 900                 | –                    |
| Repairs  | 1,000              | 500                 | 2,000                |
| Vacancy period                                 | 1 month            | –                   | –                    |
| Interest on loan taken for repairing the house | 3,000              | 6,000               | 12,000               |

Unrealised rent allowed in assessment year 2015-16 recovered during the previous year for the first house is Rs. 4,000.

Compute income from house property for the assessment year 2016-17.



13501

V Semester B.Com. EXAMINATION, NOVEMBER/DECEMBER 2013.

(Revised New Scheme)

COMMERCE

Paper 5.1 — INCOME TAX — I

Time : 3 Hours

Max. Marks : 80

ನಿರ್ದೇಶನಗಳು : ಉತ್ತರಗಳನ್ನು ಪೂರ್ಣವಾಗಿ ಕನ್ನಡ ಅಥವಾ ಇಂಗ್ಲೀಷ್‌ನಲ್ಲಿಯೇ ಬರೆಯತಕ್ಕದ್ದು.

Instructions : Answer should be written completely either in English or in Kannada.

ವಿಭಾಗ - ಎ

SECTION - A

I. ಯಾವುದಾದರೂ ಹತ್ತು ಉಪಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಉಪಪ್ರಶ್ನೆಗೂ ಎರಡು ಅಂಕಗಳು. (10 × 2 = 20)

Write any ten sub questions. Each sub question carries 2 marks.

1. (a) ದೇಶದ ಆದಾಯ ತೆರಿಗೆ ಕಾನೂನಿನ ಪ್ರಸಕ್ತ ಅಂಶಗಳಾವುವು?  
What are the components of the present income tax law of the country?
- (b) ನೇರ ತೆರಿಗೆ ಎಂದರೇನು? ಎರಡು ಉದಾಹರಣೆಗಳನ್ನು ನೀಡಿರಿ.  
What is meant by direct tax?
- (c) "ಭವಿಷ್ಯ ನಿಧಿ" ಪದದ ಅರ್ಥ ತಿಳಿಸಿರಿ.  
Give the meaning of provident fund.
- (d) "ಅನಿವಾಸಿ" ಎಂದರೆ ಯಾರು?  
Who is a non resident?
- (e) "ವ್ಯವಸಾಯದ ಆದಾಯ" ಪದದ ವ್ಯಾಖ್ಯಾನ ನೀಡಿರಿ.  
Define the term 'agricultural income'.
- (f) "ಹಿಂದಿನ ತೆರಿಗೆ ವರ್ಷ" ಎಂದರೇನು?  
What is previous year?
- (g) ಆದಾಯ ತೆರಿಗೆ ಕಾಯಿದೆಯ ಸೆ. 10 ರಂತೆ ನಾಲ್ಕು ವಿನಾಯಿತಿ ಪಡೆಯುವ ಆದಾಯಗಳನ್ನು ಹೆಸರಿಸಿರಿ.  
Name any four exempted incomes u/s 10 of the Income Tax Act.
- (h) ಯಾವುದಾದರೂ ನಾಲ್ಕು ತೆರಿಗೆ ಮುಕ್ತ ಪರಿಲಬ್ಧ (ಸವಲತ್ತು)ಗಳನ್ನು ಹೆಸರಿಸಿರಿ.  
Mention any four tax free perquisites.
- (i) ಕಟ್ಟಡದ ಮಾಲೀಕ ನೀಡುವ ಸವಲತ್ತುಗಳನ್ನು ಮನೆಯ ವಾರ್ಷಿಕ ಮೌಲ್ಯ ಕಂಡುಹಿಡಿಯುವಾಗ ಹೇಗೆ ಪರಿಗಣಿಸುವಿರಿ?  
How do you treat amenities provided by the owner of the house property while computing annual value?

P.T.O.

(j) ಸೆ. 24ರ ರೀತ್ಯಾ ನೀಡುವ ಕಡಿತಗಳಾವುವು?

What are the deductions allowed u/s 24?

(k) ಮನೆ ಆಸ್ತಿ ಆದಾಯ ಕಂಡುಹಿಡಿಯುವಾಗ ವಸೂಲಿಯಾದ ಬಾಡಿಗೆಯನ್ನು ಹೇಗೆ ಪರಿಗಣಿಸುವಿರಿ?

How unrealised rent is treated while computing income from house property?

(l) ಮನೆ ಆಸ್ತಿ ಆದಾಯದ ಅಡಿಯಲ್ಲಿ ತೆರಿಗೆಮುಕ್ತ ನಾಲ್ಕು ಆದಾಯಗಳನ್ನು ಹೆಸರಿಸಿರಿ.

Name any four exempted incomes under the head income from house property.

ವಿಭಾಗ - ಬಿ

## SECTION - B

II. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು. (3 × 5 = 15)

Answer any three of the following questions. Each question carries 5 marks.

2. ಕೆಳಗಿನ ವಿವರಗಳಿಂದ ಸಂಬಂಧಿಸಿದ ಹಿಂದಿನ ವರ್ಷ ಮತ್ತು ನಿರ್ಣಾಯಕ ವರ್ಷವನ್ನು ನಿರ್ಧರಿಸಿರಿ.

Determine the previous year in the following cases with the relevant assessment year.

(a) ರಂಗಪ್ಪ ಕೆಲಸಕ್ಕೆ ಸೇರಿದ ದಿನಾಂಕ ಜನವರಿ 20, 2010

Dr. Rangappa joined duty on January 20<sup>th</sup> 2010

(b) ಕೃಷ್ಣಮೂರ್ತಿಯು ವ್ಯವಹಾರ ಪ್ರಾರಂಭಿಸಿದ್ದು ಅಕ್ಟೋಬರ್ 1, 2010 ರಂದು.

Krishnamurthy commenced business on 1<sup>st</sup> October 2010

(c) ರಾಮ್ ವ್ಯವಹಾರವನ್ನು ಏಪ್ರಿಲ್ 20, 2000 ರಂದು ಪ್ರಾರಂಭಿಸಿದ್ದು. ಲೆಕ್ಕ ಪತ್ರಗಳನ್ನು ಕ್ಯಾಲೆಂಡರ್ ವರ್ಷದ ಆಧಾರದಲ್ಲಿ ಇಡಲು ಇಚ್ಛಿಸುತ್ತಾರೆ.

Ram started business on April 20<sup>th</sup> 2000 and wishes to maintain the books of accounts on calendar year basis

(d) ಸುಂದರ್ 20ನೇ ಮಾರ್ಚ್ 2012 ರಂದು ಕಟ್ಟಡವನ್ನು ಬಾಡಿಗೆ ನೀಡುತ್ತಾರೆ.

Sundar let out house property from 20<sup>th</sup> March 2012

(e) ಪ್ರವೀಣ್‌ರವರು ದಿನಾಂಕ 01-07-2011 ರಂದು ಉಪನ್ಯಾಸಕರಾಗಿ ಕಾಲೇಜಿನಲ್ಲಿ ನೇಮಕಗೊಂಡಿದ್ದಾರೆ.

Praveen was appointed on 1.7.2011 as a lecturer in a college.

3. ಶ್ರೀ ರಮೇಶ್‌ರವರು ಭಾರತದಲ್ಲಿ ಹುಟ್ಟಿ ಬೆಳೆದಿದ್ದು ಉನ್ನತ ವ್ಯಾಸಂಗಕ್ಕಾಗಿ ಯುನೈಟೆಡ್ ಸಂಸ್ಥಾನಕ್ಕೆ ಮಾರ್ಚ್ 1, 2011 ರಂದು ತೆರಳುತ್ತಾರೆ ಮತ್ತು ಮೊದಲನೆ ಅಕ್ಟೋಬರ್ 2012 ರಂದು ಮುಂಜಾನೆ ಭಾರತಕ್ಕೆ ಆಗಮಿಸುತ್ತಾರೆ.

2013-14ನೇ ನಿರ್ಣಾಯಕ ವರ್ಷಕ್ಕೆ ನಿವಾಸಿ ಸ್ಥಾನವನ್ನು ಕಂಡುಹಿಡಿಯಿರಿ.

Shri Ramesh, who was born and brought up in India, went for further studies to U.K. on 1 March 2011 and came back to India on 1 October 2012 early in the morning. Find out his residential status for the assessment year 2013-14.

4. ಶ್ರೀ ಮಂಜುನಾಥ್‌ರವರು ಒಂದು ಕಂಪೆನಿಯ ವ್ಯವಸ್ಥಾಪಕರಾಗಿದ್ದಾರೆ. ದಿನಾಂಕ 1-10-2012 ರಂದು 26 ವರ್ಷಗಳ ಸೇವೆ ಪೂರೈಸಿ ನಿವೃತ್ತಿ ಹೊಂದಿದ್ದಾರೆ.

ಅವರ ಕಳೆದ ಹತ್ತು ತಿಂಗಳ ಸರಾಸರಿ ವೇತನವೂ ರೂ. 8890 ಮತ್ತು ಮಾಸಿಕ 800 ರೂಪಾಯಿಗಳ ತುಟ್ಟಭತ್ಯೆ ಪಡೆದಿದ್ದು ತುಟ್ಟಭತ್ಯೆಯು ನಿವೃತ್ತಿ ವೇತನಕ್ಕೆ ಪರಿಗಣಿಸಲ್ಪಟ್ಟಿದೆ.

ಅವರು ಸೇವೆಯಲ್ಲಿದ್ದಾಗ 19 ತಿಂಗಳ ಗಳಿಕೆ ರಜೆಯನ್ನು ಉಪಯೋಗಿಸಿಕೊಂಡಿದ್ದು, ಪ್ರತಿ ವಾರ್ಷಿಕ ಸೇವೆಗೆ 30 ದಿನಗಳಂತೆ ಗಳಿಕೆ ರಜೆ ಪರಿಗಣಿಸಲಾಗಿದೆ. ಅವರಿಗೆ ರೂ. 5,8100 ವೇತನ ಮತ್ತು ರೂ. 5,600 ತುಟ್ಟಭತ್ಯೆ ನೀಡಲಾಗಿದೆ.

ತೆರಿಗೆ ವರ್ಷ 2013-14 ಕ್ಕೆ ಸಂಬಂಧಿಸಿದಂತೆ ಗಳಿಕೆ ರಜೆಯ ಸಂಬಳದಲ್ಲಿ ದೊರಕುವ ವಿನಾಯ್ತಿಯನ್ನು ಕಂಡುಹಿಡಿಯಿರಿ.

Sri Manjunath was manager in a company. He retires from service on 1 October 2012 after completing 26 years of service. His average salary for last 10 months was ₹ 8,890 and he was getting D.A. of ₹ 800 per month, which was treated as salary for the purpose of retirement benefits.

He had availed 19 months earned leave while in service on the basis of 30 days leave for every year. He was paid ₹ 58,100 as salary and 5,600 as DA

Compute the amount exempt regarding encashment of earned leave for the AY 2013-14.

5. ಅನಿಲ್‌ರವರು ದಿನಾಂಕ 30 ನವೆಂಬರ್ 2012 ರಂದು ಖಾಸಗಿ ಕಂಪೆನಿಯ ಕೆಲಸದಿಂದ ನಿವೃತ್ತಿ ಹೊಂದಿರುತ್ತಾರೆ. ಅವರು ದಿನಾಂಕ 1, ಮಾರ್ಚ್ 1986 ರಿಂದ ಕೆಲಸದಲ್ಲಿದ್ದರು. ಅವರಿಗೆ 2,00,000 ರೂಪಾಯಿಗಳ ಗ್ರಾಚ್ಯುಟಿ ದೊರೆಯಿತು. 1, ಮಾರ್ಚ್ 2001 ರಿಂದ ಅವರ ವೇತನ ಶ್ರೇಣಿಯು 5000-100-8000-200-15000 ವಾಗುತ್ತದೆ. ಮೂಲವೇತನದ ಶೇಕಡಾ 25 ರಷ್ಟು ತುಟ್ಟಭತ್ಯೆಯು ದೊರೆಯಿತು. ಅವರಿಗೆ ಗ್ರಾಚ್ಯುಟಿ ಮೊತ್ತದಲ್ಲಿ ಎಷ್ಟು ವಿನಾಯ್ತಿ ದೊರೆಯುವುದೆಂದು ಕಂಡುಹಿಡಿಯಿರಿ. ಅನಿಲ್‌ರವರು ಗ್ರಾಚ್ಯುಟಿ ಕಾಯಿದೆಗೆ ಒಳಪಡುತ್ತಾರೆ.

Mr. Anil has retired from a private company on 30th November, 2012. He was working since 1 March, 1986. He received ₹ 2,00,000 as gratuity. His salary grade was ₹ 5000 - 100 - 8000 - 200 - 15000 since 1 March 2001. He was also getting D.A. at 25% of basic salary. Calculate his exempted gratuity if he comes under Gratuity Act.

6. ತೆರಿಗೆ ಕಾಯಿದೆ ಅನ್ವಯ ಕೆಳಕಂಡ ಆದಾಯಗಳನ್ನು ವ್ಯವಸಾಯದ ಆದಾಯ ಅಥವಾ ವ್ಯವಸಾಯವಲ್ಲದ ಆದಾಯವೆಂದು ವರ್ಗೀಕರಿಸಿ ಕಾರಣಗಳನ್ನು ತಿಳಿಸಿರಿ.

Explain with reasons from the point of view of Income tax, which of the following incomes are :

- (a) ಹೈನುಗಾರಿಕೆಯಿಂದ ಬಂದ ಆದಾಯ  
Income from dairy farming
- (b) ಪಂಜಾಬ್‌ನಲ್ಲಿರುವ ಕೃಷಿಭೂಮಿಯಿಂದ ಬಂದ ಆದಾಯ  
Income from agricultural land situated in Punjab
- (c) ರೈತನೊಬ್ಬನಿಗೆ ನೀಡಿದ ಸಾಲದ ಮೇಲಿನ ಬಡ್ಡಿ  
Interest on loan given to a farmer

(d) ಪುಷ್ಪೋದ್ಯಮದಿಂದ ಗಳಿಸಿದ ಆದಾಯ

Income from growing flowers

(e) ಬೆಳೆದ ಫಸಲನ್ನು ಒಕ್ಕಣೆಗೆ ಮಾಡಿದ ನಂತರ ಮಾರಾಟದಿಂದ ಬಂದ ಲಾಭ.

Profit on sale of standing crop after harvest and sale by cultivator.

ವಿಭಾಗ - ಸಿ

SECTION - C

III. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ ಹದಿನೈದು ಅಂಕಗಳು. (3 × 15 = 45)

Answer any three of the following questions :

7. ಮಿಸ್ಟರ್ ಚಂದ್ರ ಅವರು ಕೋಟದಲ್ಲಿರುವ ಕಂಪೆನಿಯ ಮಾರುಕಟ್ಟೆ ಅಧಿಕಾರಿಯಾಗಿದ್ದಾರೆ.

2012-13 ನೇ ತೆರಿಗೆ ಪೂರ್ವ ವರ್ಷಕ್ಕೆ ಸಂಬಂಧಿಸಿದಂತೆ ಕೆಳಕಂಡ ವಿವರಗಳನ್ನು ನೀಡಿದ್ದಾರೆ.

Mr. Chandra is marketing executive in a company in Kota. He provides following informations for the previous year 2012-13

(a) ನಿವ್ವಳ ವೇತನ 1,49,000 ರೂಪಾಯಿಗಳಾಗಿದ್ದು ಆದಾಯ ತೆರಿಗೆ ರೂ. 7,400, ನೋಂದಾಯಿತ ಭವಿಷ್ಯನಿಧಿಗೆ ರೂ. 20,000 ಮತ್ತು ಬಂಗಲೆಯ ಬಾಡಿಗೆ ರೂ. 3600 ಕಡಿತಗೊಳಿಸಲಾಗಿದೆ.

Net basic salary ₹ 1,49,000 which is after deducting ₹ 7,400 for income tax, ₹ 20,000 as contribution to R.P.F. and rent of Bungalow ₹ 3,600

(b) ಬೋನಸ್ ರೂ. 60,000

Bonus ₹ 60,000

(c) ಪ್ರವಾಸದ ಓಡಾಟ ವೆಚ್ಚ ರೂ. 25,000

Travelling allowance for tour ₹ 25,000

(d) ಮರುಪಾವತಿಸಲ್ಪಟ್ಟ ವೈದ್ಯಕೀಯ ಖರ್ಚು ರೂ. 7,500

Re-imburement of medical bills ₹ 7,500

(e) ಕಂಪೆನಿ ನೀಡಿರುವ ಬಂಗಲೆಯಲ್ಲಿ ವಾಸವಿದ್ದು (ಜನಸಂಖ್ಯೆ 15 ಲಕ್ಷವಿದೆ) ಅದರ ನ್ಯಾಯಯುತ ಬಾಡಿಗೆ ಮಾಸಿಕ ರೂ. 6,000 ಆಗಿದೆ. ಈ ಬಂಗಲೆಯಲ್ಲಿ ತೋಟದ ಮಾಲಿ ಹಾಗೂ ಅಡುಗೆ ಭಟ್ಟರ ಸೇವೆಯನ್ನು ಒದಗಿಸಿದ್ದು, ಪ್ರತಿಯೊಬ್ಬರಿಗೆ ಮಾಸಿಕ ವೇತನ ರೂ. 250 ಮತ್ತು ರೂ. 900 ನ್ನು ಕ್ರಮವಾಗಿ ನೀಡಲಾಗಿದೆ. ಕಂಪೆನಿಯ ಬಂಗಲೆಯ ವಿದ್ಯುತ್ ಬಿಲ್ 6,000 ರೂ.ಗಳನ್ನು ಮತ್ತು ನೀರಿನ ತೆರಿಗೆ 1200 ರೂ.ಗಳನ್ನು ವ್ಯಯಿಸಿದೆ.

He lives in a bungalow belonging to the company in a town (population 15 lakh), its fair rent is ₹ 6,000 per month. The company was provided on this bungalow the facility of a gardener and a cook each of whom is being paid a salary of ₹ 250 per month and ₹ 900 per month respectively. The company paid in respect of this bungalow ₹ 6,000 for electric bill and ₹ 1,200 for water bill.

(f) ಕಂಪೆನಿಯು ಒಂದು ದೊಡ್ಡ ಕಾರನ್ನು ಒದಗಿಸಿದ್ದು ಅದರ ನಿರ್ವಹಣಾ ವೆಚ್ಚ, ಡ್ರೈವರ್ ಸಂಬಳ ಸೇರಿದಂತೆ ಕಂಪೆನಿಯು ಭರಿಸುತ್ತದೆ.

He was been provided with a large car for official and personal use. The maintenance and running expenses of the car including car driver are borne by the company.



(g) ನೋಂದಾಯಿಸಿದ ಭವಿಷ್ಯನಿಧಿಗೆ ಕೆಳಕಂಡಂತೆ ಹಣವನ್ನು ಸಂದಾಯ ಮಾಡಲಾಗಿದೆ.

The following amounts were deposited in his RPF account

(i) ಸ್ವಂತ ಕೊಡುಗೆ 20,000 ರೂಪಾಯಿಗಳು

Own contribution ₹ 20,000

(ii) ಕಂಪೆನಿ ಕೊಡುಗೆ 20,000 ರೂಪಾಯಿಗಳು

Company's contribution ₹ 20,000

(iii) ಬಡ್ಡಿ ಶೇಕಡಾ 12 ರಂತೆ ವರ್ಷಕ್ಕೆ 24,000 ರೂಪಾಯಿಗಳು.

Interest 12% p.a. ₹ 24,000.

(h) ಸಾರ್ವಜನಿಕ ಭವಿಷ್ಯನಿಧಿಗೆ 16,000 ರೂಪಾಯಿ ಸಂದಾಯವಾಗಿದೆ.

Deposit in PPF a/c ₹ 16,000

(i) ವೃತ್ತಿ ತೆರಿಗೆ ಕಂಪೆನಿ ನೀಡಿದ್ದು 2,000 ರೂ.ಗಳು. ಚಂದ್ರ ಅವರು 4,000 ರೂಪಾಯಿ ಕಟ್ಟಿದ್ದಾರೆ. ತೆರಿಗೆ ವರ್ಷ 2013-14 ಕ್ಕೆ ಸಂಬಂಧಿಸಿದಂತೆ ವೇತನದ ಆದಾಯವನ್ನು ಕಂಡುಹಿಡಿಯಿರಿ.

Professional tax paid by the company ₹ 2,000 and paid by Mr. Chandra 4,000

Compute his taxable income from salary for the A.Y. 2013-14.

8. ಶ್ರೀ ಗುಪ್ತಾರವರು ಕಾನ್ಪುರದ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದು, ಗ್ರಾಚ್ಯುಟಿ ಕಾಯಿದೆ 1972ರ ಅಡಿಯಲ್ಲಿ ಬರುತ್ತಾರೆ. ದಿನಾಂಕ 31 ಡಿಸೆಂಬರ್ 2012 ರಂದು 34 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದಿದ್ದಾರೆ.

ನಿವೃತ್ತಿ ಸಮಯದಲ್ಲಿ ಅವರ ಮಾಲೀಕರು ಅವರಿಗೆ ಗ್ರಾಚ್ಯುಟಿ 1,02,000 ರೂಪಾಯಿಗಳು ಮತ್ತು ನೋಂದಾಯಿತ ಭವಿಷ್ಯ ನಿಧಿಯ ಮೊತ್ತ 60,000 ನೀಡಿರುತ್ತಾರೆ.

ಅವರು ಮಾಸಿಕ 1500 ರೂಪಾಯಿ ನಿವೃತ್ತಿ ವೇತನ (ಪಿಂಚಣಿ) ಪಡೆಯಲು ಅರ್ಹರಿದ್ದು ಅದರಲ್ಲಿ ಅರ್ಧದಷ್ಟು ಮೊತ್ತವನ್ನು ಒಟ್ಟಾರೆಯಾಗಿ ದಿನಾಂಕ 1 ಮಾರ್ಚ್ 2013 ರಂದು 67,500 ರೂ.ಗಳನ್ನು ಪಡೆದಿದ್ದಾರೆ.

ಕೆಳಕಂಡ ವಿವರಗಳಿಂದ 2013-14ನೇ ತೆರಿಗೆ ವರ್ಷಕ್ಕೆ ಅವರ ವೇತನದ ಆದಾಯವನ್ನು ಕಂಡುಹಿಡಿಯಿರಿ. ಸಂಬಳ ಮತ್ತು ಪಿಂಚಣಿ ಪ್ರತಿ ತಿಂಗಳ ಕೊನೆಯ ದಿನ ಬಾಕಿ ಇರುತ್ತದೆಂದು ಭಾವಿಸತಕ್ಕದ್ದು.

ಮೂಲವೇತನ ಮಾಸಿಕ ರೂ. 3,500

ತುಟ್ಟಭತ್ಯೆ ಮಾಸಿಕ ರೂ. 1,700

ಬೋನಸ್ ರೂ. 4,000

ಪ್ರಾಜೆಕ್ಟ್ ಭತ್ಯೆ ರೂ. 3,000

ಮನೆಬಾಡಿಗೆ ಭತ್ಯೆ ತಿಂಗಳಿಗೆ ರೂ. 700

ಮನೆ ಬಾಡಿಗೆ ಮಾಸಿಕ ರೂ. 500 ರಂತೆ 12 ತಿಂಗಳಿಗೆ ಪಾವತಿಸಿರುತ್ತದೆ

ಕಂಪೆನಿ ಮತ್ತು ಗುಪ್ತಾರವರು RPF ಖಾತೆಗೆ ತಲಾ 4,800 ರೂ.ಗಳ ಕೊಡುಗೆ ನೀಡಿದ್ದಾರೆ.

Sri Gupta is employed as manager in a factory at Kanpur and is covered by the payment of Gratuity Act, 1972. He retired on 31<sup>st</sup> December, 2012 after completing 34 years of service. At the time of retirement the employer paid him a gratuity of ₹ 1,02,000 and the accumulated balance of RPF ₹ 60,000. He is also entitled to a pension of ₹ 1,500 per month. He commuted his half of his pension and received on 1<sup>st</sup> March 2013 the commuted value of pension amounting to ₹ 67,500. From the following details compute his salary income for the A.Y. 2013-14 assuming that salary and pension are due on the last day of the month.

Basic pay ₹ 3,500 per month

D.A. ₹ 1,700 per month

Bonus 4,000

Project allowance ₹ 3,000

HRA ₹ 700 per month, rent paid ₹ 500 per month for 12 months

Employer and employees contribution to RPF ₹ 4,800 each.

9. ಶ್ರೀ ದಿನೇಶ್ ಕುಮಾರ್‌ರವರ 2012-13ರ ತೆರಿಗೆ ಪೂರ್ವ ವರ್ಷಕ್ಕೆ ಸಂಬಂಧಿಸಿದ ಆದಾಯದ ವಿವರ ಕೆಳಕಂಡಂತಿದೆ:

|  | ₹      |
|--|--------|
| (a) ಭಾರತೀಯ ಕಂಪೆನಿಯಿಂದ ಬಂದ ಲಾಭಾಂಶ   | 10,000 |
| (b) ಜಪಾನ್ ವ್ಯಾಪಾರದ ಲಾಭ ಭಾರತದಲ್ಲಿ ಪಡೆಯಲಾಗಿದೆ  | 12,000 |
| (c) ಶ್ರೀಲಂಕಾದಲ್ಲಿರುವ ವ್ಯಾಪಾರದ ಲಾಭ ಅಲ್ಲಿಯೇ ಬ್ಯಾಂಕ್‌ಗೆ ಸಂದಾಯ ಮಾಡಲಾಗಿದೆ.<br>ಭಾರತದಿಂದ ವ್ಯಾಪಾರದ ನಿಯಂತ್ರಣ ಮಾಡಲಾಗಿದೆ. | 20,000 |
| (d) ಇಂಡೋರ್‌ನಲ್ಲಿರುವ ವ್ಯಾಪಾರದ ಲಾಭ (ಲಂಡನ್ ಕೇಂದ್ರ ಕಛೇರಿಯಿಂದ<br>ನಿಯಂತ್ರಿಸಲಾಗಿದೆ)                                   | 11,000 |
| (e) ಮಿಸ್ಸೂರ್ ಗಿರೀಶ್ ಅನಿವಾಸಿ ಭಾರತೀಯನಿಂದ ಪಡೆದ ಬಡ್ಡಿ ಭಾರತದಲ್ಲಿ ವ್ಯಾಪಾರ<br>ನಡವಳಿ ಸಾಲವನ್ನು ನೀಡಲಾಗಿದೆ.               | 5,000  |
| (f) ಅಮೆರಿಕಾದಲ್ಲಿ ಗಳಿಸಿದ ಆದಾಯ ಅಲ್ಲಿಯೇ ಪಡೆದಿದ್ದು ಭಾರತಕ್ಕೆ ತರಲಾಗಿದೆ   | 8,000  |
| (g) ಭಾರತೀಯ ಪಾಲುದಾರಿಕೆ ಸಂಸ್ಥೆಯ ಆದಾಯದಲ್ಲಿ ಬಂದ ಆದಾಯದ ಪಾಲು   | 15,000 |
| (h) ಮನೆ ಬಾಡಿಗೆಯಿಂದ ಬಂದ ಆದಾಯ ಭಾರತದಲ್ಲಿ ಗಳಿಸಿದ್ದು ಅಮೆರಿಕಾದಲ್ಲಿ<br>ಪಡೆಯಲಾಗಿದೆ                                     | 12,000 |
| (i) ಭಾರತೀಯ ಸಾಲಪತ್ರಗಳ ಮೇಲಿನ ಬಡ್ಡಿಯನ್ನು ದುಬೈನಲ್ಲಿ ಪಡೆಯಲಾಗಿದೆ   | 5,000  |
| (j) ಅಜ್ಜೀರ್‌ನಲ್ಲಿರುವ ಕೃಷಿ ಜಮೀನು ಮಾರಾಟದಿಂದ ಗಳಿಸಿದ ಬಂಡವಾಳ ಲಾಭ  | 8,000  |

The following are the incomes of Shree Dinesh Kumar for the previous year 2012-13.

|  | ₹      |
|--|--------|
| (a) Dividend from Indian company   | 10,000 |
| (b) Profit from business in Japan received in India  | 12,000 |
| (c) Profit from business in Sri Lanka deposited in a bank these.<br>This business is controlled from India             | 20,000 |
| (d) Profit from business in Indore (controlled from London Head office)  | 11,000 |
| (e) Interest received from a non-resident Mr. Girish on the loan<br>provided to him for a business carried on in India | 5,000  |
| (f) Income was earned in America and received there,<br>but brought to India   | 8,000  |
| (g) Share of income from Indian partnership firm   | 15,000 |
| (h) Income from house property in India received in America  | 12,000 |
| (i) Interest on debentures of an Indian company received in Dubai  | 5,000  |
| (j) Capital gain on sale of agricultural land situated at Ajmer  | 8,000  |

ಈ ಕೆಳಕಂಡ ಸ್ಥಾನಮಾನಕ್ಕನುಗುಣವಾಗಿ ಅವರ ಒಟ್ಟು ಆದಾಯವನ್ನು ಕಂಡುಹಿಡಿಯಿರಿ.

Compute his taxable income of he is

(i) ಸಾಮಾನ್ಯವಾಸಿ

Resident

(ii) ಸಾಮಾನ್ಯವಾಸಿಯಲ್ಲದಿದ್ದರೆ

Not ordinarily resident

(iii) ಅನಿವಾಸಿಯಾಗಿದ್ದರೆ

Non resident.

10. ಮಿಸ್ಟರ್ ದಿಲೀಪ್‌ರವರು ಒಂದು ಬೃಹತ್ ಕಟ್ಟಡವನ್ನು ಹೊಂದಿದ್ದು, ಅದರ ನಿರ್ಮಾಣವು ಮೇ 2008 ರಲ್ಲಿ ಪೂರ್ಣಗೊಂಡಿರುತ್ತದೆ.

ಅದರಲ್ಲಿ ಶೇ 50 ರಷ್ಟು ಭಾಗವನ್ನು ಮಾಸಿಕ 4,000 ರೂ.ಗಳಿಗೆ ವಾಸಕ್ಕಾಗಿ ಬಾಡಿಗೆಗೆ ನೀಡಲಾಗಿದೆ. ಆದರೆ ಈ ಭಾಗವು ವರ್ಷದಲ್ಲಿ ಒಂದು ತಿಂಗಳು ಖಾಲಿ ಇದೆ. ಶೇ 25 ರಷ್ಟು ಭಾಗವನ್ನು ದಿಲೀಪ್‌ರವರು ಸ್ವಂತಕ್ಕಾಗಿ ಬಳಸಿಕೊಳ್ಳುತ್ತಾರೆ. ಉಳಿದ ಶೇ 25 ರಷ್ಟು ಭಾಗವನ್ನು ತಮ್ಮ ಸ್ವಂತ ನಿವೇಶನಕ್ಕಾಗಿ ಉಳಿಸಿಕೊಂಡಿದ್ದಾರೆ.

Mr. Dilip owns a big house, the constructor of which was completed in May 2008. 50% of the floor area is let out for residential purposes on a monthly rent of ₹ 4,000. However, this portion remained vacant for one month during 2012-13. 25% of the floor area is used by the owner for the purpose of his profession, while remaining 25% of the floor area is utilised for the purpose of his residence.

ಈ ಮನೆಯ ಇತರ ವಿವರ ಹೀಗಿದೆ :

|  | ₹      |
|--|--------|
| (a) ಮುನಿಸಿಪಾಲಿಟಿ ಮೌಲ್ಯ   | 75,000 |
| (b) ಬಾಡಿಗೆ ನಿಯಂತ್ರಣ ಕಾಯಿದೆ ಅನ್ವಯ ಬಾಡಿಗೆ  | 90,000 |
| (c) ನ್ಯಾಯಯುತ ಬಾಡಿಗೆ  | 85,000 |
| (d) ಮುನಿಸಿಪಾಲಿಟಿ ತೆರಿಗೆ ಬಾಕಿ   | 27,000 |
| (e) ದಿಲೀಪ್‌ರವರು ಕಟ್ಟಿದ ಮುನಿಸಿಪಾಲಿಟಿ ತೆರಿಗೆ   | 12,000 |
| (f) ರಿಪೇರಿ   | 3,000  |
| (g) ರಿಪೇರಿಗಾಗಿ ತಂದ ಸಾಲದ ಬಡ್ಡಿ  | 28,000 |
| (h) ವಸೂಲಿಯಾಗದ ಬಾಡಿಗೆ (ನಿಯಮ 4ರ ಅಂಶಗಳನ್ನು ಪೂರೈಸಿಲ್ಲ)   | 4,000  |
| (i) ಬಾಡಿಗೆಗೆ ನೀಡಿದ ಕಟ್ಟಡದ ವಸೂಲಿಯಾಗದ ಬಾಡಿಗೆ 2010-11ರ ಸಾಲಿನದ್ದು ಕಳೆದವರ್ಷ ಪಡೆಯಲಾಗಿದ್ದು, ಸದರಿ ವರ್ಷದಲ್ಲಿ ಅದನ್ನು ಕಡಿತ ಮಾಡಲಾಗಿತ್ತು. | 4,000  |
| (j) ವಸೂಲಿಯಾಗದ ಬಾಡಿಗೆ ವಸೂಲಿ ಮಾಡಲು ವ್ಯಯಿಸಿದ ಖರ್ಚು  | 1,000  |

Other particulars of the house are as follows :

|  | ₹      |
|--|--------|
| (a) Municipal valuation  | 75,000 |
| (b) Standard rent  | 90,000 |
| (c) Fair rental value  | 85,000 |
| (d) Municipal taxes due  | 27,000 |
| (e) Municipal taxes paid by Mr. Dilip  | 12,000 |
| (f) Repairs  | 3,000  |
| (g) Interest on capital borrowed for repairs   | 28,000 |
| (h) Unrealised rent (fails to satisfy rule 4 conditions)   | 4,000  |
| (i) Unrealised rent allowed in the A.Y. 2010-11 recovered during the year for the let out portion of the house | 4,000  |
| (j) Expenses incurred for the recovery of unrealised rent  | 1,000  |

2013-14 ನಿರ್ಣಾಯಕ ವರ್ಷಕ್ಕೆ ದಿಲೀಪ್‌ರವರ ಮನೆಯ ಆದಾಯವನ್ನು ಕಂಡುಹಿಡಿಯಿರಿ.

Compute the taxable income from house property of Mr. Dilip for the assessment year 2013-14.



11. ಮಿಸ್ಟರ್ ಸುನಿಲ್‌ರವರು ಕೆಳಕಂಡ ಮನೆಗಳ ಮಾಲೀಕರಾಗಿದ್ದು ತುಮಕೂರಿನಲ್ಲಿರುವ ಆ ಮನೆಗಳ ವಿವರ 31-12-2013 ಕ್ಕೆ ಇಂತಿದೆ :

| ವಿವರ  | ಮನೆ I    | ಮನೆ II | ಮನೆ III         |
|---|----------|--------|-----------------|
| (a) 12 ತಿಂಗಳುಗಳಿಗೆ ಪಡೆದ ಬಾಡಿಗೆ                | 9000     | 1800   | ಸ್ವಂತ ವಾಸಕ್ಕಾಗಿ |
| (b) ಬಾಡಿಗೆ ನಿಯಂತ್ರಣ ಕಾಯ್ದೆ ಅನ್ವಯ ಬಾಡಿಗೆ       | 7000     | 2000   | —               |
| (c) ಪುರಸಭೆ ಮೌಲ್ಯ                              | 8400     | 1800   | 35600           |
| (d) ಒಟ್ಟು ಪುರಸಭೆ ತೆರಿಗೆ                       | 840      | 180    | 3200            |
| (e) ಮಿ. ಸುನಿಲ್‌ರವರು ಸಂದಾಯ ಮಾಡಿದ ಪುರಸಭೆ ತೆರಿಗೆ | 840      | 90     | —               |
| (f) ಬಾಡಿಗೆ ದಾರರು ನೀಡಿದ ಪುರಸಭೆ ತೆರಿಗೆ ಟುನೆಂಟ್  | —        | 90     | —               |
| (g) ರಿಪೇರಿ                                    | 1000     | 500    | 2000            |
| (h) ಖಾಲಿಯಿದ್ದ ಅವಧಿ                            | 1 ತಿಂಗಳು | —      | —               |
| (i) ಮನೆ ರಿಪೇರಿಗಾಗಿ ಪಡೆದ ಸಾಲದ ಮೇಲಿನ ಬಡ್ಡಿ      | 300      | 600    | 12000           |

2010-11 ರಲ್ಲಿ ವಸೂಲಿಯಾಗದ ಬಾಡಿಗೆಯೆಂದು ಕಡಿತಗೊಳಿಸಲಾಗಿದ್ದು, ಕಳೆದ ವರ್ಷದಲ್ಲಿ ಬಾಡಿಗೆಗೆ ನೀಡಿದ ಮನೆಯ ಮೇಲೆ ಬಂದ ಆದಾಯ ರೂ. 4,000

2013-14ನೇ ನಿರ್ಣಾಯಕ ವರ್ಷಕ್ಕೆ ಸಂಬಂಧಿಸಿದಂತೆ ಮನೆ ಆದಾಯವನ್ನು ಕಂಡುಹಿಡಿಯಿರಿ.

Mr. Sunil is the owner of following house properties in Tumkur. Particulars in respect of which for the year ended 31.3.2013 are as below :

| Particulars                      | I House | II House | III House      |
|----------------------------------|---------|----------|----------------|
| (a) Actual rent for twelve month | 9000    | 1800     | Dwelling house |
| (b) Standard rent                | 7000    | 2000     | —              |
| (c) Municipal valuation          | 8400    | 1800     | 35600          |
| (d) Total municipal tax          | 840     | 180      | 3200           |

| Particulars                              | I House | II House | III House |
|--|---------|----------|-----------|
| (e) Municipal tax paid<br>by Mr. Sunil   | 840     | 90       | —         |
| (f) Municipal tax paid by tenant         | —       | 90       | —         |
| (g) Repairs                              | 1000    | 500      | 2000      |
| (h) Vacancy period                       | 1 month | —        | —         |
| (i) Interest on loan for repairing house | 300     | 600      | 12000     |

Unrealised rent allowed in the A.Y. 2010-11 recovered during the year for the I house ₹ 4,000

Compute his income from house property for the A.Y. 2013-14.

Sri Siddharth First Grade College-Tumkur



13502

V Semester B.Com.N. Examination, Nov./Dec. 2016  
(Revised New Scheme)

COMMERCE

Paper – 5.2 : Law and Practice of Banking

Time : 3 Hours

Max. Marks : 80

**Instruction :** Answer should be written **completely** either in **English** or in **Kannada**.

SECTION – A

1. Answer **any ten** of the following sub-questions. **Each** sub-question carries **two** marks. (10×2=20)
- a) Define customer.
  - b) What is general lien ?
  - c) Give the meaning of teller system.
  - d) Expand :
    - a) ATM
    - b) EFT
  - e) What is Pass Book ?
  - f) What do you mean by joint account ?
  - g) State any two features of Cheque.
  - h) What do you mean by secured loan ?
  - i) Give the meaning of Paying Banker.
  - j) What is Demand Draft ?
  - k) What is Core Banking ?
  - l) What do you mean by liquidity ?

SECTION – B

Answer **any three** questions. **Each** question carries **5** marks. (3×5=15)

2. Explain the Agency Services of Bank.
3. List the functions of a Paying Banker.

P.T.O.



4. State the circumstances under which a cheque can be dishonoured.
5. State the essentials of valid endorsement.
6. What is Debit card ? State its essential features.

### SECTION – C

Answer **any three** questions. **Each** question carries **15** marks.

(3×15=45)

7. Explain the special relationship between banker and customer.
8. What do you mean by a collecting Banker ? Explain its duties and statutory protection.
9. What is crossing of cheque ? Explain the different types of crossing.
10. Explain the various principles of Bank Lending.
11. Write a note on :
  - a) Payment in due course.
  - b) NPA.
  - c) Letter of credit.
  - d) Safe Deposit Lockers.
  - e) Minor customer.

ಕನ್ನಡ ಆವೃತ್ತಿ

ವಿಭಾಗ- ಎ

1. ಯಾವುದಾದರೂ ಹತ್ತು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು.

(10×2=20)

- a) ಗ್ರಾಹಕನನ್ನು ವ್ಯಾಖ್ಯಾನಿಸಿ.
- b) ಬ್ಯಾಂಕರನ ಸಾಮಾನ್ಯ ಸ್ವಾಧೀನತಾಹಕ್ಕು ಎಂದರೇನು ?
- c) ಟೆಲ್ಲರ್ ವ್ಯವಸ್ಥೆಯ ಅರ್ಥವನ್ನು ನೀಡಿ.
- d) ವಿಸ್ತರಿಸಿ :
  - a) ಎ.ಟಿ.ಎಂ.
  - b) ಈ.ಎಫ್.ಟಿ.
- e) ಪಾಸ್‌ಬುಕ್ ಎಂದರೇನು ?
- f) ಸಂಯುಕ್ತ ಖಾತೆಗಳು ಎಂದರೇನು ?





- g) ಚೆಕ್ಕಿನ ಯಾವುದಾದರೂ ಎರಡು ಲಕ್ಷಣಗಳನ್ನು ತಿಳಿಸಿ.
- h) ಸುರಕ್ಷಿತ ಸಾಲಗಳು ಎಂದರೇನು ?
- i) ಪಾವತಿ ಬ್ಯಾಂಕರನ ಅರ್ಥವನ್ನು ತಿಳಿಸಿ.
- j) ಬ್ಯಾಂಕ್ ಡ್ರಾಫ್ಟ್ ಎಂದರೇನು ?
- k) ಕೋರ್ ಬ್ಯಾಂಕಿಂಗ್ ಎಂದರೇನು ?
- l) ದ್ರವತ್ವ ಎಂದರೇನು ?

**ವಿಭಾಗ - ಬಿ**

ಕೆಳಕಂಡ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 5 ಅಂಕಗಳು.

(3×5=15)

- 2. ಬ್ಯಾಂಕಿನ ಪ್ರತಿನಿಧಿ ಸೇವೆಗಳನ್ನು ವಿವರಿಸಿ.
- 3. ಪಾವತಿ ಬ್ಯಾಂಕರನ ಕಾರ್ಯಗಳನ್ನು ಪಟ್ಟಿ ಮಾಡಿ.
- 4. ಪಾವತಿ ಬ್ಯಾಂಕರ್ ಚೆಕ್ಕನ್ನು ನಿರಾಕರಿಸುವ ಸಂದರ್ಭಗಳನ್ನು ತಿಳಿಸಿ.
- 5. ಕ್ರಮಬದ್ಧ ಹಿಂಬರಹದ ಅವಶ್ಯಕತೆಗಳನ್ನು ತಿಳಿಸಿ.
- 6. ಡೆಬಿಟ್ ಕಾರ್ಡ್ ಎಂದರೇನು ? ಇದರ ಗುಣಲಕ್ಷಣಗಳನ್ನು ತಿಳಿಸಿ.

**ವಿಭಾಗ - ಸಿ**

ಕೆಳಕಂಡ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

- 7. ಬ್ಯಾಂಕರ್ ಮತ್ತು ಗ್ರಾಹಕನ ನಡುವಿನ ವಿಶೇಷ ಸಂಬಂಧವನ್ನು ವಿವರಿಸಿ.
- 8. ವಸೂಲಿದಾರ ಬ್ಯಾಂಕರ್ ಎಂದರೇನು ? ಇದರ ಕರ್ತವ್ಯಗಳು ಮತ್ತು ದೊರಕುವ ಶಾಸನಿಕ ರಕ್ಷಣೆಯನ್ನು ವಿವರಿಸಿ.
- 9. ಚೆಕ್ಕುಗಳ ರೇಖಣ ಎಂದರೇನು ? ವಿವಿಧ ರೇಖಣ ಪ್ರಕಾರಗಳನ್ನು ವಿವರಿಸಿ.
- 10. ಬ್ಯಾಂಕಿನ ಸಾಲನೀಡಿಕೆಯ ಮೂಲ ತತ್ವಗಳನ್ನು ಚರ್ಚಿಸಿ.
- 11. ಈ ಕೆಳಗಿನವುಗಳಿಗೆ ಟಿಪ್ಪಣಿ ಬರೆಯಿರಿ :
  - a) ಯಥಾವಿಧಿಯಾಗಿ ಪಾವತಿ ಮಾಡುವುದು.
  - b) NPA.
  - c) ಪತ್ತಿನ ಪತ್ರಗಳು.
  - d) ಭದ್ರತಾ ಕಪಾಟುಗಳು.
  - e) ಅಪ್ರಾಪ್ತವಯಸ್ಸಿನ ಗ್ರಾಹಕ.

13502

V Semester B.Com.N. EXAMINATION, NOVEMBER/DECEMBER 2013.

(Revised New Scheme)

COMMERCE

Law and Practice of Banking

Time : 3 Hours

Max. Marks : 80

ನಿರ್ದೇಶನಗಳು : ಉತ್ತರಗಳನ್ನು ಪೂರ್ಣವಾಗಿ ಇಂಗ್ಲೀಷ್ ಅಥವಾ ಕನ್ನಡದಲ್ಲೇ ಬರೆಯತಕ್ಕದ್ದು.

Instructions : Answer should be written either in English or Kannada only.

ವಿಭಾಗ - ಎ

SECTION - A

1. ಕೆಳಕಂಡ ಯಾವುದಾದರೂ ಹತ್ತು ಉಪಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ 2 ಅಂಕಗಳು. (10 × 2 = 20)

Answer any ten sub-questions. Each sub-question carries 2 marks:

(a) 'ಗ್ರಾಹಕ' ಪದವನ್ನು ವ್ಯಾಖ್ಯಾನಿಸಿರಿ?

Define the term customer.

(b) ಸಂಯುಕ್ತ ಖಾತೆ ಎಂದರೇನು?

What is a joint account?

(c) ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ನ 2 ವ್ಯತ್ಯಾಸಗಳನ್ನು ತಿಳಿಸಿರಿ.

State any two differences between debit card and credit card.

(d) ಬ್ಯಾಂಕಿನ ಸ್ವಾಧೀನತಾ ಹಕ್ಕು ಎಂದರೇನು?

What is meant by banker's lien?

(e) ಪಾವತಿದಾರ ಬ್ಯಾಂಕರ್ ಎಂದರೆ ಯಾರು?

Who is a paying banker?

(f) ಪ್ರವಾಸಿ ಚೆಕ್ ಎಂದರೇನು?

What is traveller's cheque?

(g) ನಗದು ಸಾಲ ಎಂದರೇನು?

What is cash credit?

(h) ಚೆಕ್‌ನ ಭೌತಿಕ ಬದಲಾವಣೆ ಎಂದರೇನು?

What is material alteration of a cheque?

(i) ಸಾಮಾನ್ಯ ರೇಖಣ ಎಂದರೇನು?

What is general crossing?

P.T.O.

(j) ವಿವರಿಸಿರಿ.

(a) MICR ಮತ್ತು

(b) NPA

Expand :

(i) MICR and

(ii) NPA.

(k) ಪಾಸ್‌ಬುಕ್‌ನಲ್ಲಿರುವ ಅಂಶಗಳನ್ನು ಬರೆಯಿರಿ

State the factors of the passbook.

(l) ಅನುಕ್ರಮಧಾರಕ ಎಂದರೇನು?

What is Holder in Due course?

ವಿಭಾಗ - ಬಿ

### SECTION - B

ಕೆಳಕಂಡ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ 5 ಅಂಕಗಳು. (3 × 5 = 15)

Answer any three of the following. Each questions carries 5 marks.

2. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಧುನಿಕ ಸೇವೆಗಳನ್ನು ವಿವರಿಸಿರಿ.

Briefly explain the modern services in banking.

3. ಪಾವತಿದಾರ ಬ್ಯಾಂಕರನು ಯಾವ ಸಂದರ್ಭಗಳಲ್ಲಿ ಚೆಕ್‌ಗಳನ್ನು ನಿರಾಕರಿಸಬಹುದು?

State the circumstances under which a cheque can be dis-honoured by a paying banker.

4. ಹಿಂಬರಹದ ಬಗೆಗಿನ ಶಾಸನಬದ್ಧ ಅಧ್ಯತೆಗಳಾವುವು?

State the essentials of a valid endorsement.

5. ಭದ್ರತಾ ಕಪಾಟುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿರಿ.

Briefly explain the safe deposit locker.

6. ಸಾಮಾನ್ಯ ಮತ್ತು ವಿಶೇಷ ರೇಖಣದ ವ್ಯತ್ಯಾಸಗಳನ್ನು ತಿಳಿಸಿರಿ.

Distinguish between general crossing and special crossing.

ವಿಭಾಗ - ಸಿ

### SECTION - C

ಕೆಳಕಂಡ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ 15 ಅಂಕಗಳು. (3 × 15 = 45)

Answer any three of the following. Each questions carries 15 marks.

7. ಬ್ಯಾಂಕರ್ ಮತ್ತು ಗ್ರಾಹಕನ ನಡುವಿನ ಸಂಬಂಧವನ್ನು ವಿವರಿಸಿ.

Briefly explain the relationship between banker and customer.

8. ಈ ಕೆಳಕಂಡ ಆಧಾರಗಳ ಮೇಲೆ ಸಾಲ ಕೊಡುವ ಮುನ್ನ ಬ್ಯಾಂಕರನ ಮುನ್ನೆಚ್ಚರಿಕೆಯ ಕ್ರಮಗಳಾವುವು?

- (a) ಷೇರು ಷೇಟಿಯ ಭದ್ರತೆಗಳು
- (b) ಸರಕುಗಳ ಸ್ಟಾಕ್

What precautions a banker should take while lending against :

- (a) Stock exchange securities
- (b) Stock of goods.

9. ವಸೂಲಿ ಬ್ಯಾಂಕರ್ ಎಂದರೆ ಯಾರು? ಅವರಿಗೆ ನೀಡಿರುವ ಕಾನೂನು ರಕ್ಷಣೆ ಬಗ್ಗೆ ವಿವರಿಸಿರಿ.

Who is a collecting banker? Explain the statutory protection given to him.

10. ಈ ಕೆಳಕಂಡ ಖಾತೆಗಳನ್ನು ತೆರೆಯಲು ಬ್ಯಾಂಕರನು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳನ್ನು ವಿವರಿಸಿರಿ.

- (a) ಅಪ್ರಾಪ್ತ ವಯಸ್ಸು
- (b) ಪಾಲುದಾರಿಕೆ ಸಂಸ್ಥೆ
- (c) ಕೂಡು ಬಂಡವಾಳ ಸಂಸ್ಥೆಗಳು

Explain the precautions to be taken by a banker while opening an account in the name of

- (a) Minor
- (b) Partnership firm
- (c) Joint stock companies.

11. ಸಾಲ ನೀಡುವಾಗ ಬ್ಯಾಂಕರನು ಪಾಲಿಸಬೇಕಾದ ತತ್ವಗಳಾವುವು ಮತ್ತು ಮುಂಗಡಗಳನ್ನು ನೀಡುವಾಗ ಬ್ಯಾಂಕರ್ ಗಮನದಲ್ಲಿಡಬೇಕಾದ ಅಂಶಗಳನ್ನು ವಿವರಿಸಿರಿ.

Explain the principles of lending and factors to be considered while making advances.





13502

V Semester B.Com.N. Examination, November/December 2014  
(Revised New Scheme)  
COMMERCE  
Paper – 5.2 : Law and Practice of Banking

Time : 3 Hours

Max. Marks : 80

**Instruction :** Answer should be written **completely** either in **English** or in **Kannada**.

SECTION – A

1. Answer **any 10** of the following. **Each** question carries **2** marks. **(10×2=20)**

- a) Who is a customer of a bank ?
- b) What is meant by Bankers Lien ?
- c) Who is a Collecting Banker ?
- d) Give the meaning of standing instruction.
- e) Expand :
  - i) ATM
  - ii) OD.
- f) What are the Negotiable instruments ?
- g) What do you mean by NPA ?
- h) Give the meaning of Teller system.
  - i) What is meant by material alterations in the cheque ?
  - j) What is meant by dishonouring of cheque ?
- k) What is unsecured loan ?
- l) Name all the parties of a cheque.

P.T.O.



## SECTION – B

Answer **any three** questions. **Each** question carries **five** marks.

(3×5=15)

2. Distinguish between Debit Card and Credit Card.
3. What are the consequences of wrongful dishonouring of cheque ?
4. In what circumstances can a banker exercise his right of setoff ?
5. Explain the meaning and uses of Letters of Credit.
6. Comment on the bankers obligation to maintain the secrecy of his customers account.

## SECTION – C

Answer **any three** questions. **Each** question carries **15** marks.

(3×15=45)

7. Explain the general and special relationship between a banker and customer.
8. Explain the procedure and precautions to be followed by a banker in case of accounts of
  - a) Minors
  - b) Joint Account Holders
  - c) Joint Stock Company.
9. What are the duties of a paying banker ? Discuss the statutory protection given to a paying banker.
10. Analyse the various principles of sound lending by banks.
11. What are the services by bank to customers ?

ಕನ್ನಡ ಆವೃತ್ತಿ

ವಿಭಾಗ - ಎ

1. ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು.

(10×2=20)

- a) ಬ್ಯಾಂಕಿನ ಗ್ರಾಹಕನಂದರೆ ಯಾರು ?
- b) ಬ್ಯಾಂಕರನ ಸ್ವಾಧೀನತಾ ಹಕ್ಕು ಎಂದರೇನು ?



13507

V Semester B.Com.N Examination, Nov./Dec. 2013  
(Revised New Scheme)  
**COMMERCE**  
Management Accounting (5.7)

Time : 3 Hours

Max. Marks : 80

**Instruction :** Answer should be written completely either in **English** or in **Kannada**.

SECTION – A

1 Answer any ten of the following sub-question. Each question carries 2 marks.

(10×2=20)

a) Define Marginal Costing.

ಸೀಮಾಂತ ವೆಚ್ಚ ಲೆಕ್ಕಿಸುವಿಕೆ ವ್ಯಾಖ್ಯಾನಿಸಿ.

b) What is Break-even point ?

ಸಮಸ್ಥಿತಿ ಬಿಂದು ಎಂದರೇನು ?

c) What do you mean by Flexible Budget ?

ಚಲನ ಆಯವ್ಯಯವೆಂದರೇನು ?

d) State any two objectives of Budgetary control.

ಆಯವ್ಯಯ ನಿಯಂತ್ರಣದ ಎರಡು ಉದ್ದೇಶಗಳನ್ನು ತಿಳಿಸಿ.

e) What do you understand by variance ?

ವ್ಯತ್ಯಯಗಳು ಎಂದರೇನೆಂದು ನೀವು ತಿಳಿದಿರುವಿರಿ ?

f) Define standard costing.

ಶಿಷ್ಟ ವೆಚ್ಚ ಲೆಕ್ಕಿಸುವಿಕೆಯನ್ನು ವ್ಯಾಖ್ಯಾನಿಸಿ.

g) Gross profit on sales 25%, cost of goods sold ₹ 4,00,000. Findout sales.

ಮಾರಾಟ ಬೆಲೆಯ ಮೇಲೆ ಸ್ಥೂಲ ಲಾಭ 25%, ಆಗಿದ್ದು, ಮಾರಾಟ ಹೊಂದಿದ ವಸ್ತುಗಳ ಖರ್ಚು (cost of goods sold) ರೂ. 4,00,000 ಆಗಿದ್ದರೆ, ಒಟ್ಟು ಮಾರಾಟ ಮೌಲ್ಯವನ್ನು ಕಂಡುಹಿಡಿಯಿರಿ.

h) Rate of gross profit is 25% on cost. Total sales ₹ 10,00,000. Average stock ₹ 1,60,000. Compute stock turnover ratio.

ಸ್ಥೂಲ ಲಾಭದ ಪ್ರಮಾಣ ಅಸಲು ಬೆಲೆಯ ಶೇ. 25ರಷ್ಟು. ಒಟ್ಟು ಮಾರಾಟ ರೂ. 10,00,000. ಸರಾಸರಿ ದಾಸ್ತಾನು ರೂ. 1,60,000. ದಾಸ್ತಾನು ವಹಿವಾಟು ಪ್ರಮಾಣವನ್ನು ಕಂಡುಹಿಡಿಯಿರಿ.

P.T.O.



- i) Given: Net profit ₹ 1,00,000, sales ₹ 8,00,000. Calculate net profit ratio.  
ಕೊಟ್ಟಿರುವುದು : ನಿವ್ವಳ ಲಾಭ ರೂ. 1,00,000, ಮಾರಾಟ ಹಣ ರೂ. 8,00,000 ಇದರಿಂದ ನಿವ್ವಳ ಲಾಭ ಪ್ರಮಾಣ ಕಂಡುಹಿಡಿಯಿರಿ.
- j) What is Schedule of changes in working capital ?  
ಕಾರ್ಯ ನಿರ್ವಹಣಾ ಬಂಡವಾಳ ಬದಲಾವಣೆ ತಪಶೀಲು ಎಂದರೇನು?
- k) Define a management report.  
ನಿರ್ವಹಣಾ ವರದಿ ವ್ಯಾಖ್ಯೆ ನೀಡಿ.
- l) Give the meaning of Funds Flow Statement.  
ನಿಧಿ ಚಲನ ಪಟ್ಟಿಯ ಅರ್ಥ ಬರೆಯಿರಿ.

## SECTION – B

Answer any three questions. Each question carries five marks.

(3×5=15)

2. From the following data, calculate

a) Material cost variance

b) Material price variance and

c) Material usage variance.

|                                  |              |
|----------------------------------|--------------|
| Standard material per tonne      | – 40 units   |
| Standard price per tonne         | – ₹ 3        |
| Actual production                | – 90 tonnes  |
| Actual material used             | – 4000 units |
| Actual amount spent on materials | – ₹ 14,000   |

ಈ ಕೆಳಗಿನ ಮಾಹಿತಿಯಿಂದ ಕಂಡುಹಿಡಿಯಿರಿ :

ಎ) ಕಚ್ಚಾವಸ್ತುವಿನ ಮೌಲ್ಯದ ಬದಲಾವಣೆ

ಬಿ) ಕಚ್ಚಾವಸ್ತುವಿನ ಬೆಲೆಯ ಬದಲಾವಣೆ

ಸಿ) ಕಚ್ಚಾವಸ್ತುವಿನ ಬಳಕೆಯ ಬದಲಾವಣೆ

ಟನ್ ಒಂದರ ಶಿಷ್ಟ ಸಾಮಗ್ರಿ – 40 ಯೂನಿಟ್‌ಗಳು

ಒಂದು ಯೂನಿಟ್‌ನ ಶಿಷ್ಟ ಬೆಲೆ – ರೂ. 3

ನಿಜ ಉತ್ಪನ್ನ – 90 ಟನ್‌ಗಳು

ನಿಜವಾಗಿ ಬಳಕೆಯಾದ ಸಾಮಗ್ರಿಗಳು – 4000 ಯೂನಿಟ್‌ಗಳು

ನಿಜ ಬಳಕೆಯ ಸಾಮಗ್ರಿಗಳ ಬೆಲೆ – ರೂ. 14,000





3. A company has earned a profit of ₹ 25,000 during the year 2012. If the marginal cost and selling price of a product are ₹ 7.50 and ₹ 10 per unit respectively. Findout the margin of safety.

2012ರಲ್ಲಿ ಒಂದು ಸಂಸ್ಥೆಯ ಲಾಭ ರೂ. 25,000 ಇರುತ್ತದೆ. ಆ ಸಂಸ್ಥೆಯ ಬದಲಾಗುವ ವೆಚ್ಚ ಹಾಗೂ ಮಾರಾಟ ಬೆಲೆ ರೂ. 7.50 ಮತ್ತು ರೂ. 10 (ಕ್ರಮವಾಗಿ) ಇದ್ದರೆ, ಕ್ಷೇಮ ಮಿತಿಯನ್ನು ಕಂಡುಹಿಡಿಯಿರಿ.

4. Define Funds Flow Statement. How do you prepare schedule of changes in working capital statement ?

ನಿಧಿ ಚಲನೆ ಪಟ್ಟಿಯ ವ್ಯಾಖ್ಯೆ ಕೊಡಿ. ನಿರ್ವಹಣಾ ಬಂಡವಾಳ ಬದಲಾವಣೆ ಪಟ್ಟಿಯನ್ನು ಹೇಗೆ ತಯಾರಿಸುವಿರಿ ?

5. The expenses for production of 10000 units are given below :

| Particulars                                   | Per unit (₹) |
|---|--------------|
| Materials                                     | 80.00        |
| Labour  | 40.00        |
| Manufacturing Expenses (50% fixed)            | 20.00        |
| Selling and Distribution Expenses (40% fixed) | 10.00        |
| Administration Expenses (fixed)               | 10.00        |
| Total cost                                    | 160.00       |
| Profit  | 40.00        |
| Selling price                                 | 200.00       |

Prepare a flexible budget for 12000 units indicating cost per unit also.

10000 ಯೂನಿಟ್‌ಗಳ ಉತ್ಪಾದನೆಗೆ ತಗಲುವ ವೆಚ್ಚ ಈ ಕೆಳಕಂಡಂತಿವೆ.

| ವಿವರಗಳು                              | ರೂ. (ಪ್ರತಿ ಯೂನಿಟ್‌ಗೆ) |
|--------------------------------------|-----------------------|
| ಸರಕುಗಳು                              | 80.00                 |
| ಕೂಲಿ                                 | 40.00                 |
| ಉತ್ಪಾದನಾ ವೆಚ್ಚ(50% ಸ್ಥಿರ)            | 20.00                 |
| ಮಾರಾಟ ಮತ್ತು ಹಂಚಿಕೆ ವೆಚ್ಚ (40% ಸ್ಥಿರ) | 10.00                 |
| ಆಡಳಿತ ವೆಚ್ಚ(ಸ್ಥಿರ)                   | 10.00                 |
| ಒಟ್ಟು ವೆಚ್ಚ                          | 160.00                |
| ಲಾಭ                                  | 40.00                 |
| ಮಾರಾಟ ಬೆಲೆ                           | 200.00                |

12000 ಯೂನಿಟ್‌ಗಳಿಗೆ ಬದಲಾಗುವ ಅಂದಾಜು ಪಟ್ಟಿಯನ್ನು ಪ್ರತಿ ಯೂನಿಟ್‌ಗಳ ವಿವರದೊಂದಿಗೆ ತಯಾರಿಸಿ.



6. From the following information, compute :

- a) Gross profit ratio
- b) Operating ratio
- c) Operating profit ratio
- d) Stock velocity
- e) R.O.C.E.

|                     |   |          |
|---------------------|---|----------|
| Sales               | — | 6,00,000 |
| Cost of goods sold  | — | 4,00,000 |
| Operating expenses  | — | 1,20,000 |
| Stock               | — | 1,00,000 |
| Proprietor's equity | — | 3,00,000 |
| Debentures          | — | 1,00,000 |

ಈ ಕೆಳಗಿನ ಮಾಹಿತಿಯಿಂದ ಕಂಡುಹಿಡಿಯಿರಿ :

- ಎ) ಒಟ್ಟು ಲಾಭದ ಪ್ರಮಾಣ
- ಬಿ) ವ್ಯವಹಾರಿಕ ಅನುಪಾತ
- ಸಿ) ವ್ಯವಹಾರಿಕ ಲಾಭ ಅನುಪಾತ
- ಡಿ) ಸರಕು ಸ್ಥಳಾಂತರ ಅನುಪಾತ
- ಇ) R.O.C.E.

|                      |   |          |
|----------------------|---|----------|
| ಮಾರಾಟ                | — | 6,00,000 |
| ಸರಕು ಮಾರಿದ ಅಸಲು ಬೆಲೆ | — | 4,00,000 |
| ವ್ಯವಹಾರಿಕ ಖರ್ಚು      | — | 1,20,000 |
| ಸರಕು                 | — | 1,00,000 |
| ಮಾಲೀಕನ ಈಜ್ಜಿಟಿ       | — | 3,00,000 |
| ಸಾಲಪತ್ರ              | — | 1,00,000 |



## SECTION – C

Answer any three questions. Each question carries 15 marks.

(3×15=45)

7. The profits of "A" Ltd. are declining year by year. As a management accountant of that company, draft a report to the management exploring reasons for declining profits and suggesting corrective measures.

"A" ನಿಯಮಿತದ ಲಾಭ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಇದೆ. ಆ ಕಂಪನಿಯ ನಿರ್ವಹಣೆ ಲೆಕ್ಕಗನಾಗಿ ಲಾಭ ಇಳಿಕೆಗೆ ಕಾರಣಗಳನ್ನು ಹುಡುಕಿ ಮತ್ತು ಪರಿಹಾರವನ್ನು ಸೂಚಿಸುವ ಒಂದು ವರದಿಯನ್ನು ತಯಾರಿಸಿ.

8. From the following Balance Sheets of Zumi Ltd, as on 31-12-2011 and 31-12-2012. Prepare a Fund Flow Statement.

| Liabilities                  | 2011<br>Rs.     | 2012<br>Rs.     | Assets                   | 2011<br>Rs.     | 2012<br>Rs.     |
|------------------------------|-----------------|-----------------|--------------------------|-----------------|-----------------|
| Share capital                | 1,00,000        | 1,00,000        | Goodwill                 | 12,000          | 12,000          |
| Reserves                     | 14,000          | 18,000          | Buildings                | 40,000          | 36,000          |
| P and L A/c                  | 16,000          | 13,000          | Plant                    | 37,000          | 36,000          |
| Creditors                    | 8,000           | 5,400           | Investments (short-term) | 10,000          | 11,000          |
| Bills payable                | 1,200           | 800             | Stock                    | 30,000          | 23,400          |
| Provision for tax            | 16,000          | 18,000          | Debtors                  | 18,000          | 19,000          |
| Provision for doubtful debts | 400             | 600             | Bills receivables        | 2,000           | 3,200           |
|                              |                 |                 | Cash at Bank             | 6,600           | 15,200          |
|                              | <b>1,55,600</b> | <b>1,55,800</b> |                          | <b>1,55,600</b> | <b>1,55,800</b> |

**Additional Information :**

- a) Depreciation charged on plant was ₹ 4,000 and on building was ₹ 4,000.  
b) Provision for tax of ₹ 19,000 was made in 2012.  
c) Interim dividend of ₹ 8,000 was paid in 2012.  
d) Provision for tax and provision for doubtful debts are current liabilities.

ಈ ಕೆಳಗಿನ ಜುಮಿ ಲಿಮಿಟೆಡ್‌ರವರ 2011 ಹಾಗೂ 2012 ವರ್ಷಾಂತ್ಯದ ಆಸ್ತಿ-ಜವಾಬ್ದಾರಿ ಪಟ್ಟಿಗಳಿಂದ ನಿಧಿ ಚಲನ ಪಟ್ಟಿಯನ್ನು ತಯಾರಿಸಿ.

| ಜವಾಬ್ದಾರಿಗಳು | 2011<br>ರೂ. | 2012<br>ರೂ. | ಆಸ್ತಿಗಳು | 2011<br>ರೂ. | 2012<br>ರೂ. |
|--------------|-------------|-------------|----------|-------------|-------------|
| ಶೇರು ಬಂಡವಾಳ  | 1,00,000    | 1,00,000    | ಸುನಾಮ    | 12,000      | 12,000      |
| ನಿಧಿ         | 14,000      | 18,000      | ಕಟ್ಟಡಗಳು | 40,000      | 36,000      |



|                           |                 |                 |                      |                 |                 |
|---------------------------|-----------------|-----------------|----------------------|-----------------|-----------------|
| ಲಾಭ-ನಷ್ಟ ಖಾತೆ             | 16,000          | 13,000          | ಸ್ಥಾವರ               | 37,000          | 36,000          |
| ಧನಗಳು                     | 8,000           | 5,400           | ಹೂಡಿಕೆಗಳು (ಅಲ್ಪಾವಧಿ) | 10,000          | 11,000          |
| ಕೊಡಬೇಕಾದ ಹುಂಡಿಗಳು         | 1,200           | 800             | ಸರಕು ಶಿಲ್ಕು          | 30,000          | 23,400          |
| ತೆರಿಗೆಗಾಗಿ ಕಾದಿರಿಸಿದ ನಿಧಿ | 16,000          | 18,000          | ಋಣಿಗಳು               | 18,000          | 19,000          |
| ಅನುಮಾನಾಸ್ಪದ ಸಾಲಗಳಿಗೆ      |                 |                 | ಬರಬೇಕಾದ ಹುಂಡಿಗಳು     | 2,000           | 3,200           |
| ಕಾದಿರಿಸುವ ಬಗ್ಗೆ           | 400             | 600             | ಬ್ಯಾಂಕ್ ಶಿಲ್ಕು       | 6,600           | 15,200          |
|                           | <b>1,55,600</b> | <b>1,55,800</b> |                      | <b>1,55,600</b> | <b>1,55,800</b> |

ಇತರೆ ಮಾಹಿತಿಗಳು :

- ಎ) ಸ್ಥಾವರದ ಮೇಲೆ ರೂ. 4,000 ಹಾಗೂ ಕಟ್ಟಡಗಳ ಮೇಲೆ ರೂ. 4,000 ಸವಕಳಿ ತೆಗೆಯಲಾಗಿದೆ.
- ಬಿ) 2012ರಲ್ಲಿ ತೆರಿಗೆಗಾಗಿ ರೂ. 19,000 ಮೊಬಲಗಳನ್ನು ಕಾದಿರಿಸಿದೆ.
- ಸಿ) 2012ರಲ್ಲಿ ರೂ. 8,000 ಮಧ್ಯಂತರ ಲಾಭಾಂಶವನ್ನು ನೀಡಲಾಗಿದೆ.
- ಡಿ) ತೆರಿಗೆಗಾಗಿ ಕಾದಿರಿಸಿದ ನಿಧಿ ಹಾಗೂ ಅನುಮಾನಾಸ್ಪದ ಸಾಲಗಳಿಗೆ ಕಾದಿರಿಸಿದ ನಿಧಿಗಳನ್ನು ಚಾಲ್ತಿ-ಜವಾಬ್ದಾರಿ ಎಂದು ಪರಿಗಣಿಸಿ.

9. From the following information, prepare Balance Sheet with as many details as possible.

- a) Working capital – ₹ 60,000
- b) Current ratio – 2.5
- c) Liquid ratio – 1.5
- d) Proprietary ratio – 0.75  
(Fixed assets : proprietary fund)
- e) Reserves and surplus –  $\frac{2}{3}$  of working capital
- f) Bank overdraft – ₹ 10,000

There is no long-term loans nor any investments in fictitious assets.

ಈ ಕೆಳಗಿನ ಮಾಹಿತಿಯಿಂದ ಆಸ್ತಿ-ಜವಾಬ್ದಾರಿ ತಜ್ಞಿಯನ್ನು ತಯಾರಿಸಿ.

- a) ಚಾಲ್ತಿ ಬಂಡವಾಳ – ರೂ. 60,000
- b) ಚಾಲ್ತಿ ಪ್ರಮಾಣ – 2.5
- c) ದ್ರವ್ಯತೆ ಪ್ರಮಾಣ – 1.5





- d) ಮಾಲೀಕ ನಿಧಿ ಪ್ರಮಾಣ -- 0.75  
(ಸ್ಥಿರ ಆಸ್ತಿ: ಮಾಲೀಕರ ನಿಧಿ)
- e) ಮೀಸಲು ಮತ್ತು ಹೆಚ್ಚಿನದು --  $\frac{2}{3}$  ರ ಚಾಲ್ತಿ ಬಂಡವಾಳ
- f) ಬ್ಯಾಂಕ್ ಮೀರೆಳೆತ -- ರೂ. 10,000.

ಯಾವುದೇ ದೀರ್ಘಾವಧಿ ಸಾಲವಿರುವುದಿಲ್ಲ ಮತ್ತು ಕೃತಕ ಆಸ್ತಿಗಳಿಲ್ಲ.

10. The sales and profits figures of two years are given below :

| Year       | Sales<br>₹ | Profit<br>₹ |
|------------|------------|-------------|
| 31-12-2011 | 1,50,000   | 20,000      |
| 31-12-2012 | 1,70,000   | 25,000      |

Calculate :

- a) P/V ratio
- b) B.E.P.
- c) The sales required to earn a profit of ₹ 40,000
- d) The margin of safety at a profit of ₹ 50,000 and
- e) The profit made when sales are ₹ 2,50,000.

ಈ ಕೆಳಕಂಡಂತೆ ಮಾರಾಟ ಮತ್ತು ಲಾಭದ ಮಾಹಿತಿಯನ್ನು ಎರಡು ವರ್ಷಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ.

| ವರ್ಷ       | ಮಾರಾಟ<br>ರೂ. | ಲಾಭ<br>ರೂ. |
|------------|--------------|------------|
| 31-12-2011 | 1,50,000     | 20,000     |
| 31-12-2012 | 1,70,000     | 25,000     |

ಲೆಕ್ಕ ಹಾಕಿ :

- a) ಲಾಭ ಮಾರಾಟ ಪ್ರಮಾಣ
- b) ಸಮಸ್ಥಿತಿ ಬಿಂದು
- c) ರೂ. 40,000 ಲಾಭ ಗಳಿಸಬೇಕಾದರೆ ಮಾಡಬೇಕಾದ ಮಾರಾಟದ ಪ್ರಮಾಣ
- d) ರೂ. 50,000 ಲಾಭದ ಕ್ಷೇಮ ಮಿತಿ ಏನು ?
- e) ಮಾರಾಟ ರೂ. 2,50,000 ಇದ್ದಾಗ ಗಳಿಸುವಂತಹ ಲಾಭ ಎಷ್ಟು ?



11. The expenses for the budgeted production of 10000 units in factory are given below :

| Particulars                        | Per unit   |
|------------------------------------|------------|
|                                    | ₹          |
| Materials                          | 70         |
| Labour                             | 25         |
| Variable overheads                 | 20         |
| Fixed overheads (₹ 1,00,000)       | 10         |
| Variable expenses (direct)         | 5          |
| Selling expenses (10% fixed)       | 13         |
| Distribution expenses (20% fixed)  | 7          |
| Administrative expenses (₹ 50,000) | 5          |
| <b>Total cost</b>                  | <b>155</b> |

Prepare a flexible budget for the production of 8000 units and 6000 units.

10000 ವಸ್ತುಗಳನ್ನು ತಯಾರಿಸಲು ಬೇಕಾಗಬಹುದಾದ ಆಯವ್ಯಯ ಅಂದಾಜು ವೆಚ್ಚಗಳನ್ನು ಈ ಕೆಳಗೆ ಕೊಟ್ಟಿದೆ.

ವಿವರಗಳು

ಪ್ರತಿ ಯೂನಿಟ್‌ಗೆ

|                                    | ರೂ.        |
|------------------------------------|------------|
| ನೇರ ಪದಾರ್ಥಗಳು                      | 70         |
| ನೇರ ಕೂಲಿ                           | 25         |
| ಚರ ಮೇಲು ವೆಚ್ಚಗಳು                   | 20         |
| ಸ್ಥಿರ ಮೇಲು ವೆಚ್ಚಗಳು (ರೂ. 1,00,000) | 10         |
| ಚರ ವೆಚ್ಚಗಳು (ನೇರ)                  | 5          |
| ಮಾರಾಟ ವೆಚ್ಚಗಳು (10% ಸ್ಥಿರ)         | 13         |
| ವಿತರಣಾ ವೆಚ್ಚಗಳು (20% ಸ್ಥಿರ)        | 7          |
| ಆಡಳಿತ ವೆಚ್ಚಗಳು (ರೂ. 50,000)        | 5          |
| <b>ಒಟ್ಟು</b>                       | <b>155</b> |

8000 ಯೂನಿಟ್ ಹಾಗೂ 6000 ಯೂನಿಟ್‌ಗಳ ಉತ್ಪಾದನೆಗೆ ಅಂದಾಜು ಆಯವ್ಯಯವನ್ನು ತಯಾರಿಸಿ.

## V Semester B.Com. EXAMINATION, NOVEMBER/DECEMBER 2013.

(Revised New Scheme)

## COMMERCE

## Soft Skills and Personality Development

Time : 3 Hours

Max. Marks : 80

- Instructions :**
- i) Write answer in legible and correct English.
  - ii) Answers should be relevant, textual and critical.
  - iii) Mention the question numbers correctly.

## SECTION A

1. Answer any ten sub-questions. Each sub-question carries two marks. (10 × 2 = 20)

- (a) What do you mean by attitude?
- (b) Give the meaning of SWOT analysis.
- (c) What are ethnic groups?
- (d) What do you mean by creativity?
- (e) What is stress management?
- (f) What is meant by procrastination?
- (g) What is right posture?
- (h) Give the meaning of emotional intelligence.
- (i) What is active listening?
- (j) What do you mean by cross culture?
- (k) What is meant by soft skills?
- (l) What is attribute listing?

## SECTION B

Answer any three of the following. Each question carries five marks.

(3 × 5 = 15)

2. Explain how attitudes are formed.
3. What is a goal? Explain periodicity in goal setting.
4. Write a note on brainstorming.

P.T.O.

5. Explain the various gaps in communication.
6. Explain the various elements of emotional intelligence.

### SECTION C

Answer any three of the following. Each question carries fifteen marks.

(3 × 15 = 45)

7. Explain different types of attitudes. How can you develop a positive attitude?
8. Explain the importance of goal setting and the use of time management in achieving goals.
9. Explain the elements of creativity and the methods of enhancing creativity.
10. What are the various sources of stress? Explain the principle of managing stress.
11. Write notes on following three :
  - (a) Conflict management.
  - (b) Importance of body language.
  - (c) Interpersonal relationships.





13504

V Semester B.Com.N Examination, Nov./Dec. 2014  
(Revised New Scheme) (Semester Scheme)  
COMMERCE

Paper – 5.4 : Soft Skills For Personality Development

Time : 3 Hours

Max. Marks : 80

**Instruction** : Answers should be written in **English** only.

SECTION – A

Answer **any 10** sub-questions. **Each** sub-question carries **2** marks. (10×2=20)

1. a) What are soft skills ?
- b) Give the meaning of negative attitude.
- c) What is crisis management ?
- d) Give the meaning of job enrichment.
- e) What is interpersonal relationship ?
- f) State the meaning of SWOT analysis.
- g) What is meant by "Brain Storming" ?
- h) Give the meaning of "Body language".
- i) What is informal communication ?
- j) Mention 4 sources of stress.
- k) What is "Out of the box thinking" ?
- l) What is personality development ?

SECTION – B

Answer **any 3** of the following. **Each** question carries **5** marks. (5×3=15)

2. Describe the process of attitude formation.
3. What are time wasters ? Suggest ways to avoid them.
4. Explain various methods of achieving goal.
5. Explain briefly methods of enhancing creativity.
6. Explain the process of communication.

P.T.O.



## SECTION – C

Answer **any 3** of the following. **Each** question carries **15** marks.

**(15×3=45)**

7. Define attitude. Explain how attitude can be changed.
8. What is meant by goal setting ? Explain its importance and essential requirements.
9. What is emotional intelligence ? Explain its components.
10. Define communication. Explain its barriers and remedies.
11. Write short notes on :
  - a) Right posture
  - b) Team building
  - c) Sympathy and empathy.

Sri Siddharth First Grade College-Tumkur